

ಲೂಕನ ಸುವಾರ್ತೆ

ಯೀಸುವಿನ ಜೀವನದ ಬಗ್ಗೆ ಲೂಕನ ಬರಹ

1 ಸನ್ನ್ಯಾಸ ಭಯೋಫಿಲನೇ, ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವದಕ್ಕೆ ಅನೇಕರು ಪ್ರಯೋಜಿಸಿದ್ದಾರೆ. ² ವ್ಯಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆಕಂಡ ದೇವರ ಸಂದೇಶವನ್ನು ಸಾರಿದವರಿಂದ ನಾವ ಕೇಳಿದ ಸಂಗತಿಗಳನ್ನೇ ಅವರು ಬರಿದ್ದಾರೆ. ³ ಪ್ರತಿಯೊಂದು ಸಂಗತಿಯನ್ನು ವ್ಯಾರಂಭದಿಂದ ನಾನೇ ಶ್ರದ್ಧೆಪಟಿಸಿ ಅಧ್ಯಯನ ಮಾಡಿರುವದರಿಂದ ಅವೆಲ್ಲವನ್ನೂ ನಿನಿಗೆ ಕ್ರಮಬದ್ಧವಾಗಿ ತೀಳಿಸಲು ಪ್ರಸ್ತರೆರೂಪದಲ್ಲಿ ಬರಿದಿದ್ದೀರೆ. ⁴ ನಿನಿಗೆ ಉಪದೇಶಿ ಸಿರುವ ವಿಷಯಗಳು ಸತ್ಯವಾದಪುಗಳಿಂದು ಇದರಿಂದ ನಿನಿಗೆ ಸ್ವಷ್ಟವಾಗಿರುವುದು.

ಜಕರೀಯ ಮತ್ತು ಎಲಿಜಬೀತ್

⁵ ಹೇಗೇಯೋದನು * ಇದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೇಂಬ ಒಬ್ಬ ಯಾಜಕಸಿದ್ದನು. ಜಕರೀಯನು ಅಭಿಯನ್ವಗೆಕ್ಕೆ * ಸೇರಿದವನು. ಜಕರೀಯನ ಹೆಂಡತಿ ಅರ್ಲೋನನ ಕುಟುಂಬದಲ್ಲಿ ಆಕೆಯಿ ಹೇಸರು ಎಲಿಜಬೀತ್. ⁶ ಜಕರೀಯನು ಮತ್ತು ಎಲಿಜಬೀತ್ ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಳ್ಜಿಗಳನ್ನೆಲ್ಲ ಕ್ಯೇರೋಂಡು ನೆಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲ ದವರಾಗಿದ್ದರು. ⁷ ಅವರಿಗೆ ಮಹ್ಯಲಿರಲಿಲ್ಲ. ಎಲಿಜಬೀತ್ ಬಂಜಿಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಹ್ವಿನವರಾಗಿದ್ದರು.

⁸ ಒಮ್ಮೆ ತನ್ನ ವರ್ಗದ ಸರದಿ ಬಂಡಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. ⁹ ಯಾಜಕರು ಧೂಪವನ್ನು ಅರ್ಥಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಜೀಜಿಹಾಕಿ ಒಬ್ಬ ಯಾಜಕನನ್ನು ಅರಿಸುತ್ತಿದ್ದರು. ಈ ಸಲ ಅದು ಜಕರೀಯನ ವಾಲಿಗೆ ಬಂದಿತ. ಅಧ್ಯರೀಂದ ಜಕರೀಯನು ಧೂಪ ಅರ್ಥಿಸುವುದಕ್ಕಾಗಿ ಪ್ರಭು ವಿನ ಅಲಯದೊಳಗೆ ಹೋದನು. ¹⁰ ಹೊರಗಡೆ ಬಹು ಜನ ರಿದ್ದರು. ಧೂಪವನ್ನು ಹಿನ್ನಿಸುತ್ತಿದ್ದ ಸಮಯದಲ್ಲಿ ಅವರು ವ್ಯಾಧಿಸುತ್ತಿದ್ದರು. ¹¹ ಆಗ, ಧೂಪಹೀರದ ಬಲಗಡೆಯಲ್ಲಿ

ಪ್ರಭುವಿನ ದೂರನೊಬ್ಬನು ಬಂದು ಜಕರೀಯನ ಮುಂದೆ ನಿಂತನು. ¹² ಅವನು ದೇವದೂತನನ್ನು ನೋಡಿ ಗಲಿಬಿಲಿ ಗೂಡು ಬಹು ಭಯಪಟ್ಟನು. ¹³ ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹಂಡತಿಯಾದ ಎಲಿಜಬೀತ್ ಬಂದು ಗಂಡುಮಾನವನ್ನು ಹೇರುವಳಿ. ನೀನು ಅವನಿಗೆ ಯೋಹಾನನ ಎಂದು ಹೆಸರಿಡಬೇಕು. ¹⁴ ಅವನ ಜನನದಿಂದ ನಿಮಗೆ ಹಷಣನಂದವಾಗುವುದು. ಬಹು ಜನರ ಸಂಕೋಚ ಪಡುವರು. ¹⁵ ಪ್ರಭುವಿನ (ದೇವರ) ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದೂರ್ಜ್ಞ ರಸವನ್ನಾಗಲಿ ಮಧ್ಯವನ್ನಾಗಲಿ ಕುಡಿಯುವದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ವಹಿತಾತ್ಮಕ * ಭರಿತ ನಾಗಿರುವನು. ¹⁶ ಅನೇಕ ಯೋಹಾದ್ಯರ ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. ¹⁷ ಅವನು ಪ್ರಭುವಿಗೆ ಮುಂದುತ್ತಾನಿಗೆ ಹೋಗುವನು. ಅವನು ಎಲೀಯನ್ * ಗುಳಿ, ಶಕ್ತಿಗ್ರಿಂದ ಕೂಡಿದವ ನಾಗಿರುವನು; ತಂಡೆ ಮತ್ತು ಮಶ್ಕಳ ನಡುವೆ ಸಮಾಧಾನವನ್ನು ಉಂಟಮಾಡುವನು; ಅವಿಧೀಯರಾದ ಅನೇಕರನ್ನು ನೀಡಿ ವಂತೆ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.

¹⁸ ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕೆ ನಾಗಿದ್ದೀನೇ ಮತ್ತು ನನ್ನ ಹೆಂಡತಿ ಸಹ ಮುಹ್ವಿನವಳಾಗಿದ್ದಾಳೆ” ಎಂದು ಹೇಳಿದನು.

¹⁹ ದೇವದೂತನು, “ನನ್ನ ಹೆಸರು ಗಬಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಿಗೆ ಈ ಶಾಭ ಸಮಾಖಾರವನ್ನು ತಿಳಿಸಲು ದೇವರು ನನ್ನನ್ನು ಕೆಳುಹಿಸಿದ್ದಾನೆ. ²⁰ ಆಗ ಕೇಳಿ! ಈ ಸಂಗತಿಗಳು ನೆರವೇರುವತನಕ ನೀನು ಮೂರಕಾಗಿರುವೆ ಹೆಂಡರೆ ನೀನು ನನ್ನ ಮಾತನ್ನು ನಂಬಲಿಲ್ಲ; ಆದರೆ ನಾನು ಹೇಳಿದ ಈ ಸಂಗತಿಗಳು ಬಿಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.

²¹ ಜನರು ಜಕರೀಯನಿಗಾಗಿ ಎದುರುನೋಡುತ್ತಿದ್ದ ದೇವಾರಲಯದೊಳಗೆ ಅವನು ಇಂತಹೊತ್ತು ಇರಲು ಕಾರಣವೇನಿರು

ವಹಿತಾತ್ಮ ದೇವರ ಆತ್ಮನೆಂತಲೂ ಶ್ರೀಸ್ತನ ಆತ್ಮನೆಂತಲೂ ಸಂಕೇತವನೆಂತಲೂ ಕರೆಯಲ್ಪಟ್ಟಿದ್ದಾನೆ. ಆತನು ದೇವರೊಂದಿಗೆ ಮತ್ತು ಶ್ರಸ್ತನೊಂದಿಗೆ ಹೇರಿ, ಲೋಕದ ಜನರ ಮಧ್ಯದಲ್ಲಿ ದೇವರ ಕಾರ್ಯವನ್ನು ಮಾಡುತ್ತಾನೆ.

ಎಲೀಯ ಸಮಾರು ಶ್ರೀ. ಪ್ರಾ. 850ರಿಂದ ಜೀವಿಸಿದ್ದ ಪ್ರವಾದಿ.

ಹರೋದ ಇದೇಯವನ್ನು ಅಳಿದ ಬಂಡಾಗ ಹೋದನು ಶ್ರೀ. ಪ್ರಾ. 40-4.

ಅಭಿಯನ್ವಗೆ ಯಾಜಕರು 24 ವರ್ಗಗಳಿಗಿ ವಿಂಗಿಸಲಬ್ಬಿದ್ದರು. 1 ಪ್ರಾ. ಪ್ರಾ. 24ನೇ ಅಧ್ಯಾಯವನ್ನು ನೋಡಿ.

ಬಹುದೆಂದು ಆಶ್ಚರ್ಯ ಚಕ್ಕಿತರಾದರು.²² ಬಳಿಕ ಜಕರೀಯನು ಹೊರಗೆ ಬಂಡಾಗ, ಅವನಿಗೆ ಅವರೊಡನೆ ಮಾತಡಲಾಗಲಿಲ್ಲ. ಅದುದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರ ಬೇಕೆಂದು ಅವರು ತಿಳಿಮೆಕೊಂಡರು. ಅಂದಿನಿಂದ ಅವನು ಮಾತಡಲಾಗದೆ ಕೇವಲ ಸನ್ನಿಗಳ ಮೂಲಕ ತಿಳಿಸುತ್ತಿದ್ದನು.

²³ ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನಿಗೆ ಹಿಂತಿರುಗಿ ಹೋದನು.

²⁴ ಆ ಬಳಿಕ, ಜಕರೀಯನು ಹೆಂಡಿಯಾದ ಎಲಿಜಬೇತಳು ಗಭಿರ ಜೆಯಾದಳು. ಅದ್ದರಿಂದ ಆಕೆ ಬಡು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ.²⁵ ಎಲಿಜಬೇತಳು, “ನೋಡಿ, ಪ್ರಭುವು (ದೇವರು) ನನಗೋಣಸ್ತರ ಎಂಥಾ ಕಾಯಿ ಮಾಡಿದ್ದಾನೆ! ನನ್ನ ಜನರ ನಡವೆ ನನಗಿದ್ದ ಅವಮಾನ ವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.

ಕ್ಷಮಿತ್ಯಾಗಿ

²⁶⁻²⁷ ಎಲಿಜಬೇತಳು ಆರು ತಿಂಗಳ ಗಭಿರ ಜೆಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗರಲೀಯ ಪ್ರಾರ್ಥ್ಯದ ನಜರೀತೆಂಬ ಉರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ಧಾರೀದನ ಮನತನದ ಯೋಸೇಫನೋಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು.²⁸ ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀವಾದ ಹೋಂದಿದವರೇ, ನಿನಿಗೆ ಈಭವಾಗಲಿ! ಪ್ರಭುವು ನಿನ್ನೊಡನೆ ಇಡ್ಡಾನೆ” ಎಂದು ಹೇಳಿದನು.

²⁹ ದೇವದೂತನ ಮಾತನ್ನು ಕೇಳಿ ಬಹು ಗಲಿಗಿಸಿಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯವಷಟ್ಟಳು.

³⁰ ದೇವದೂತನು ಆಕೆಗೆ, “ಮರಿಯಳಿ, ಭಯವಹಿಸಿಬೇಕ್ಕ. ದೇವರು ನಿನ್ನನ್ನು ಒಬಳವಾಗಿ ಆಶೀರ್ವಾದಿಸಿದ್ದಾನೆ.³¹ ಕೇಳಿ! ನೀನು ಗಭಿರ ಜೆಯಾಗಿ ಒಂದು ಗಂಡುಮನುವನ್ನು ಹೇರಬೇ. ಅತನಿಗೆ, “ಯಾನು” ಎಂದು ಹೇರಿಡಿಬೇಕು.³² ಅತನು ಮಾತ್ರ ಪುರುಷನಾಗುವನು. ಜನರು ಅತನನ್ನು ಮಹೋನ್ನತನೆ (ದೇವರು) ಮಗನೆಂದು ಕರೆಯುವರು. ಪ್ರಭುವಾದ ದೇವರು ಅತನಿಗೆ ಅತನು ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು.³³ ಯಿನೆನ್ನ ಯಾಕೋಬನ ಜನರನ್ನು ಸದಾ ಕಾಲ ಅಳುವನು ಅತನ ರಾಜ್ಯ ಎಂದಿಗೂ ಅಂತ್ಯಾಗುವುದಿಲ್ಲ” ಎಂದು ಹೇಳಿದನು.

³⁴ ಮರಿಯಳು ದೇವದೂತನಿಗೆ, “ಇದು ಹೇಗೆ ನಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲ!” ಎಂದು ಹೇಳಿದಳು.

³⁵ ದೇವದೂತನು ಮರಿಯಳಿಗೆ, “ಪವಿತ್ರತ್ವನು ನಿನ್ನ ಮೇಲೆ ಬರುವನು; ಮಹೋನ್ನತನ (ದೇವರ) ಶಕ್ತಿಯು ನಿನ್ನನ್ನು ಅವರಿಸುವುದು. ಆ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರ ಮನುವು ‘ದೇವರ ಮನ’ನಿಸಿಕೊಳ್ಳುವನು.³⁶ ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗಭಿರ ಜೆಯಾಗಿದ್ದಾಗೆ. ಆಕೆಯು ಬಹಳ ಮುಖ್ಯವಾದ ಜನರಿಂದ ಬಂಜಿ ಎನಿಸಿಕೊಂಡಿದ್ದ ಆಕೆ ಕಿಗೆ ಆರು ತಿಂಗಳ ಗಭಿರ ಜೆಯಾಗಿದ್ದಾಗೆ.³⁷ ದೇವರಿಗೆ ಯಾವುದೂ ಅನಾಧ್ಯವಲ್ಲ” ಎಂದು ಹೇಳಿದನು.

³⁸ ಮರಿಯಳು, “ನಾನು ಪ್ರಭುವಿನ (ದೇವರ) ದಾಸಿ. ನೀನು ಹೇಳಿದಂತೆಯೇ ನನಗಾಗಲಿ” ಅಂದಳು. ಬಳಿಕ ದೇವದೂತನು ಹೊರಟು ಹೋದನು.

ಮರಿಯಳು ನೀತಿದ ಸಂದರ್ಭ

³⁹ ಆಗ ಮರಿಯಳು ಎದ್ದು ಜುಡೇಯದ ಗುಡ್ಡ ಪ್ರದೇಶದಲ್ಲಿರುವ ಒಂದು ಉರಿಗೆ ಬೇಗಬೇಗನೆ ಹೋದಳು.

⁴⁰ ಅಲ್ಲಿ ಜಕರೀಯನು ಮನೆಯೊಳಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.⁴¹ ಎಲಿಜಬೇತಳು ಮರಿಯಳ ಪಂದನೆಯನ್ನು ಕೇಳಿದಾಗ, ಆಕೆಯ ಗಭಿರದಲ್ಲಿದ್ದ ಮನು ನಲಿದಾಡಿತು. ಆಗ ಎಲಿಜಬೇತಳು ಪವಿತ್ರತ್ವಭರಿತಳಿಗೆ⁴² ಹೆಚ್ಚೊಂದಾರದಿಂದ ಹೀಗಿಂದಳು: “ದೇವರ ನಿನ್ನನ್ನು (ಮರಿಯ) ಬೇರೆಲ್ಲಾ ಸ್ತ್ರೀಯರಿಗಿಂತ ಹೆಚ್ಚಿಗೆ ಆಶೀರ್ವಾದಿಸಿದ್ದಾನೆ. ನಿನ್ನಲ್ಲಿ ಜನಿಸಿರುವ ಮನುವನ್ನು ದೇವರು ಆಶೀರ್ವಾದಿಸಿದ್ದಾನೆ.⁴³ ನನ್ನ ಪ್ರಭುವಿನ ತಾಯಿಯಾದ ನೀನೇ ನನ್ನ ಬಳಿಗೆ ಬಂದರ್ದು ನನಗೆಯ್ತೇ ಭಾಗ್ಯ⁴⁴ ನಿನ್ನ ದೃಷ್ಟಿಯನ್ನು ಕೇಳಿದಾಗ, ನನ್ನೊಳಗಿರುವ ಕಳು ಸಂಕೊಣವಿಂದ ನಲಿದಾಡಿತು.⁴⁵ ಪ್ರಭುವು (ದೇವರು) ನಿನಿಗೆ ಹೋದ್ದು ಸಂಭವಿಸೇ ತೇರುವುದೆಂದು ನೀನು ನಂಬಿ ಧನ್ಯಾಳದೆ” ಎಂದಳು.

ಮರಿಯಳು ದೇವರನ್ನು ಸ್ತುತಿಸಿದಳು

⁴⁶ ಆಗ ಮರಿಯಳು,

⁴⁷ “ನನ್ನ ಪ್ರಾಣವು ಪ್ರಭುವನ್ನು (ದೇವರನ್ನು) ಸ್ತುತಿಸುತ್ತದೆ. ದೇವರೇ ನನ್ನ ರಕ್ಷಣಾರ್ಥಿಯವರ ರಿಂದ ನನ್ನ ಹೃದಯವು ಸಂಕೊಣಗೊಂಡಿದೆ.

⁴⁸ ದೇವರು ತನ್ನ ದಾಸಿಯಾದ ನನ್ನನ್ನು ಕಟ್ಟಾಕ್ಕಿಸಿದಾನೆ. ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಾಳಿಂದ ಹೇಳುವರು.

⁴⁹ ಏಕೆಂದರೆ ಸರ್ವಶಕ್ತಿನು (ದೇವರು) ನಿನಿಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ. ಅತನು ಹೆಸರು ಅಂತಿ ಪರಿಶುದ್ಧವಾದದ್ದು.

⁵⁰ ದೇವರು ತನ್ನಲ್ಲಿ ಭಯಭಕ್ತಿಯಳ್ಳಿ ಜನರಿಗೆ ಎಂದಿಗೊಂಡಿ ಕರುಳಿ ತೋರುವನು.

⁵¹ ಅತನು ತನ್ನ ಭೂಜಬಲವನ್ನು ತೋರಿ ಗೀರಿಸುತ್ತಾನೆ.

⁵² ದೇವರು ಅಧಿಪತಿಗಳನ್ನು ಅವರ ಸಿಂಹಾಸನ ಗಳಿಂದ ಕೆಳಗಿಳಿಸಿ ದೀನರನ್ನು ಉನ್ನತಿಗೇರಿಸುತ್ತಾನೆ.

⁵³ ಅತನು ಹಸಿದವರನ್ನು ಮಂಷಾನ್ವದಿಂದ ತೃಪ್ತಿಗೊಳಿಸಿ ಬಿಜ್ಞಾಯವಂತರನ್ನು ಬರಿಗೈಯಲ್ಲಿ ಕಳುಹಿಸಿ ಬಿಡುತ್ತಾನೆ.

⁵⁴ ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ

⁵⁵ ಕರುಳಿ ತೋರಬೇಕೆಂದುಕೊಂಡು ತನ್ನ ನೀವರ ನಾದ ಜ್ಯೋಲನನ್ನು ಕೈಹಿಡಿದ್ದಾನೆ” ಎಂದಳು.

⁵⁶മുരിയിൾ സുവാരു മുശരു തിംഗാഴ കാല എലജബേൽക്കോടൻ തംഗിദ്ദു തന്നെ മുനീസി ഹിംഗിരിഡഖം.

യോഹാൻ ജനന

⁵⁷എലജബേൽക്കീ ഹേരിഗീ കാല ബംധിതു. അക്കേയലീ ബധു മുഗനു ഹുട്ടോദയ. ⁵⁸പ്രേഭുവു ആകീ തോരിദ മഹാ കർണ്ണേയു ആകേയ നേരിക്കോരീയവരിഗീ മുത്തു ബംധുഗളിനീ തിളിയിലു. അവരു ആകേയ വിഘ്യിരലീ സംക്ലോഡപ്പഴ്ചരു. ⁵⁹മുഗുവിഗീ എംബ ദിനവാദാഗീ സുസ്നീകിഗാരി അവരു ബംദരു. അവരു ആ മുഗുവിഗീ “ജകരീയു” എംബ ഹേസ്രു ജൂദബേൽക്കുംഡിദ്ദരു. പക്കേംഡരെ അദു മുഗുവിന തംദേയു ഹേസ്രാറിതു. ⁶⁰അദരെ മുഗുവിന തായി, “ജല! ആത്നിഗീ യോഹാൻ എംബ ഹേസ്രിഡപ്പേക്കു” എംദു കേളിഡഖം.

⁶¹ജനരു എലജബേൽക്കീ, “സൈനു കുചുംബദലീ യാരിഗീ ആ ഹേസ്രു ജലവലാളു!” എംദു കേളിഡരു. ⁶²ബിശേഷ അവരു അവൻ തംഗീംഗീ സുസ്നീപാരി, “ആത്നിഗീ യാവു ഹേസ്രിഡബീകു” എംദു കേളിഡരു.

⁶³അഗ ജകരീയുനു സുസ്നീമാടി, ഒംദു ഹലഗിയുസ്സു തരികിക്കോംഡു, “ആത്നിഗീ ഹേസ്രു യോഹാൻ” എംദു ബരി ദനു. ജനരല്ലറിഗീ ആക്കുയുവായിലു. ⁶⁴അ കൂടാഡലീ ജകരീയുനു മുത്തേ മാതാപാഡബല്ലവനാഗീ ദേവരൻസു സുസ്തി സപ്താദഗിദനു. ⁶⁵ജൂദൻസു കേളി നേരിക്കോരീയവരിഗീലൂ ഭയവായിലു. ജൂദീയും ഗുഡു പ്രദേശദലീലൂ ആ സംഗംഗിഗൾ ബഗീ ജനരു മാതനാക്കോറിദരു. ⁶⁶അ സംഗംഗി ഗഭഞ്ഞു കേളിഡ ജനരല്ലരു ആക്കുയുപച്ചു, “അ മുഗു (യോഹാൻ) ബിശേഷ ദോജ്ജപ്പനാദ മേലീ എംഥ വേദ്യീ യാഗവൻമോ?” എംദു യോഹിസ്പോറിദരു. പക്കേംഡരെ പ്രേഭുവു (ദേവരു) ആ മുഗുവിന സംഗദവിദ്ധനു.

ജകരീയുവ്വവാദ

⁶⁷ബിശേഷ യോഹാൻ തംദേയാദ ജകരീയുനു പവിത്രതുഭരിതനാഗീ ഹീഗീംഡു പ്രവാദിഡിനു:

⁶⁸“ജ്ഞീംലര (യീഹോദ്ദര) പ്രുഥാദ ദേവ റിഗീ സോത്രവാഗരി. ആത്നു ബംദു തന്നു ജനരൻസു ബിംഗുഗീ മാറിഡുനേ.

⁶⁹തന്നു സേവകനാദ ദാവീദന മുൻതന്നിംഡ ദേവരു വിരു രക്ഷക്കുന്നു നമവി കോട്ടിഡുനേ.

⁷⁰ജൂദൻസു ആത്നു പ്രവാദ കരാദ തന്നു പവിത്ര പ്രവാദിഗം മൂലക തിളിസിഡുനേ.

⁷¹ദേവരു നമ്പുസു നമ്പു വേറിഗളിംഡലൂ ദ്രോഗിഗം ഹിഡിതിംഡലൂ രഥീസിഡുനേ.

⁷²കരുണേ തോരുപ്പവാഗീ നമ്പു ഫിത്തുഗളിനീ നീംഗിദ തന്നു പവിത്ര, വാഗ്നപ്പവന്നു ആത്നു ജൂഡീസിക്കോംഗിഡുനേ.

⁷³നമ്പു വേറിഗം ഹിഡിതിംഡ നമ്പുസു ബിഡിസുവാഗീ ദേവരു നമ്പു ഫിത്തുവാദ അബ്രഹാമവിനി വാഗ്നപ്പവാഗിഡുനേ.

⁷⁴⁻⁷⁵പക്കേംഡരെ നമ്പു ജീവമാനവേലു നാവു ആത്നു സൈനു ദിയിലു നീംഗിവംതരൂ പരി ശുദ്ധരു ആറിദ്ദു ഭയവിലുദു ആത്നു സേവീ മാദബേൽക്കുംഡേ ആത്നു ഉല്ലേശവാഗിതു.

⁷⁶മുസുവേ, “സൈനു മക്കോസ്സുതു പ്രവാദി എനിസിക്കോജുംവേ. പ്രുഥുവിന മുംഡേ ഹോരി ആത്നു ബരുവിക്കൊഗാരി ജനരൻസു സിദ്ധമാകുവേ.

⁷⁷പാപ്പാമുയു മൂലകവാഗി രക്ഷയുഗാവു ദേംബ തിഥിവളിക്കുന്നു സൈനു ജനരിഗീ കോദുവേ.

⁷⁸നമ്പു ദേവരെ മകാരകരുണ്ടും പര ലോകംഡിംഡ ഹോസ ദിനവേംബു നമഗാരി ഉദയാസവുമും.

⁷⁹അംധകാരദലീ ജീവിസുതു മരജഭയുദലീ രുപ ജനരിഗീ ദേവരു സ്കായ മാകുവു. ആത്നു നമ്പുസു സമാധാനദ മാഗ്രഡലീ നടേസുവു.”

⁸⁰അ മുഗുവു (യോഹാനസു) ബീംദു ദേരുദ്ധവാഗി ആക്കുരലീ ബലവുള്ളവനാദനു. ജ്ഞീംലരിഗീ (യീഹോദ്ദരിഗീ) തന്നു ഉപദേശവന്നു ആരംഭിസുവ തനക യോഹാനസു അദവിയലീ വാസവാഗിഡുനു.

യോഗുവിന ജനന

(മുട്ടായി 1:18-25)

²ആകാലദലീ ക്ഷത്രവിദി അഗസ്ത്യു സീരശൻസു റോമവന്നുരു ആക്കുരീഗീ ബിംഗുപച്ചുദ്ധു എല്ലു ദേശഗജലീ ജനഗജലി ആഗബേൽക്കുംഡു ആക്കുഫിഡുനു. ²ജൂദു വേംഗുപോദലനേയു ജനഗജലിയാഗിതു. കുരേന്തു സിരിയു ദേശദ രാജ്ഞ വാലനാഗിദ്വാഗ ഇദു സംഭവിസുകു. ³ജനരല്ലരു തമ്പു ഹേസ്രുസു നേരംഡായിസീകോജുലു തമ്പുതമ്പു ഉലരുഗളിനു പ്രയാജ മാറിഡരു.

⁴ആക്കുരിംഡ യീഹോദേഘനു ഗലീഡു നജരീതു എംബ ഉളരിനിംഡ ഹോർഡു ചുടേയുദലീനു ബിംഗീഹേമു എംബ ഉളരിഗീ ഹോദുനു. യീഹോദേഘനു ദാവീദനു മുനേ തനദവനാഗിഡു ദരിംഡ ദാവീദനു ഉലരാദ ബീംഗീഹേമുഗീ ഹോദുനു. ⁵അവൻ തനേരു റംഗി മുരിയുംഞു കുരേ കോംഡു ഹോദുനു. ആകീ അവനോടിഗീ സിംഗിതാഘ വാഗിതു. (മരിയിൾ അഗ ഗഭിം ജീയാഗിഡലു.) ⁶അവരു ബീംഗീഹേമുനല്ലെട്ടുഗ മുരിയുളിഗീ ഹേരിഗീ കാല ബംബ. ⁷ആകീ തന്നു ചോജ്ജുലു മുഗുവന്നു (യീസു) ഹൈംഡു. അവരിഗീ ജീംദു കോജുലു ഭത്രിഡലീ സേചു ദോരെയുലു. അദു ദരിംഡ മരിയിൾ മുഗുവന്നു ബച്ചുലും സുക്കി ദനദ കോച്ചുഗീയുലീ മേംപു ഹകുത്തിഡ തോച്ചുയുലീ മുലഗിസിഡലു.

കുരുബറിഗീ ദോരെക സംദീപ

⁸അ രാത്രി, കേലവു കുരുബരു ഹോഗളു സീരിവുദലീ തമ്പു കുരിഗജന്നു കായുക്കിഡുരു. ⁹പ്രുഥുവിന ദംതേ

ನೊಬ್ಜನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೀಯ ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆಡಿದರು.

¹⁰ ದೇವದೂತನು ಅವರಿಗೆ, “ಹೇದರಬೀಳಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭ ಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ: ¹¹ ಈ ದಿನ ನಿಮಗೂನೇ ರಾಜೀವಿದನ ಉರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಶ್ರೀಸ್ತನು. ¹² ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವಪದನ್ನು ನೀವು ಕಾಣಿರಿ. ನೀವು ಆತನನ್ನು ಗೂಡುವುದಿಸಿಕೊಳ್ಳಲು ಆದೇ ಗುರುತಾಗಿದೆ” ಎಂದು ಹೇಳಿದನು.

¹³ ತಕ್ಷಣವೇ ಪರಲೋಕದಿಂದ ದೇವದೂತರು ಬಹುದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,

¹⁴ “ಮೇಲಂ ಲೋಕಗಳಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ” ಎಂದು ಹೇಳುತ್ತಾ ದೇವರನ್ನು ಸೃತಿಸಿದರು.

¹⁵ ದೇವದೂತರು ಕುರುಬರ ಬಳಿಯಂದ ಪರಲೋಕಕ್ಕೆ ಹಿಂತಿರುಗಿದ ಮೇಲಿ ಕುರುಬರು, “ನಾವು ಈಗಲೇ ಬೆಂತೆ ಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.

¹⁶ ಆದುದರಿಂದ ಕುರುಬರು ಬೇಗನ ಹೋಗಿ ಮರಿಯಳಿಸ್ತೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು. ¹⁷ ಕುರುಬರು ಮಗುವನ್ನೂ ನೋಡಿಕಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯವಡಿಸಿದರು. ¹⁸ ಕುರುಬರು ತಿಳಿದ್ದನ್ನು ಕೇಳಿದ ಅವರೆಲ್ಲರೂ ಆಕ್ಷಯುವಚ್ಚರು. ¹⁹ ಮರಿಯಳಿ ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅಪಗಳ ಬಗ್ಗೆ ಯೋಚಿಸಿಕೊಡಿಗಳು. ²⁰ ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸುತ್ತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿ ಹೋದರು ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯನ್ನಾದಿತ್ತು.

²¹ ಮಗುವಿಗೆ ಎಂಟು ದಿನವಾದಾಗ ಸುನ್ನತಿ* ಅಯಿತು ಮತ್ತು ಆತನಿಗೆ ‘ಯೀನೆ’ ಎಂದು ಹೇಸರಿಡಲಾಯಿತು. ಮರಿಯಳಿ ಗಭರದಲ್ಲಿ ಮಗುವು ಬೆಳೆಯುವಪದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೇಸರನ್ನೇ ಕೊಡಿಬೀಕೆಂದು ಸೂಚಿಸಿದ್ದನು.

ದೇವಾಲಯದಲ್ಲಿ ಯೀಜುವಿನ ಪ್ರತಿಕ್ರಿಯೆ

²² ತಾದ್ವಿಕರಣದ* ಬಗ್ಗೆ ಮೋಹಿಯ ಧರ್ಮಾಶಾಸ್ತವ ಬೋಽದಿಸಿದ್ದ ಕಾರ್ಯಗಳನ್ನು ಮಾರಿಯಳಿ ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೀಸುವನನ್ನು ಪ್ರಭುವಿಗೆ (ದೇವರಿಗೆ) ಪ್ರತಿಕ್ಷಿಸಲು ಯೋಸೇಫನು ಮತ್ತು ಮರಿಯಳಿ ಆತನನ್ನು ಜಿರುಸಲೇಮಿಗೆ ಕರೆದುಕೊಂಡು ಬಂದರು. ²³ ಏಕೆಂದರೆ “ಪ್ರತಿ ಕುಟುಂಬದಲ್ಲಿ ‘ಕೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಕ್ಷಿಸಬೇಕು’”* ಎಂದು ಪ್ರಭುವಿನ ಧರ್ಮಾಶಾಸ್ತವದಲ್ಲಿ ಬರಿದಿದೆ. ²⁴ “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಾಗಳನ್ನು ಯಿಜ್ಞಾವಾಗಿ ಸಮರ್ಪಿಸಬೇಕು”* ಎಂದು ಸಹ ಪ್ರಭುವಿನ ಧರ್ಮಾಶಾಸ್ತವ ಹೇಳುತ್ತದೆ. ಆದುದರಿಂದ ಯೋಸೇಫನು ಮತ್ತು ಮರಿಯಳಿ ಜಿರುಸಲೇಮಿಗೆ ಹೋದರು.

ಸಮಯೋನನು ಯೀಜುವಿನ ನೋಡಿದನು

²⁵ ಸಿಮೆಯೋನನೆಂಬ ಬಬ್ಬ ಮನುಷ್ಯನು ಜಿರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಬೆಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇವೇಲಿರಿಗೆ (ಯೋಹಾದರಿಗೆ) ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ವಿಶ್ವಾತ್ಸುಭರಿತನಾಗಿದ್ದನು. ²⁶ ಪ್ರಭುವು ಕಳುಹಿಸುವ ಶ್ರೀಸ್ತನನ್ನು ನೋಡುವ ತನಕ ನೀನು ನಾಯುಪದಿಲ್ಲ ಎಂದು ಪವಿತ್ರತ್ವನು ಸಿಮೆಯೋನನಿಗೆ ತಿಳಿಸಿದ್ದನು. ²⁷ ಸಿಮೆಯೋನನು ವಿಶ್ವಾತ್ಸು ವೇರಂತಹುಂದಂದ ದೇವಾಲಯಕ್ಕೆ ಬಂದನು. ಯೋಹಾದರಿ ಧರ್ಮಾಶಾಸ್ತದ ವಿಧಿಗಳನ್ನು ಪೂರ್ವೇಲು ಮರಿಯಳಿ ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೀಸುವನನ್ನು ದೇವಾಲಯಕ್ಕೆ ತಂಡರು. ²⁸ ಸಿಮೆಯೋನನು ಮಗುವನ್ನು ತನ್ನ ಶ್ರೀಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸೇತ್ತು, ಸಲ್ಲಿಸಿದನು:

²⁹ “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನ ದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣಿ ಯಾಗಲಿ.

³⁰ ನೀನು ದಯವಾಲಿಸಿದ ರಕ್ಷಕನನ್ನು* ಕಣ್ಣಾರೆ ಕಂಡೆನು.

³¹ ನೀನು ಆತನನ್ನು ಜನರೆಲ್ಲರಿಗೆ ಪ್ರತಿಕ್ರಿಯಾಡಿರುವೆ.

ತಾದ್ವಿಕರಣ ಯೋಹಾದ್ರ ಸ್ತೀಯು ಮಗುವನ್ನು ಹೆತ್ತು ನಲವತ್ತು ದಿನಗಳಾದ ನಂತರ ದೇವಾಲಯದಲ್ಲಿ ನಡೆಸುವ ಒಂದು ಸಂಖ್ಯಾರದ ಮೂಲಕ ಶ್ರದ್ಧಿಯಾಗಬೇಕು ಎಂದು ಮೋಹಿಯ ಧರ್ಮಾಶಾಸ್ತಹೇಳಿದೆ. ಯಾಜಕ 12:2-8 ಒದಿರಿ.

ಪ್ರತಿ... ಪ್ರತಿಕ್ಷಿಸಬೇಕು ವಿಶೇಷಣ. 13:2

ಎರಡು... ಸಮಾಹಿಸಬೇಕು ಯಾಜಕ 12:8

ಶ್ರೀಸ್ತನು ದೇವರಿಂದ ಅಭಿಷೇಕಸಲ್ಪಟ್ಟವನು.

ರಕ್ಷಕ ಅಕ್ಷರಶಃ ರಕ್ಷಕೆ. ಯೀಸು ಅಂದರೆ ರಕ್ಷಕೆ.

ಸಂಸ್ಕಾರ ಜನನಾಂಗದ ಮುಂದೊಗಲನ್ನು ಕತ್ತಲಿಸುವರು. ಪ್ರತಿಯೀಹಾದ್ರ ಗಂಡುಮಾಗಬಿಗೆ ಹೀಗೆ ಮಾಡುತ್ತಿದ್ದರು. ದೇವರು ಅಭಿಷಾಮನೊಂದಿಗೆ ಮಾಡಿದ ಒಡಂಬಡಿಕೆಗೆ ಅದು ಸಾಜನೆಯಾಗಿತ್ತು (ಅಧಿ. 17:9-14).

³² അതൻ യീഹോദുരല്ലദ ജനറിഗീ നിന്നു മാറ്റ വന്നു തോറിംവെ ഭജകാറിട്ടാനേ. അതിനിട നിന്നു ജനറാദ ആശേരിരിഗീ (യീഹോദുരിഗീ) കീഴേക്ക് യാഗുവുമും.”

³³ സിമേയോനും മാറ്റവിന പുരിതാറി ഹേളിദ മാതു ഗജ്ഞു കീഴേ തുംഡേതായിഗാൾിഗീ ആശുപിടിപ്പായിലു. ³⁴ ഒഴിക് സിമേയോനും അവരനു അഴിപ്പാദി ദിസി മരിയിൾിഗീ, “അ മാറ്റവിന നിന്മിക്കു യീഹോദുരല്ല അന്നേക്കരു ബീജഘവരു, അന്നേക്കരു ഫലവരു, കൈലവരു അംഗികരിസരു എംബുദക്കേ അതൻ ദേവരിംഡ ബംഡ ഗുരുതാറിരുവനു. ³⁵ ജനരു ഗുണ്ണി യോജിംവെ സംഗകിഗലു ബയലാഗുവു. മാനിം സംഭവിംവെ സംഗകിഗാൾിംഡ നിന്നു ഹൃദയയക്കേ അലഗു നാചി ദംതാഗുവുമും” എംഡ ഹേളിദനു.

അന്തു യീസുവന്നു നോക്കിടക്കു

³⁶ ദേവാലയിൽ അന്തുംബം ഒബ്ദു പ്രാദിനി* ഇട്ടു. ആകെയു അസേരൻ വെളിദ ഫണ്ടേരണ കുടുംബ ദവശാറിട്ടു. അന്തും ഒക്കെ മുസ്തീഫിവാഗിട്ടു. ആകെയു മുദവീയാദ പഥം പ്രഞ്ചക്കേ ഗുണംവന്നു കേരീഡുകൊംഡു. ³⁷ തന്റു ഉള്ളിട ജീവമാനവേലു വിധവീയാറിട്ടു. ആകെനി ആകെനി എംഭത്താലു പ്രഞ്ച വയ്യാസ്തിപ്പു. അന്തും യാവാഗലു ദേവാലയിൽ യീം ഇട്ടു. ആകെ ബേരീൾഗു ഹോരു തീരലിലു. ആകെ ഉഖവാം മാതും മാതു ഹഗരിലു പ്രാധിക്സത്തു. ദേവരനു ആരാധിക്സിട്ടു. ³⁸ ആപ്പു അദേ സമുദ്രം അല്ലെങ്കിലും ബംഡ, ദേവരിഗീ സേന്റേതു സിലീസി ദേവരു ജീരുംബീഗീ ദയവാലിംവെ കിഡുഗീഡീയിന്നു എടുരുന്നോടു തീടു ജനറിഗീ യീസുവിന വിവര്യാഗി തീളികിടച്ചു.

യോഹോഫനു മുത്തു മരിയിൾു മനസി മരാഡരു

³⁹ പ്രഭുവിന ധർമ്മശാസ്ത്ര എല്ല വിധിഗജ്ഞു നീരവേരി സിദ മേം യോഹോഫ മുത്തു മരിയിൾു ഗലിലീയ പ്രാംതും ദലീ തമ്മു സ്നേഹം ശരിരാദ നജരീൽഗീ ഹിംകിരി ഗിരിദരു. ⁴⁰ ഓലകെ യീസു ബീഢും ബലഗീരും സംപ്രാണം ജൂനിയാദനു. ദേവര അഴിപ്പാദപു ആനീംഡനേ ഇതു.

ബാലക യീസു

⁴¹ പ്രതിവ്രഷ്ടം യീസുവിന തുംഡേതായിഗജു പസ്തുംബു കാറ്റി* ജീരുംബീഗീ ഹോഗുക്കിട്ടു. ⁴² യീസുവിനീ കുന്നേരു പ്രഞ്ചവാഗിട്ടാറു എംഡിനംതേ അവരു പസ്തുംബുകാറ്റി

പ്രഥമാദിനി ദേവര സംഭേദവന്നു തീളിപ്പുവീം.

പസ്തുംബു യീഹോദുരിഗീ പ്രാമുഖ്യാദ പരിഥിദ്ധ ദിന മോം കൈലാറലു. ദേവരു അവരനു ആക്കുപ്പിന ദാസ്തുംബിം ബിക്കിട്ടുണ്ടു. ജൂപ്പം മാടിക്കോളുംബുവാറുാറുി വ്രതി പ്രഞ്ച ആ ദിനാലു വിക്കേ

ജീരുംബീഗീ ഹോഡരു. ⁴³ ഹൃബുദ ദിനഗജു മുഗിദ നുംതര അവരു മനസി ഹോഡരു. അദർ ബാലകനാദ യീസു ജീരുംബീമുന്തി ഉള്ളിടുക്കോംഡൻ. അതൻ തുംഡേതായിഗാൾിഗീ ഇദു തീളിടിരലു. യീസുവു യാത്രിക്കു ഗുംബിന്തിരബമുദീം ഭാവിസിക്കോംഡ ⁴⁴ യീസേഘനു മുത്തു മരിയിൾു ബംഡ ദിനപ്പെല്ല പ്രയാണ മാടിദരു. നുംതര മനസ്സു കാണി തമ്മു കുടുംബദവരു മുത്തു ആപ്പേഡുംബുതുരു പ്രധാദലു. അതിനാറി ഹുഡുക്കോംഡിരു. ⁴⁵ ആദരേ അലീലു കാണി യീസുവന്നു ഹുഡുക്കുലു ജീരുംബീഗീ മരാഡ ഹോഡരു. ⁴⁶ മാരു ദിനഗാഡ മേം അതൻസു കുംഡുക്കോംഡരു. യീസുവു ദേവാലയ ദലു ധാമിക ഉലപദേശകരോഡനേ കുഴിതുകോംഡു അവരു ഉലപദേശവന്നു അലീമതാ മുത്തു അവരിഗീ വ്രതിഗജന്നു കേബാതു ഇട്ടു. ⁴⁷ അതൻ മാതുഗജന്നു കീഴേ അതൻ തിഖുവലക്കുരു അതൻ ബഹുവംകീരു ലാത്രഗിഗീരു അവരെല്ലരു ആശുപിടിപ്പുചുരു. ⁴⁸ യീസുവിന തുംഡേതായിഗജു അതൻസു അലീകുംഡു ആശുപിടിപ്പുചുരു. മരിയിൾു അതിനിഗീ “മനസ്സേ, നീനു നമസി പകേ ഹിം മാടിദീ? നിന്നു തുംഡീ മുത്തു നാനു നിനാറി ബക്കം ചീംകിസ്തിട്ടുവു. നിനഗോംസേരു നാവു ഹുഡുക്കുടെവു്” എംഡ ഹേളിദിച്ചു.

⁴⁹ യീസു അവരിഗീ, “നിവു നനഗോംസേരു ഒകേ ഹുഡുക്ക ബീംകിപ്പു? നിന്നു തുംഡേയി (ദേവര) കേലൻ എല്ലുരുത്തോം അലീ നാനു ഇരബേകു എംബുദന്നു നിവു തീളിടിര ബീകാകിപ്പു!” എംഡ ഹേളിദനു. ⁵⁰ ആദരേ അതൻ മാതു അവരിഗീ അധ്യാവഗിലു. ⁵¹ യീസു അവരുക്കുനേ നജരീൽഗീ ബഹു അവരിഗീ വിഥേയാനാറിട്ടു. അതൻ തായു ചീ വിവയുഗജ്ഞേലു ഇന്നു അലോകിംകുംഡു. ⁵² യീസുവു ജൂഡുനു ദേക്കുലഡലുയുരു വെട്ടിയാഗുതു ബംഡനു. ദേവരിഗീ ജനറിഗീ അച്ചുമെച്ചുനു.

യോഹോനൻ ചീംഡനീ

(മത്തായ 3:1-12; മാരക 1:1-8; യോഹോന 1:19-28)

3 ചക്രവർത്തിയാദ തീംരിയിൻ സിംഗരൻ ആശീക്കേയ ഹുഡുന്ദേനേ പ്രഞ്ച അദാകിപ്പു. അഗീ വോംകു പിലാത്തു ജൂദേയ പ്രാംതുക്കു ഹോരുദനു ഗലിലീയക്കു ഹോരുദനു സഹോദരനാദ ഫിലിപ്പു ഇഞ്ചരു മുത്തു ത്രകോനിം പ്രാംതുക്കു അദിവിയാറിട്ടു.

² അന്നു മുത്തു കായുംനു മകായാജക രാഗിട്ടു. * ആ സമ്പയുഡലു ജൂരുരീയൻ മനസാദ യോഹോനസിനീ ദേവരിനം ആശീയീം യീം ബംഡു. യോഹോന നനു ഗുഡുഗാകിന്തി വാസവാറിട്ടു. ³ യോഹോനൻ ജീംഡേനു നഡിയു സുത്തുരീരുവു പ്രാംതുലു. സംചരിം, നിന്മി വാപ പരികാരകാറ്റി നിവു ദേവര കുടിഗീ തിറിക്കോം ദിംതാശുനു മാടിസിക്കോളുംബീം ദിനറിഗീ

മകായാജക വാമുഖുരാദ യീഹോദുയാജകരു.

ತಿಳಿಸಿದನು. ⁴ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ:

“ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ.
ಅತನ ಹಾದಿಗಳನ್ನು ನೆಚ್ಚಿಗೆ ಮಾಡಿರಿ.

⁵ ಪ್ರತಿಯೊಂದು ಕಣಿವೆಯು ಮುಚ್ಚಲಿಪುವದು.
ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ವಾಡಲ್ಪಡುವವು. ಕೊಂಕಾದ ದಾರಿಗಳು ನೀರಿಂಗಾಗುವವು. ಕೊರಕಲಾದ ದಾರಿಗಳು ಸಮವಾಗುವವು.

⁶ ಪ್ರತಿಯೊಂಬೂನೂ ದೇವರ ರಕ್ಷಣೆಯನ್ನು ಕಾಣುವನು!“ ಎಂಬುದಾಗಿ ಅಡವಿಯಲ್ಲಿ ಒಬ್ಬನು ಕಂಗತಿದ್ದಾನೆ.”

ಯೆಶಾಯ 40:3-5

⁷ ಜನರು ಯೋಹಾನನಿಂದ ದೀಕ್ಷಾನ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ, “ನೀವು ವಿವರವಾದ ಕಾವುಗಳಂತಿದ್ದಿರಿ! ಬರಲಿರುವ ದೇವರ ಕೋಷದಿಂದ ತಪ್ಪಿಸಿ ಕೊಳ್ಳಲಿಪುದರ್ಕೆ ನಿಮ್ಮನ್ನು ಲಭ್ಯರಿಸಿದವರ ಯಾರು? ⁸ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವ ದಾದರೆ ಅದನ್ನು ನಿಮ್ಮ ಶಕ್ತಿಕಾರ್ಯಗಳಿಂದ ತೋರಿಸಿರಿ. ‘ಅಬ್ಹಾಮನ ನಮ್ಮ ತಂಡೆ’ ಎಂದು ಜಂಬ ಕೊಳ್ಳಿಕೊಳ್ಳಬೇಕಿರಿ. ದೇವರು ಅಬ್ಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮತ್ತೆನ್ನು ಕೊಡಬಲ್ಲನ್ನಂದು ನಾನು ನಿಮಗೆ ಹೇಳುತ್ತೇನೆ. ⁹ ಮರಗಳನ್ನು * ಕಡಿಯುವುದರ್ಕೆ ಕೊಡಿಯಿಲ್ಲ ಸಿದ್ಧವಾಗಿದೆ. ಒಳಿಯ ಘಲವನ್ನು ಕೊಡಿದ ಪ್ರತಿಯೊಂದು ಮರವನ್ನು ಕತ್ತರಿಸಿ ಬೆಂಂದಿಯಲ್ಲಿ ಹಾಕಲಾಗುವದು” ಎಂದು ಹೇಳಿದನು.

¹⁰ ಆದ್ದರಿಂದ ಜನರು, “ಈಗ ನಾವೇನು ಮಾಡಬೇಕು?” ಎಂದು ಹೇಳಿದರು.

¹¹ ಯೋಹಾನನು, “ನಿಮ್ಮಲ್ಲಿ ಎರಡು ಅಂಗಿಗಳಿದ್ದರೆ, ಏನೂ ಇಲ್ಲದವರಿಗೆ ಒಂದು ಕೆಳಿರಿ. ನಿಮ್ಮಲ್ಲಿ ಆಹಾರವಿದ್ದರೆ, ಅದನ್ನೂ ಹಂತಿಸಿಕೊಂಡಿರಿ” ಎಂದು ಹೇಳಿದನು. ¹² ಸುಂಕವೆಸಾಲಿಗಾರರು * ಸಹ ದೀಕ್ಷಾನ್ನಾನ ಮಾಡಿಸಿಕೊಳ್ಳಲು ಯೋಹಾನನೆ ಬಳಿಗೆ ಬಂದರು. ಅವರು ಯೋಹಾನಿಗೆ, “ಉಪರೇಕನೇ, ನಾವೇಲು ಮಾಡಬೇಕು?” ಎಂದು ಹೇಳಿದರು.

¹³ ಯೋಹಾನನು ಅವರಿಗೆ, “ನೀಮುಕವಾದ ತೆರಿಗೆಂತ ಹೆಚ್ಚಿಗೆ ಜನರಿಂದ ತೆಗೆದುಹಳ್ಳಿಬೇಕಿರಿ” ಎಂದು ಹೇಳಿದನು. ¹⁴ ಸ್ನೇಹಿರು ಯೋಹಾನಿಗೆ, “ನಾವೇನು ಮಾಡಬೇಕು?” ಎಂದು ಹೇಳಿದರು. ಯೋಹಾನನು ಅವರಿಗೆ, “ಲಂಜ ತೆಗೆದು ಕೊಳ್ಳಬೇಕಿ, ಸುಳ್ಳಿದೂರು ಹೇಳಬೇಕಿರಿ. ನಿಮಗೆ ಸಿಕ್ಕುವ ಸಂಬಳದಲ್ಲಿ ಸಂಯೋಜಿಸಾಗಿರಿ” ಎಂದು ಹೇಳಿದನು.

¹⁵ ಜನರೆಲ್ಲರಂತಹ ತ್ರಿಸ್ತನ ಆಗಮನವನ್ನು ನಿರಿಂದಿಸುತ್ತಿದ್ದರಿಂದ ಅವರು ಯೋಹಾನನು ಬಗೆ ಆಷ್ಟುಯಂತಹ ಪಟ್ಟು

ಮರಗಳನ್ನು ಯೀಸುವನ್ನು ಅಂಗಿಕರಿಸದ ಜನರು. ಅವರು ಕಡಿಯಲ್ಪಡುವ “ಮರಗಳಂತೆ” ಇಡ್ಡಾರೆ.

ಸುಂಕವೆಸಾಲಿಗಾರರು ತೆಗೆದುಮಾಡುವದಕ್ಕೆ ಯೋಹಾನನ್ನಿಂದ ಸಂಬಳಕ್ಕೆ ನೇಮಿಸಲಾಟ್ಟ ಯಿಹಾದ್ದರು. ಅವರು ಆಗಾಗೆ ಮೋನೆ ಮಾಡುತ್ತಿದ್ದರು. ಆದ್ದರಿಂದ ಯಿಹಾದ್ದರು ಅವರನ್ನು ದೈಹಿಸುತ್ತಿದ್ದರು.

“ಒಂದುವೇಳೆ ಈತನೇ ಕ್ರಿಸ್ತನಾಗಿರಬಹುದು” ಎಂದು ಭಾವಿಸಿ ಕೊಂಡರು. ¹⁶ ಅದಕ್ಕೆ ಯೋಹಾನನು, “ನಾನು ನಿಮಗೆ ನೀರಿ ನಲ್ಲಿ ದೀಕ್ಷಾನ್ನಾನ ಮಾಡಿಸುತ್ತೇನೆ. ಆದರೆ ನನಗಿಂತಲೂ ಈತ್ತನಾಗಿರುವಾಗನು ಬರುತ್ತಾನೆ. ಆಗನ ಪಾದರಿಂದ ಗಳನ್ನು ಬಿಟ್ಟು ಪದಕ್ಕೂ ನನಗೆ ಯೋಗ್ಯತೆ ಇಲ್ಲ. ಆಗನು ನಿಮಗೆ ವಿವಿಽತ್ತನಲ್ಲಿಯೂ, ಬೆಂಂದಿಯಲ್ಲಿಯೂ ದೀಕ್ಷಾನ್ನಾನ ಮಾಡಿಸುವನು.

¹⁷ ಈತನು ರಾಶಿಯನ್ನು ಶುದ್ಧಮಾಡುವುದರಕ್ಕೆ * ಸಿದ್ಧನಾಗಿ ಬರುವನು. ಅತನು ಬೆಳ್ಳಿಯ ಕಾಳನ್ನು ಹೊಟ್ಟಿನಿಂದ ಬೇವ್ಯದಿಸಿ ತನ್ನ ಕಂಜದಲ್ಲಿ ಹಾಕುವನು. ನಂತರ ಹೊಟ್ಟನ್ನು ಆರದ ಬೆಂಂದಿಯಲ್ಲಿ ಸುಟ್ಟು ಬೀಡುವನು” ಎಂದು ಉತ್ತರ ರೆಕೊಟ್ಟಿನು. ¹⁸ ಯೋಹಾನನು ಜನರಿಗೆ ಇನ್ನೂ ಅನೇಕ ವಿಷಯಗಳನ್ನು ಹೇಳಿ ವೇತ್ನಾಹಿಸಿತ್ತಾ ಸುವಾರ್ತೆಯನ್ನು ಬೋಧಿಸುತ್ತಿದ್ದನು.

ಯೋಹಾನನ ಸೇವೆಯ ಅಂಶ

¹⁹ ರಾಜ್ಯಪಾಲ ಹೆರೋದನು ತನ್ನ ಸಹೇದರನೆ ಹಂಡಿತ್ತಿಯಾದ ಹೆರೋದ್ಯಾಜೊಂದಿಗೆ ಹೊಂದಿದ್ದ ಅನ್ಯಿಕ ಸಂಬಂಧವನ್ನು ಮತ್ತು ಹೆರೋದನು ಮಾಡಿದ್ದ ಅನೇಕ ದುಷ್ಪತ್ತಗಳನ್ನು ಯೋಹಾನನು ಖಂಡಿಸಿದನು. ²⁰ ಆದ್ದರಿಂದ ಹರೋದನು ಯೋಹಾನನನ್ನು ಸೇರಿಸಿಗೆ ಹಾಕಿಸಿ ತನ್ನ ದುಷ್ಪತ್ತಗಳೊಂದಿಗೆ ಮತ್ತೊಂದು ದುಷ್ಪತ್ತವನ್ನು ಸೇರಿಸಿ ಕೊಂಡನು.

ಯೋಹಾನನಿಂದ ಯೀಸುವಿನ ದೀಕ್ಷಾನ್ನಾನ

(ಮತ್ತಾಯ 3:13-17; ಮಾರ್ಕ 1:9-11)

²¹ ಯೋಹಾನನನ್ನು ಸೆರೆಮನಿಗೆ ಹಾಕುವುದಕ್ಕಿಂತ ಮೌದಲು, ಜನರೆಲ್ಲರೂ ಅವನಿಂದ ದೀಕ್ಷಾನ್ನಾನ ಮಾಡಿಸಿ ಕೊಳ್ಳುತ್ತಿದ್ದರು. ಅಗ ಯೀಸು ಸಹ ಬಂದು ದೀಕ್ಷಾನ್ನಾನ ಮಾಡಿಸಿ ಕೊಂಡನು. ಯೀಸು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಿತು. ²² ಪವಿತ್ರಾತ್ಮನು ಅತನೆ ಮೇಲಿ ಪಾರಿಬಾಳಿದ ರೂಪದಲ್ಲಿ ಇಳಿದು ಬಂದನು. ಆ ಕಳಡಲೇ, ಪರಲ್ಯಾಂಕದಿಂದ ದ್ವಾರಿಸಿಯಿಂದ ಹೊರಟು, “ನಿನೆ ನನ್ನ ಪ್ರಿಯ ಮಗನು ನಾನು ನಿನ್ನನ್ನು ಮಿಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೋಹೇಫನ ಕುಟುಂಬ ಜರಿತೆ

(ಮತ್ತಾಯ 1:1-17)

²³ ಯೀಸು ಬೋಧಿಸುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂಲವು ವರ್ಷದ ವರನಿಗಿದ್ದನು. ಯೀಸು ಯೋಹೇಫನ ಮಗನೆಂದು ಜನರು ಭಾವಿಸಿದ್ದರು. ಯೋಹೇಫನ ಹೇಳಿಯ ಮಗನು. ²⁴ ಹೇಳಿಯು ಮತ್ತಾತನ ಮಗನು. ಮತ್ತಾತನ ಲೇಖಿಯ ಮಗನು. ಲೇಖಿಯ ಮೆಲ್ಲಿಯ ಮಗನು. ಮೆಲ್ಲಿಯ ಯಿನ್ನಾಯಿನ ಮಗನು. ಯಿನ್ನಾಯಿನ ಯೋಹೇಫನ ಮಗನು. ²⁵ ಯೋಹೇಫನ ಮತ್ತಾತ್ರಿಯನ ಮಗನು. ಮತ್ತಾತ್ರಿಯನ ಅವೋಸನ ಮಗನು. ಅವೋಸನ ನಹಂ ಮಗನು. ಎಸ್ಟಿಯ ನಗ್ನಾಯಿನ ಮಗನು. ²⁶ ನಗ್ನಾಯಿನ ಮಹಾಧತನ ಮಗನು. ಮಹಾಧತನ ನಹಂ ಮಗನು.

ತ್ವಾಧಿಮಾಡುವುದರಕ್ಕೆ * ಯೀಸು ಒಳಿಯವರನ್ನು ಕೆಟ್ಟವರಿಂದ ಬೇವ್ಯದಿಸುವನು” ಎಂಬುದು ಯೋಹಾನನ ಅಭಿವಾಗಿತು.

വാത്ത് ധീയൻ മുഗനു. മുത്ത് ധീയൻ തിമിഈയൻ മുഗനു. കിമിഈയൻ യോണേഖൻ മുഗനു. യോണേഖൻ മുഗനു. ²⁷ യോദ്ധൻ യോകാനൻ മുഗനു. യോകാനൻ രേശൻ മുഗനു. രേശൻ ജീരുബാചീലൻ മുഗനു. ജീരുബാചീലൻ സലഭിയീലൻ മുഗനു. സലഭിയീലൻ സേരിയ മുഗനു. ²⁸ സേരിയ മീലീയ മുഗനു. മീലീയ അട്ടിയ മുഗനു. അട്ടിയു കോണാമൻ മുഗനു. കോണാമൻ എല്ലാമൻ മുഗനു. എല്ലാമൻ പരൻ മുഗനു. ²⁹ പരൻ യീഹോമ്പവൻ മുഗനു. യീഹോമ്പവൻ എലിയീജരൻ മുഗനു. എലിയീജരൻ യോംപേമൻ മുഗനു. യോംപേമൻ മുത്താത്തൻ മുഗനു. മുത്താത്തൻ ലീവിയ മുഗനു. ³⁰ ലീവിയു സിമേയോനൻ മുഗനു. സിമേയോനൻ യോദ്ധൻ മുഗനു. യോദ്ധൻ മുഗനു. യോദ്ധൻ യോണാമൻ മുഗനു. യോണാമൻ എലിയക്കേമൻ മുഗനു. ³¹ എലിയക്കേമൻ മീലീയൻ മുഗനു. മീലീയു മേസുന മുഗനു. മേസുന മുത്താഥൻ മുഗനു. മുത്താഥൻ നാതാനൻ മുഗനു. നാതാനൻ ദാവീദൻ മുഗനു. ³² ദാവീദൻ ഇയ്യൻ മുഗനു. ഇയ്യൻ ഒരേദശൻ മുഗനു. ഒരേദശൻ ചോഡജൻ മുഗനു. ചോഡജൻ സലോരൈൻ മുഗനു. സലോരൈൻ നക്സേരൈൻ മുഗനു. ³³ നക്സേരൈൻ അമീനാദാബൻ മുഗനു. അമീനാദാബൻ അഡ്വിന്ന മുഗനു. അഡ്വിന്ന അന്നേയ മുഗനു. അന്നേയ ഹേസേരൈൻ മുഗനു. ഹേസേരൈൻ വേരെന മുഗനു. വേരെന യോദ്ധൻ മുഗനു. ³⁴ യോദ്ധൻ യാകോബൻ മുഗനു. യാകോബൻ ഇനാകൻ മുഗനു. ഇനാകൻ അബ്രഹാമൻ മുഗനു. അബ്രഹാമൻ തീരൻ മുഗനു. തീരൻ നക്സേരൻ മുഗനു. ³⁵ നക്സേരൻ സേരാഗൻ മുഗനു. സേരാഗൻ റിഗാവൻ മുഗനു. റിഗാവൻ വേലിഗൻ മുഗനു. വേലിഗൻ എബരൻ മുഗനു. എബരൻ സാലൻ മുഗനു. ³⁶ സാലൻ കയിനൻ മുഗനു. കയിനൻ അവേക്കുദൻ മുഗനു. അവേക്കുദൻ തീമൻ മുഗനു. തീമൻ നോകേൻ മുഗനു. നോകേൻ ലാമീകൻ മുഗനു.

³⁷ ലാമീകൻ മേകുപ്പലൻ മുഗനു. മേകുപ്പലൻ കൺകേൻ മുഗനു. കൺകേൻ യീരെന മുഗനു. യീരെന പുഹലീലൻ മുഗനു. പുഹലീലൻ കയിനാനൻ മുഗനു. ³⁸ കയിനാനൻ എനോഞ്ചൻ മുഗനു. എനോഞ്ചൻ സേഥൻ ആദാമൻ മുഗനു. ആദാമൻ ദേവർ മുഗനു.

പണസ്സൂ തിന്ന ലില്ല. തരുവായ, യീസുവിനു ഒക്കെയായിൽ.

³ അഗ സ്തോനൻ യീസുവിനീ, “നീൻ ദേവർ മുഗ നാഗിട്ടു, ചീ കല്ലിനീ രോച്ചിയാഗു എം ആജ്ഞാപിനു” എംദൻ.

⁴ ആദക്കേ യീസു,

“‘രോച്ചി തിംദ മാത്രക്കേ മുന്പ്പൂരു ബദുകു പ്രദില്ല’”

ഘ്രേഒംപേരേജ്. 8:3

എം പ്രവിത്ര ഗ്രംഫദല്ലി ബരെദർ” എം അത്തര കോച്ചു.

⁵ അഗ സ്തോനൻ യീസുവന്നു കർമ്മക്കോംടു ഹോറി, ഒന്ദേ ക്ഷേണിലി ഭൂലോക്കുടു എല്ലാ രാജ്യഗംഗസു ഹോറി, ⁶ “ചീ രാജ്യഗംഗിലുവന്നൂ ഇപ്പറഗ സ്വാരാ ധികാരവന്നൂ വൈഭവവന്നൂ നിനാഗീ കോകുത്തേൻ. ഇപ്പറഗിലൂ നന്ന അട്ടിനദല്ലി. നാനു യാരിഗീ ചോകാദരര ഇപ്പറഗംഗസു കോടബല്ല. ⁷ നീൻ നസ്സു ആരാഥിസ്വുവാദാദർ ഇവലെൻസു നാനു നിനാഗീ കോകുത്തേൻ” എം ഹേളിദൻ.

⁸ ആദക്കേ യീസു,

“‘നിന്ന പ്രഭുവാദ ദേവരീബുഡ്സന്നേ അരാധിസ ബേകു, അക്സേബുഡ്സനിനീ സേവ മാഡബേകു’ എംബുദാഗി പ്രവിത്ര ഗ്രംഫദല്ലി ബരെദർ!”

ഘ്രേഒംപേരേജ്. 6:13

എം നു. ⁹ ബലിക സ്തോനൻ യീസുവന്നു ജീരുസ ലീമുവിനു കർമ്മിലുമ്പു, ദേവാലയിൽ ബഹു പ്രത്യേകിയ സൗഖ്യദല്ലി നിലിക്കി, “നീൻ ദേവർ മുനാഗിട്ടു, കീഴക്കേ ധൂമുകി!

¹⁰ ‘ദേവരു നിന്നും കാവാകുപ്പുദക്കേ തന്നു ദൂതരിഗീ അപ്പേണു കോകുവനു.’

കേരക്കൻ 91:11

¹¹ ‘നിന്ന വാദുവു കല്ലിനീ തിരിൽക്കേം അവരു തമ്മു കൃഗംഗിം നിന്നും എതികോളുംവരു’

കേരക്കൻ 91:12

എംബുദാഗി താസ്ത്രദല്ലി ബരെദർ” എം നു.

¹² ആദക്കേ യീസു,

“‘നിന്ന പ്രഭുവാദ ദേവരന്നു പരിപ്പീസബാരദു’ ദൗഖ്യപേരേജ്. 6:16

യീസുവിനു സ്തോനസിംധാദ കോഥൻ
(മുത്തായ 4:1-11 മുത്തായ 1:12-13)

4 യീസുപു ജോദേൻ നടിയിംദ ഹിംകിരുഗിദൻ.
അതൻ പ്രവിത്ര തുഭരിതനാഗിട്ടു. പ്രവിത്ര തുഭു
യീസുവന്നു അഡവിഗീ നഡിസിദൻ. ² അലീ സ്തോനൻ ആകന്നു
നലവത്തു ദിനഗംഗവരീഗീ തോഡിസിദൻ. ആ ദിനഗംഗിലൂ യീസു

അത്തന്നു ബേഡിക്കോംടരു. ³⁹യീസു ആകെയു ഭളി നിംതു, അകെയും ബിച്ചുക്കോരുവാൻ തു ജൂർക്കേ അജൂഡിസിദരു. അകോടോൾ ആകെ ഗുണവായിയു. ആകെ എഴു അവരന്നു ശബ്ദപരിശിദഭം.

അനേകരി അരോഗ്യാന

⁴⁰സൂര്യൻ മുഖിദ മേരീ, അപ്പേരാദ തമ്മു സ്നേഹിതരന്നു ജനരു യീസുവിന ഭളിഗി കർഡിക്കോംട ബംധരു. അവരിഗി അനേക തർക്കദ കായലിഗിദ്ദപ്പ. പ്രതിയോധു രോഗിയ മേലുരു യീസു തന്നു കീയുണ്ടുമ്പു ഗുണവാകിഡരു. ⁴¹അനേക ജനരോഗിനിനി ദേവന്മാരു. “നീൻ ദേവകുമാരു” എം ആഭന്ദിഷേതു ബിച്ചുക്കോദപ്പ. ആദരേ യീസു ആ ദേവഗളിനി, “മാതാദുകോദിംഡു” ബലവാറി ആജൂഡിസിഡരു. യീസുവേ “ക്രിസ്ത്” * നീംഡ ദേവഗളിനി തിളിഡിപ്പ.

ഇക്കഥാനി യീസുവിന സംശയന

(മാര്ക 1:35-39)

⁴²മുരുദിന യീസു നിജന സ്ഥലക്കേ ഹോദരു. ജനരു യീസുവിനാരി ഹുകുമതു അലിനി ബംധ, തമ്മുണ്ണു ബിച്ചുക്കോഗിദനും അത്തന്നു തദീയലു വ്രയുഥിഡരു. ⁴³അദരേ യീസു അവരിഗി, “നാൻ ബേരീ ലഭരാഗഞ്ചവരിനു സക്കേ ദേവര രാജുദ സ്വാതേയുണ്ണു തിശേഖേരു. ഇടകൂറിയീ നീനുണ്ണു കശുഫിസലാഗിടൈ” എം ഹേളിഡരു.

⁴⁴ഒഴിക യീസു ജൂഡേയുദ സഭാമുംഡിരഗളിൽ ചോദിഡിഡരു.

യീസുവാന്നു ഹിംബാലിഡ വേത്ര, യാക്കോബ്, യാക്കാന

(മതായ 4:18-22; മാര്ക 1:16-20)

5 യീസു ഗീസർഇം (ഗലിലീയ) സരോവരദ ഭളി നിംതുകോംടിഡിലു, ദേവരവാക്കുവാനു കേളുലു അനേക ജനരു സൊകാദുതു അത്തന സുക്കലു സേരിബുംഡരു. ²സരോവരദ ദക്കാഡി നിംബിനു വരകു ദോജിഗഞ്ചുണ്ണു യീസു നോടിഡരു. ബിസ്തു തമ്മു ഭലിഗഞ്ചു തോളിയു ത്രിഡരു. ³യീസു സിമോൺ ദോജിയുലു ഹക്കി കുളിതു കോംഡു ദോജിയുണ്ണു ദക്കിംഡ സ്വല്പ ദംരക്കേ നൂക ബേരോംഡ സിമോനീനിനിഗി ഹേളിഡരു.

⁴ഉപദേശ പാടിഡ മേരീ യീസു സിമോനീനിനി, “ദോജിയുണ്ണു ആഭവാദ നീരിന സ്ഥലക്കേ നാട്ടി, മീനു ഹിംബിയുലു നീമു ബിലിഗഞ്ചു നീരിനലു ഹാക്കിരു” എം ഹേളിഡരു.

⁵സിമോൺനു, “ഗുരുവേ, നാവു രാത്രിയുലു വ്രയാസപ്പുരു ബംധ മീനു സിക്കുലു. ആദരേ, നീനു ഹേളിദരിംഡ ബിസ്തേംബേ” എം ദനു. ⁶ബിസ്തു തമ്മു ഭളി

ത്രിശ്വനു അഭിവേക്കിസല്പുച്ചവനു (മേസിയു) അഭവാ ദേവരിംഡ നേമീസല്പുച്ചവനു.

ഗിജാസു നീരിനോളഗി ബിജിഡാഗ, അവര ഭലിഗഭു ഹരിദു ഹോഗവമ്പു മീനുഗഭു രാത്രിഥിയാഗി ഭലിഗഭലു മുംബിക്കോംഡു. ⁷അഗ അവര മുശോടും ദോജിയലീഡു തമ്മു സ്നേഹിതരിഗി സന്നുമാടി സകായരുനി കർമ്മ കോംഡരു. അവരെലുരു മീനുഗഭന്നു തുംബിസലു ദോജേ ഗജിരോ മുഖിഗുവാംതാദപ്പ.

⁸⁻⁹ഇദന്നു കംഡ ബിസ്തുരിഗെലാ വിസ്തുയവായിയു. സിമോനോ വേത്രനിൽകു യീസുവിന മുംഡ മോണ കാലാരി “വ്രഭവേ നീനുണ്ണു ബിച്ചുക്കോരു, നാനു പാപിയാഗിദൈനേനേ!” എം ദനു. ¹⁰ജിബിഡായൻ മക്ഷുദാദ യാകോബു മതു യോകാനരു ആജ്ഞയുപ്പുരു. (ഇവരു സിമോനേന പാലുഗാരരാഗിദുരു.) യീസു സിമോനീനിനി, “ഭയുപദബേഡ. ഇംബിനിംഡ നീൻ മീനുണ്ണു ഹിംബിയു, മാനുവൃത്തന്നു ബിച്ചുഗുരിസലു ദുഡിയുംബേ!” എം ഹേളിഡരു.

¹¹അവരു തമ്മു ദോജിഗഭന്നു ദക്കേ സാറിഡ മേരീ എലുവാന്നു ബിച്ചു യീസുവാന്നു ഹിംബാലിഡരു.

യീസുവിനിംഡ ഗുണക്കോംഡ കുപ്പരോഗി

(മതായ 8:1-4; മാര്ക 1:40-45)

¹²ഒമ്പേ യീസു ബംധ ലഭരിനലീഡാഗ കുപ്പരോഗി യോഭുവാനു അതണ്ണു കംഡു, അതു മുംഡു അട്ടീബിദ്ദു. “വ്രഭവേ, നീൻ മനസ്സു മാകിഡൈ നീനുണ്ണു ഗുണവാകിഡും ഭലി എം നന്നീ ഗോതീഡൈ” എം ദീക്കിക്കോംഡു.

¹³ യീസു, “നിന്നുണ്ണു ഗുണവാകിഡും നന്നീ മനസ്സും. നിന്നു ഗുണവാലീ!” എം ഹേളി അവരു മുക്കുംഡു. കോഡലീ, അവനിഗി ഗുണവായിയു എംബുദര ബൈ യാരിഗു ഹേളിദ യാജകൻ ഭളിഗി ഹോരി നിന്നു മേയുണ്ണു തോരിസ മീംശിയു സിയുമഗിഗഞ്ചാരവാരവാഗി കാണിക്കേയുണ്ണു ദേവരിഗേ സമീക്ഷ. നിന്നീ വാസിയായി തേംബിഡക്കേ ഇഡേ ജനരിഗെലു സാക്കിയാഗിരുവും” എം ഹേളിഡരു. ആദരേ യീസുവിന സുരിയു ഹെങ്കുഞ്ഞി കുപ്പിപ്പു.

¹⁴അനേക ജനരു അതു ഭോഗിനേഗഞ്ചു കേളുപുഡകൂടു തമ്മു കായലിഗഭന്നു വാസിമാകിസിക്കേലുപുഡകൂടു ബംധരു. ¹⁵യീസു ആകാഗി നിജന സ്ഥാഗിഗി ഹോഗി പ്രഥനേ മാറുക്കിഡു.

യീസുവിനിംഡ ഗുണക്കോംഡ പാക്രായു രോഗി

(മതായ 9:1-8; മാര്ക 2:1-12)

¹⁶ഒംഡു ദിന യീസു ജനരിഗു ഭോഗിനേസുക്കിഡു. ഘരിസായരു മതു ഘരോരേവേഡേശകരു സക്ക അലീ കുളിഞ്ചോംകിഡു. അവരു, ഗലിലീയുദിംഡലു ജൂഡേയു പ്രാംഡേ ലഭരാഗിംഡലു ജീരുനലീമീ നിംഡലു ബംധിട്ടു. രോഗിഗഭന്നു ഗുണവാകിഡു പ്രഭവിന ശക്കിയു അതണലീതു. ¹⁸ഒബ്ദു പാക്രായുലീ അലീഡു. ഒംഡു ചീകു കാസിഗിയലീ അവനുണ്ണു

തുടർന്നു “വാൻ ഉള്ളിരിക്കി മനുഷ്യക്കുമാരൻ സബ്ഭാതു ദിനക്കു ഒക്കെയിനാഗിട്ടുന്നേ” എന്ദു ഹേളിദൻ.

യീശുവിനിധം സബ്ഭാതു ദിനദളി ഗുണങ്ങൾക്കിടയ്ക്കു

(മുത്തുയ്യ 12:9-14; മാരക 3:1-6)

⁶മുക്കോടി സബ്ഭാതു ദിനദളി യീശു സഭാമംഡിരത്തേ ഹോരി ജനറിക്ക് ഉള്ളവേഴ്തിഡിന. ബലഗ്രീ ഭിക്ഷാഹോരിട്ട് ഒപ്പ് വെസ്സും അലീഡ്രനു. ⁷യീശു അവൻസു വാസിമാടിദർ, ആതൻ മൂരീ തപ്പുക്കൊരിസബകുംഡിനു ധമോരേവാഡേശകരു മത്തു ഫീരിശായരു ഹോംചകാകി നോരുക്കിട്ടുന്നു. ⁸അദർ അവരാളോജനീയു യീശുവിഗി തിളിഡിപ്പു കൈ ഭിക്ഷാഹോരിട്ട് മനുഷ്ണിനി, “ബാം ജില്ല നിന്മലക്കോ” എന്ദു ഹേളിദൻ. അവൻ എടു ബാം നിന്തനു. ⁹അഗ യീശു അവറിഗി, “സബ്ഭാതു ദിനദളി യാവ കായംവസ്തു മാടുവുദു സരി? ബജീയ കായംവസ്തേ അഭാരാ കേച്ചു കായംവസ്തേ? ജേവവസ്തു ശാഖിശ്വവുദേ? അഭാരാ നാശ മാടുവുദേ?” എന്ദു ഹേളിദൻ. ¹⁰യീശു സുത്തിലു നിനിംഗ്രീ അവർല്ലരസു നോരി, ആ മനുഷ്ണിനി, “നിസ്ത കീയിനു നന്നനീ തോരിനു” എന്ദൻ. അവൻ തന്റെ കീയിനു ചാടിദൻ. ആ കുടിതേ അവൻ കീ വാസിയായിൽ.

¹¹ഫീരിശായരു മത്തു ധമോരേവാഡേശകരു ബഹളവാഗി കോരഗോംദർ. അവരു, “നാവു യീശുവിഗി ഏനു മാക്കോഇണോ?” എന്ദു തമ്മുച്ചേരു ശ്രീ സംശു മാക്കിദർ.

യീശുവിന ക്രീഡരു മംറി അപ്രോക്ഷലരു

(മുത്തുയ്യ 10:1-4; മാരക 3:13-19)

¹²ആ സമയില്ല യീശു പ്രഥാനേ മാടുവുദക്കാനി ഭിച്ചുക്കു ഹോരിനു. ദേവരല്ല പ്രാദിസുത്തു രാത്രിയില്ല, അല്ലെ ഇട്ടനു. ¹³മുരുദിന ബജിഗ്രീ, യീശു തന്നു കിഞ്ചരസു കുറിദൻ. ആവരല്ല തന്നുരു മുംദിയിനു അതൻ ആരിസി കോംദൻ. യീശു ആ ഹൈന്റേരു ജനറിഗി, “അപ്രോക്ഷലരു” എന്ദു ഹൈന്റേരു. ¹⁴അവരു യാരോംദരേ: സിമോരേനു (യീശു അവസ്ഥി വേത്തേനോടു ഹൈന്റേരു). മത്തു വേത്തേനു സഹോദരനും അംഗിയു, യാക്കോബു മത്തു ലൂഹരാനു, ഫിലിപ്പു മത്തു ബാക്കോബുമായു, ¹⁵മുത്തു യു, കോമു, യാക്കോബു (അല്ലായൻ മുഗ) മത്തു ദേശാഭിമാനി* എൻസിക്കോംകിട്ടി സിമോരേനു, ¹⁶യുംദ (യാക്കോബനു മുഗ) മത്തു ഇസ്തിരിയോം യോദ (യീശുവിഗി ദോരു മാക്കിദവസു ജവനേ).

യീശുവിന ഉപാഡേശ മത്തു ജനറിഗി ആരോഗ്യധാന

(മുത്തുയ്യ 4:23-25; 5:1-12)

¹⁷യീശു മത്തു അപ്രോക്ഷലരു ഭിച്ചു ദിനിഡിലിടു സമക്കുദ സ്ഥീരുക്കു ബംദർ. ആതൻ ഹിംബാലകര് ബംദു

ദേശാ ഭിവാനി അക്കുരംഗഃ ഉന്നഗാമി. സപ്പാംതു ശ്രീകു ഹോരാത്തു കീട്ടു യിക്കുദ്ര രാജകീയ പംഗംഡേ

ദേശു ഗുംപു അല്ല നേരിടിപ്പു. ജുദേയ പ്രാംതു ദിനംലു ചീരുസലീമി നിന്ദലു സമുദ്ര തിരെദ കീരു മലതു സിമോരേനു പച്ചുജിഗളിം ദലു ജനസമൂഹവു അലിഗി ബഹിദു.

¹⁸അവർല്ലരു യീശുവിന ഉപദേശവസ്തു കേഇജു പ്രഥക്കു ആതിനിന്ദ വാസിമാടികിശോജ്ഞവുദക്കു ബംദി ദുരു. ദേപ്പഗളിം ഫിരിട്ടരാഗിട്ട ജനരസു യീശു വാസിമാടിദൻ. ¹⁹ജനരല്ലരു യീശുവസ്തു മുച്ചു പ്രദു പ്രയുഖിഡർ, പശ്ചംദരെ അഞ്ചിം ദക്കിയു കരിദു ബാം എല്ലരസു ഗുണപക്ഷിപ്പിട്ടു!

²⁰യീശുവസ്തു തീപ്പരസു നോരി ഹേളിഡേനംദരേ,

“ബദവരാ സിവു ധന്തുരു. ദേവര രാജുവു നിമുദേ.

²¹ഹിവേനിംഡിരുവ സിവു ധന്തുരു; നിമു തൃപ്തിയാഗുവുദു. അജുക്കിരുവ സിവു ധന്തുരു; അനുദിം സിവു നഗുവിരി.

²²“സിവു മനുഷ്യക്കുമാരൻിഗി സേരിദപരാഗിരുവുദ റിം ദജനരു നിമുസു ദേശേകിഡർ, ഉച്ചേരകിഡർ, അവമാന മാടിദർ, നിമുസു കീച്ചപരെം ദേ ഹേളിഡരേ സിവു ധന്തുരു. ²³അ സമയില്ല അനംദപക്കിരി. പശ്ചംദരെ പരലോകഡലു നിമുഗി ബഹള പല സിക്കുവുദു. ആ ജനരു നിമുഗി മാക്കിദയംയീ അവര ഹിത്രഗളു വ്രാടിഗളിഗെ മാക്കിദരു.

²⁴“ബജീയുവംതരേ, നിമു ഗകിയിനു പണ ഹേളിലി! സിവു സുഖകരവാദ ജീവനവസ്തു അനുഭവികിഡിരി.

²⁵ഞാഗ കൊള്ക്കു തുംബിയുവ ജനരേ, നിമു ഗകിയിനു പണ ഹേളിലി! സിവു ഗകിയിനു പണ ഹേളിലി! സിവു ഹസിയുവരി. നഗുവ ജനരേ, നിമു ഗകിയിനു പണ ഹേളിലി! സിവു ദുഃഖപദവിരി മത്തു അളവിരി.

²⁶“ജനരിം യാവാഗലു ഹോഗളിഗിക്കോജ്ഞവപരേ, നിമു ഗകിയിനു പണ ഹേളിലി! അവര ഹിത്രഗളു സുജു പ്രവാദിഗളിനു യാവാഗലു ഹോഗളിക്കിട്ടു.

നിമു വേറിഗളിനു ശ്രീകിശിരി

(മുത്തുയ്യ 5:38-48; 7:12)

²⁷“നിന്ന മാതുഗളിനു ആരിസ്തിരുവ നിമുഗി നാനു ഹേളിപുദേനംദരേ: നിമു വേറിഗളിനു ശ്രീകിശിരി. നിമുസു ദേശേകിശവരിഗി ഒളീയുദനു പ്രാജിക്കിരി. ²⁸നിമുസു തപിസുവരണു ആരിവുദിസിരി. നിമുസു ഹീനേപു ജനരിഗോംസ്തരു പ്രാജിക്കിസിരി. ²⁹ബബ്നു നിന്ന കേന്നനീ ഹോട്ടെ ദരേ, അവസിഗി മാക്കുടു ദു കേന്നീയിനു ഒക്കു. ബബ്നു നിന്ന

ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿನ್ನ ಒಳಗಿಯನನ್ನೂ ಹೊಡು. ³⁰ನಿನ್ನನ್ನು ಬೇಡುವ ಪ್ರತಿಯೊಭ್ಯುನಿಗೆ ಕೊಡು. ಬಬ್ಜನು ನಿನ್ನಿಂದ ಪಣಾದರೂ ತೆಗೆದುಹೋಂಡಿಗು ಅದನ್ನು ಹಿಂದಕ್ಕೆ ಹೊಡಿಸು ದು ಕೇಳಿಸೇಡೆ. ³¹ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆನೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ³²ನಿಮ್ಮನ್ನು ಪ್ರತಿತಿಸುವ ಜನರನ್ನೇ ನೀವು ಪ್ರತಿತಿಸಿದರೆ, ನಿಮಗೆ ಹೊಗಳಿಕೆ ಏಕೆ ಬರಬೇಕು? ಇಲ್ಲ! ತಮ್ಮನ್ನು ಪ್ರತಿತಿಸುವವರನ್ನು ಪಾಪಿಷ್ಟರು ಸಹ ತ್ರೈತಿಸುತ್ತಾರೆ! ³³ನಿಮಗೆ ಬಬ್ಜೀಯರು ದನ್ನು ವಾಹುವರವರಿಗೇ ನೀವು ಬಬ್ಜೀಯರು ದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವದೇ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರೆ! ³⁴ನೀವು ಯಾರಿ ಗಾದರೂ ನಾಲಕೋಟ್ಟು ಅದನ್ನು ಪೂರ್ಕಿರಾಗಿ ಮತ್ತೆ ಅವರಿಂದ ತೆಗೆದುಹೋಂಡಿರೆ ಅದರಿಂದ ನಿಮಗೆ ಹೊಗಳಿಕೆ ಬರುವದೇ? ಪಾಪಿಷ್ಟರು ಸಹ ಸಾಲಕೋಟ್ಟು ಮತ್ತೆ ಅದನ್ನು ಪೂರ್ಕಿರಾಗಿ ಮರ್ಜಿ ಪಡೆಯುತ್ತಾರೆ! ³⁵ಆದ್ದರಿಂದ ನಿಮ್ಮವ್ಯೇರಿಗಳನ್ನು ಪ್ರತಿಸಿಸಿ. ಅವರಿಗೆ ಬಬ್ಜೀಯರು ದನ್ನು ಮಾಡಿರಿ. ನೀವು ಅವರಿಗೆ ನಾಲಕೋಟ್ಟು ವಾಗ ಮತ್ತೆ ಅವರಿಂದ ಪಡೆಯ ಬಹುದೆಂಬ ನಿರೀಕ್ಷೆಯಲ್ಲದೆ ಕೊಡಿತ್ತಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತಾದ ದೇವರ ಮಕ್ಕಳಾಗುವಿರಿ. ಫಕೆಂದರೆ ದೇವರು ಪಾಪಿಷ್ಟರಿಗೂ ಕರ್ತವ್ಯತೆಯಲ್ಲದವರಿಗೂ ಬಬ್ಜೀಯವನಾಗಿದ್ದಾನೆ. ³⁶ನಿಮ್ಮ ಪರಲೋಕದ ತಂದೆಯು ಕರುಣಾವುಯನಾಗಿರುವಂತೆ ನೀವೂ ಕರುಣೆಯಳ್ಳುವರಾಗಿರಿ.

ನಿನ್ನನ್ನು ಪರೀಕ್ಷಿಸಿಕೊ

(ಮತ್ತಾಯ 7:1-5)

³⁷“ಬೇರೆಯವರಿಗೆ ತೀವ್ರ ಮಾಡಬೇಕಿರಿ, ಆಗ ನಿಮಗೂ ತೀವ್ರಾಗುವುದಿಲ್ಲ. ಬೇರೆಯವರನ್ನು ಅವರಾಧಿಗಳಿಂದ ನಿಂಬಣಿಯಸಬೇಕಿರಿ, ಆಗ ನಿಮ್ಮನ್ನೂ ಅವರಾಧಿಗಳಿಂದ ನಿಂಬಣಿಯಸುವುದಿಲ್ಲ. ಇತರರನ್ನು ಕ್ರಮಿಸಿರಿ, ಆಗ ನಿಮಗೂ ಕ್ರಮಾವಕೆ ಆಗುವುದು. ³⁸ಇತರರಿಗೆ ಕೊಡಿ, ಆಗ ನಿಮಗೂ ದೂರಿಯವುದು. ಪಾತ್ರಿಯಲ್ಲಿ ಅದುಮಿ, ಅಲ್ಲಾಡಿಕ್ಕಿ ಹೊರಬೆಲ್ಲುವರ್ತಂತೆ ಅಳಿದು ನಿಮ್ಮ ಸೆರಿಗಿ ಹಾಕುವರು. ನೀವು ಅಳಿಯುವ ಅಳಿತ್ಯಾಂದರೀ ನಿಮಗೂ ಅಳಿದುಹೋಡುವರು.”

³⁹ಯೇಸು ಅವರಿಗೆ ಈ ಸಾಮಾನ್ಯವನ್ನು ಕೇಳಿದನು: “ಬಬ್ಜ ಕುರುಡನು ಇನ್ನೊಬ್ಬ ಕುರುಡನ್ನು ನಡಿಸುವುದಕ್ಕಾದೀರೇ? ಇಲ್ಲ! ಅವರಿಬ್ಬರೂ ಗುಂಡಿಯಲ್ಲಿ ಬೀಳುವರು. ⁴⁰ಶಿಶ್ಯನು ಗುರುವಿಗಿಂತ ಮೇಲಲ್ಲ. ಆದರೆ, ಶಿಶ್ಯನು ಪೂರ್ಣ ಕರಿತಾಗ ಗುರುವಿನಂತೆ ಆಗುವನು. ⁴¹“ನಿನ್ನ ಕರ್ಣೈನಲ್ಲಿರುವ ಹೊಲಿಯನ್ನು ನೋಡಿ, ನಿನ್ನ ಸಹೋದರನ ಕರ್ಣೈನಲ್ಲಿರುವ ಅಭಿವನ್ನು ನೀನು ಗಮನಿಸುವುದೇಕೆ? ⁴²ನಿನ್ನ ಅವನಿಗೆ, ‘ಸಹೋದರನೇ, ನಿನ್ನ ಕರ್ಣೈನಲ್ಲಿರುವ ಅಭಿವನ್ನು ತೆಗೆಯುತ್ತೀನೇ’ ಎಂದು ನೀನು ಹೇಗೆ ಹೇಳಬಲ್ಲಿ? ನಿನ್ನ ಸ್ವೀತ ಕರ್ಣೈನಲ್ಲಿರುವ ಹೊಲಿಯೀ ನಿನಗಿ ಕಾಣಿಸದೆ! ನೀನು ಕವಚಿ * ಮೌದಲು ನಿನ್ನ ಕರ್ಣೈನಲ್ಲಿರುವ ಹೊಲಿಯನ್ನು ತೆಗೆದುಹಾಕು. ಆಗ

ನಿನ್ನ ಸಹೋದರನ ಕರ್ಣೈನಲ್ಲಿರುವ ಅಭಿವನ್ನು ತೆಗೆಯಲು ನಿನಗೆ ಸ್ವಷ್ಟವಾಗಿ ಕಾಣಿಸುವುದು.

ಎರಡು ವಿಧಾದ ಘಳ

(ಮತ್ತಾಯ 7:17-20; 12:34-35)

⁴³“ಬಬ್ಜೀಯ ಮರುಪ್ಪೆಚ್ಚ ಫಲವನ್ನು ಹೊಡುವುದಿಲ್ಲ. ಆದೇ ರೀತಿಯಲ್ಲಿ ಕರ್ಜುಮರುಪ್ಪೆಚ್ಚ ಫಲವನ್ನು ಹೊಡುವುದಿಲ್ಲ. ⁴⁴“ಪ್ರತಿಯೋಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಖ್ಯಿಗಳಲ್ಲಿ ಅಂಜಾರದ ಹಜ್ಜಾಗಳನ್ನಾಗಲೀ ವ್ರೋದಗಳಲ್ಲಿ ದ್ರಾಕ್ಷ ಹಜ್ಜಾಗಳನ್ನಾಗಲೀ ಪಡೆಯುವುದಿಲ್ಲ! ⁴⁵ಬಬ್ಜೀಯವನ ಹೃದಯದಲ್ಲಿ ಬಬ್ಜೀಯ ದಿರುತ್ವವೇ ಆದ್ದರಿಂದ ಅವನ ಹೃದಯದೋಳಗಿಂದ ಬಬ್ಜೀಯವ ಹೊರಬರುತ್ತೆ. ಆದರೆ ಕರ್ಜುವನ ಹೃದಯದಲ್ಲಿ ಕರ್ಜುವು ಇರುತ್ತೆ. ಆದ್ದರಿಂದ ಅವನ ಹೃದಯದೋಳಗಿಂದ ಕರ್ಜುವು ಹೊರಬರುತ್ತೆ. ಹೃದಯದಲ್ಲಿ ತುಂಬಿರುವುದೆ ಬಾಯಲ್ಲಿ ಬರುವುದು.

ಎರಡು ವಿಧಾದ ಜನರು

(ಮತ್ತಾಯ 7:24-27)

⁴⁶“ನಿನ್ನನ್ನು ಸಾಮಿ, ಸಾಮ್ಮಿ, ಎಂದು ಕರೆದು ನಾನು ಹೇಳುವುದನ್ನು ನಡಿಸದೆ ಇರುವುದೇಕೆ? ⁴⁷ನಿನ್ನ ಬಳಿಗೆ ಬಂದು ನಿನ್ನ ಮಾತುಗಳನ್ನು ಕೇಳಿ, ಅವುಗಳಿಗೆ ವಿಧೇಯನಾಗುವ ಪ್ರತಿಯೊಬ್ಬನು ಮನೆಯನ್ನು ಕರ್ಜುವ ವ್ಯಕ್ತಿಯಂತಿರುವನು.

⁴⁸ಅವನು ಆಳವಾದ ಅಶ್ವಿವಾರ ಹಾಕಿ, ಬಲವಾದ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುತ್ತಾನೆ. ಪ್ರವಾಹವು ಇರಬಂದು ಆ ಮನಿಗೆ ಅಶ್ವಿಸಿದರೂ ಆ ಮನೆಯನ್ನು ಕದಲಿಸಲಾರದು; ಫಕೆಂದರೆ ಆ ಮನೆಯು ಬಲವಾದಿ ಕರ್ಜುಲಿಟ್ಟಿದೆ. ⁴⁹ಆದೇ ರೀತಿಯಲ್ಲಿ, ನಿನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದ ವ್ಯಕ್ತಿಯ ಅಸ್ತಿವಾರವಿಲ್ಲದೆ ನೆಲದ ಮೇಲಿ ಮನ ಕರ್ಜುದ ಮನವ್ಯಂತಿರುವನು. ಪ್ರವಾಹ ಬಂದಾಗ, ಮನೆಯು ಬೇಗನೆ ಕುಸಿದು ಹೋಗಿ ಸಂಪೂರ್ಣವಾಗಿ ನಾಶವಾಗುತ್ತದೆ.”

ಗುಣಹೋಂದಿದ ಸೇವಕ

(ಮತ್ತಾಯ 8:5-13; ಯೋಹಾನ 4:43-54)

⁵⁰ಯೇಸು ಜನರಿಗೆ ಈ ಸಂಗ್ರಹಿಗಳಿಲ್ಲವನ್ನು ಕೇಳಿ ಮುಗಿಸಿದ ನಂತರ ಕವನೇರುಹಿಗೆ ಹೋದನು. ⁵¹ಆಲ್ಲಿ ಬಬ್ಜ ಸೇನಾಧಿವಿಶಿ * ಇದ್ದನು. ಅವನ ಶ್ರೀಯ ಸೇವಕನೊಬ್ಬನು ಕಾಯಿಲೆಯಂದ ದಾಯಿವ ಸ್ಥಿತಿಯಲ್ಲಿದ್ದನು. ⁵²ಯೇಸುವಿನ ಸದಿಯನ್ನು ಕೇಳಿದಾಗ, ಅವನು ಕೆಲಪು ಹಿರಿಯ ಯಿಹಂದ ನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ದ ಸೇವಕನವಾ, ಇವನ್ನು ಉಳಿಸಿಕೊಟ್ಟೀರುವ ಬೇಡಿಕೊಂಡನು. ⁵³ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿವಿಶಿ ನಿನ್ನ ಸಹಾಯ ಹೋಂದುವದಕ್ಕೆ ಯೋಗ್ಯಾಗಿದ್ದಾನೆ. ⁵⁴ಅವನು ನಮ್ಮ ಜನರನ್ನು ಹೀರಿಸುತ್ತಾನೆ ಮತ್ತು ನಮಗೆ ಸೆನ್ವಿನೇಸ್ರ ಸಭಾಮಂದಿರವನ್ನು

ക്കുടിക്കോട്ടേ ദ്വാന്’ എംദു ഹേളി ബഹളവാഗി ബീഡി കോടർ.

“അദ്ദേറിംദ യീസു അവര ചൊടെ മേരടക്കു. യീസു മവന്നു തുടിര ബരുത്തിരുവാഗ ആ അഥികാരിയു സേഈൽ രൻസു കശുകി, “പ്രഭുവേ, നിനു നസു മവന്ഗു ബരുവപ്പു നാനു യോഗ്യനലു്”⁷ നിനു ബളിഗി ബരുവുദക്കു നനഗി യോഗ്യതേ ഇല. നിനു കേണൽ ബംഡു ആസീ കോട്ടറ സാരു, നസു അബു ഗംഭോംഡവനു് നിനു അഭികാരവന്നു നാനു തീളിദുകോംഡിഡേനേ. നാനു മുച്ചോബുരു അധിനദില്ലിഡേനേ. നസു അധിനദില്ലിയു സേഈകിരിഡാറെ. നാനു ഒബു സേഈകിനിഗി, ‘ഹോഗു്’ എംദു ഹേളിദരെ, അവനു ഹോഗുത്തുനേ. ഇന്നു അബിഗി ഇദന്നു മാടു് എംദു ഹേളിദരെ, അവനു ബരുത്തുനേ. നസു അബിഗി, ‘ഇദന്നു മാടു്’ എംദു ഹേളിദരെ, അവനു ബരുത്തുനേ. നസു വിധീയിനാഗുത്തുനേ” എംദു ഹേളി കശുകിഡിനു.

9 യീസു ഇദന്നു കേൾി അശ്വയുടച്ചു തന്നു് കിംബാലിസുടിറു ജനര കുഡേ നോടി, “ഇമ്മു ദോദ്ദു നംബിക്കുയിരുവ വൃക്കിയുന്നു നാനു ഇസ്രീലിന്റെയു നോദില്ല എംദു നിമിഗി ഹേളുത്തേനേ” എംദു.

10 ആ അഭികാരിയു കശുകിഡു ജനരു യീസുവിനു ബളിയംദ ഹിംഗിരിഗി ഹോദാഗ, ആ സേവകിനിഗി ആഗലേ ഗുണവാഗിരുവുദവന്നു കുംഡരു.

സ്ത്രവിനി ജീവദാന

11 മുരുദിനെ യീസു നായാനോ എംബ ഞാറിഗി ഹോദുനു. യീസുവിനോടുനേ ആതൻ തീപ്പരു ഹോഗു തീഡ്രുരു. അവരോടുനേ അനേകം ജനരു ദോദ്ദു സമൂഹവാഗി ഹോഗുടിറു. 12 യീസു ഉരം ബാഗലിനു ബളിഗി ബംദാഗ, സത്തുകോരിഡു. ബംഭുന്നു സമാധി മാടുവു ദക്കാറു കുമ്പുകോംടു ഹോഗുടിറു ജനരു ഗുംഖന്നു കുംഡരു. വിധവേയോബുളു ഒബുനേ മാഗനു സത്തു ഹോരിഡു. അവനു തവവന്നു ഹുമുകുകോംടു ഹോഗു തിറാഗ് ഉരിനു. അഡരു തുറവും ഏവിനു കുംഡരു. 13 പ്രഭുവു (യീസു) ആക്കുമ്പു കുംഡു, തന്നു കുട്ടദയില്ല മുരക്കോംഡു, “അബീഡേ” എംദു ഹേളി 14 ശവദ വേട്ടിറിയ ബളി ഹോറി അദ്ദു മുച്ചിഡു. അ വേട്ടിറിയു ഹുമുകുകോംഡു ഹോഗുവുവരു നിംബകോംഡു. യീസു സത്തുകോരിഡവിനി, “യാശവന്നേം, എടേഇ! എംദു നാനു നിമിഗി ഹേളുത്തേനേ” എംദു. 15 അഗ അവനു എടു കുളിതുകോംഡു മാതാദക്കിഡിനു. യീസു അവനു അവനു തായിഗി ഒപ്പിഡിനു.

16 ജനരല്ലരു വിശ്വയപ്പെട്ടരു. അവരു ദേവരന്നു സ്തുപ്പിശ്വത്തു “ബംഭു മാകാപ്പാദി നമ്മു ബളിഗി ബംദിദാനേ” ദേവരു തന്നു ജനരിഗി സകായ മാടലു ബംദിദാനേ”, എംദു ഹേളിദരു. 17 യീസുവിനു കുരിതാദ ആ സുദിയു ജൂഡീയദലിയു അദര സുത്തുത്തിനു എല്ലാ സ്ഥാഗിലിനിയു കുംഡോംകി.

യോഹാനസ് യീസുവിനി കേൾിദപ്പത്തീ
(മത്തുയ്യ 11:2-19)

18 യോഹാനസ് തീപ്പരു ആ സംഗിഗിഭുന്നുലു യോഹാനസ് നിനി തീളിഡു. യോഹാനസ് തന്നു തിപ്പരലീ ഇബ്ബരന്നു കരെമു, 19 ബരബേകാദവനു നിനോരു അഥവാ ബേരോബു വൃക്കിഗാരി നാവു കായബീകോരേ?” എംദു കേളുവുദക്കു അവരനു പ്രഭുവിനു (യീസുവിനു) ബളിഗി കശുകിഡിനു.

20 അദ്ദേറിംദ അവരു യീസുവിനു ബളിഗി ബംഡു, “സൗനിക യോഹാനസ് ‘ബരബേകാദവനു നിനോരു അഥവാ ബേരോബു വൃക്കിഗാരി നാവു കായബീകോരേ?’ എംദു നിന്നു് കേളുവുദക്കു നമ്മുന്നു ഇല്ലെ കശുകിഡിനു” എംദു ഹേളിദരു.

21 അദേ സമുയദലു, യീസു അനേകം ജനരന്നു അവരവര കായലിഗിംഡ, രോഗിഗിംഡ ഗുണവടക്കിഡിനു. ദീപ്പഗിംഡ ഹികിതരാഗി ദപ്പരന്നു ബിക്കിഡിനു. അനേകം കുരുഡരിഗെ ദൃഷ്ടിയു നു കോട്ടു. 22 ബളിഗി യീസു യോഹാനസ് തീപ്പരിഗി, “നിശ്വ ഇല്ല കുംഡു കേൾിദ സംഗിഗിഭുന്നു ഹോരി യോഹാനസിനി തീളിഡിരി. കുരുഡരിഗെ ദൃഷ്ടി ബരുത്തേഡു, പുംബരു കാലനു പദേദു നക്കുയുത്താരെ. കുപ്പരോഹിഗിളു ഗുണഹോംഡമത്താരെ. കിപ്പദരു കേളുത്താരെ, സത്ത് പരിഗി ജീവ ബരുത്തേഡു, മുത്തു ദേവര രാജുദ സുവാടുയു ബദവരിഗെ കോദല്ലുത്തേഡു. 23 സംഠയവദദെ നമ്മുന്നു സീക്രെശിരിക്കോഞ്ചുവവേണേ ധന്തു!” എംദു ഹേളി കശുകിഡിനു.

24 യോഹാനസ് തീപ്പരു ഹോരബക്കോദാഗ, യീസു ജനരിഗെ യോഹാനസ് കുരിപു കേൾിക്കുഡിഗി, “പിന്നു നോദുവുദക്കേ നിശ്വ മരഖുഗാഡിഗി ഹോരിഡിറി? ഗാലിയംദ അലാകുവ ദംഭനോരേ? 25 നിശ്വ പിന്നു നോദലു ഹോരിഗെ ഹോരിഡിരി? നയവാദ ഉംബവപ്പു ധരിസുവ മഹനുവന്നോരേ? ഇല്ല, നയവാദ മുത്തു ജീവദാന ഉംബവപ്പു ധരിസിദവരു അരമനേഗിളലി വാസ മാടുത്താരെ. 26 നിജവാഡിയു, നിശ്വ പിന്നു നോദലു ഹോരിഗെ ഹോരിഡിരി? പ്രവാദിയുനോരേ? കാദു. നാനു നിമിഗി ഹേളുവേംനംദരെ, യോഹാനസു പ്രവാദി ഗിന്തലു ശ്രേഷ്ഠനാിഡാനേ.

27 “ഇനോരു! നാനു (ദേവരു) നമ്മു ദൂക്കനു് *
നിന്നു മുംഡെ കശുകിഡേനേ. അവനു നിന ഗീശ്വേര ദാരിയു നു സിദ്ധമാടുവനു”

മലാൾ 3:1

എംദു യോഹാനസു കുരിപു ബർദിദെ.

28 ആ ലോകദലീ ഹുക്കിദ എല്ലാ മഹന്വൃതലീ യോഹാനസേ ദോദ്ദുവൻ എംദു നാനു നിമിഗി ഹേളു തേനേ. ആദരു ദേവര രാജുലിരുവ കനിഷ്വനു സക അവനിഗിംത ശ്രേഷ്ഠനേ സറി” എംദു.

²⁹ “യോഹാനൻ ഉപദേശിംഗിരു ദേവര വാഴ്വനു ജനർല്ലരു സീരീസിക്കോംഗരു. സുംക വശലിഗാരരു സീരീസിക്കോംഗരു. ഇവരല്ലരു യോഹാനൻിനിട ദിക്കു സൗന മാറിക്കൊംഗരു. ³⁰ അദരെ പരിബാധയുരു * മത്തു ധമോഡേശകരു ദേവര യോജനേയുന്ന തിരസ്തരിം യോഹാനൻിട ദിക്കുസൗന മാറിക്കൊള്ളല്ല.

³¹ ഈ കാലദ ജനര ബനി നാമ പമ ഹേജലി? നാമ അവരനു യാപുദക്കേ കോലിനലി? അവരു യാരനു ഹോലുത്രാരെ? ³² ഈ കാലദ ജനരു മാരുക്കും യീലു കുലിക്കുകോംഗിരുവ മക്കളിൽ ഹോലുത്രാരെ. ഒന്ദു ഗുംപിന മക്കളും ജീനും ഗുംപിന മക്കളും കുരെ,

‘നാപു നിമഗോണ്ടു വാദ്ധഭാരിംഗിപ്പു, ആദരെ നീവു കുംഡയല്ല. നാപു ദുഃഖി കാദനു കാടിംഗിപ്പു, ആദരെ നീവു അശലില്ല. എന്ദു ഹേജലുത്രാരെ.

³³ സൗരിക യോഹാനൻ ബംദനു. അവനു ഇതരംതെ തിന്നലില്ല. അധിവാ ദാരൂരസവന്നു കുടിയല്ല. ആദരെ നീവു, ‘അവൻഗി ദേപ്പ ഹിക്കിദിദ’ എന്ദു ഹേജലുക്കിരി. ³⁴ മനുഷ്യകുമാരനു ബംദനു. അവനു ഇതര ജനരംതെ ശാംച മാറുത്രുനീ മത്തു ദാരൂരസവന്നു കുടിയുത്രുനീ. ആദരെ നീവു, ‘നോക്കിരി! അവനോബു ഹോട്ടീഭാരക, കുദക്കി സുംക വശലിഗാരരു മത്തു ഇതര കേണ്ട ജനരേ അവനു സൈക്കിതരു! എന്നുക്കീരി. ³⁵ അദരെ ജൂജനുപ തന്നു കായു ഗിംഡലേ തന്നുനു സമ്ഭി സിക്കോള്ളുപ്പുദു’ എന്ദു ഹേജിദനു.

ഫരിബാധ സീമോനൻ

³⁶ ഫരിബാധയരല്ല ബബ്നു യീസുവന്നു ശാംക്കേ ബരബേകോംദു കേളിക്കോംദനു. ആദ്ദീരം യീംസു അവനു മനേഗി ഹോരി ശാംക്കേ കുലിക്കോംദനു. ³⁷ ആ ശാംരിനല്ല പാഫിംജാദ ബബ്നു സീരീ ഇംഡു. യീംസുപ ഫരിബാധയും മനേയിലു ശാംചമാറുക്കിട്ടാനീം ആകീ തിളിയതു. അദ്ദീരം ആകീ ഭരണിയലു * സ്പ്ലു പരിമഴ തീലവന്നു തീരിക്കോംദു ബംദലു. ³⁸ ആകീ യീംസുവിന വാദഗള ബജി അഥവു തന്നു കുഞ്ചേരിനിംഗിരു അതൻ വാദഗളും തേവമാടി തന്നു തലീയു കുദലീനിംഗിരു യീംസുവിന വാദഗളും ബരിസിംഗലു. ആകീ അനേക സല ആതൻ വാദഗളിൽ മുമ്പിട്ടു പരിമഴ തീലവന്നു കുപ്പിംഗലു. ³⁹ യീംസുവന്നു തന്നു മനേഗി ശാംക്കേ കർഡിഡ ഫരിബാധയു ഇംദു കംപു തന്മോളിഗി, ‘യീംസു പ്രവാദിയീ ആറ്റിട്ടെ, തന്നു മുച്ചുക്കിരുവ

ഫരിബാധയു യീകൊംഡ കച്ചുളിഗളും മത്തു വദ്ധകിഗളും ശ്രദ്ധയിലം അഞ്ചിപ്പിംവരു എന്ദു ഹേജോളിംജുവ യീകൊംഡരു ധാമീക ഗുംഗി സേരിംഗരു.

ഭരണി മൂലം ചംഡകാം തിളിയ ഭരണി.

സീരീയു പാഫിംജീം തിളിമുകോള്ളുക്കിട്ടുദു’ എന്ദു കോംദനു.

⁴⁰ അദക്കേ യീംസു ഫരിബാധയിനിഗി, ‘സീമോനൻഈ, നാമു നിനിഗി ബംദു വിഷയവന്നു ഹേജോളികാറിസു’ എന്ദനു.

സീമോനൻ, “ഗുരുവേ, ഹേജു!” അംദനു.

⁴¹ യീംസു, “ഇബ്ബുരു മനുഷ്യരുദ്ധരു. അവരിബ്ബുരു ബബ്നേ സാകുകാരനിംഗി ഹണവന്നു ബജിഗി തീരിദു കോംകിട്ടു. ബബ്നു ബിനാരു ബജിനും നാജുഗളും * തീരിദു കോംകിട്ടു. ഇബ്ബുബ്ബു പബ്തു ബജിനും നാജുഗളും തീരിദു കോംകിട്ടു. ⁴² അവരലു ഹണവിരലിലു. ആദ്ദീരം അവരു സാല തിരിസലു അഗലിലു. സാകുകാരനു അവരിഗി, ‘സീവു സാല തിരിസബിംഗാരിലു’ എന്ദു ഹേജിദനു. ആ ഇബ്ബുരു യാരു ഹേജു സാകുകാരനും ത്രിതിസുവരു?” എന്ദു കേളിദനു.

⁴³ സീമോനൻ, “ഹേച്ചു സാല തീരിമുകോംകിട്ടുവനേ എന്ദു തോരുത്തു” എന്ദനു.

യീംസു സീമോനൻിഗി, “സീനു സറിയാറി ഹേജിദു” എന്ദനു.

⁴⁴ ബജിക യീംസു സീരീയു കുഡേ നോരി സീമോനൻിഗി, “അ സീരീയു നിനിഗി കാണുക്കിരുവഴീ? നാമു നിന്നു മന്ദീലഗി ബംദാഗ നീംസു നാജു വാദഗളിഗി നീരു കോംകിട്ടു. ആദരെ ആകീ തന്നു കുഞ്ചേരിനിംഗിരു നാജു വാദഗളും തേവമാടി തന്നു തലീയു കുദലീനിംഗിരു ഹേജുത്രു. ⁴⁵ സീനു നന്നഗി മുമ്പിട്ടുരു. ആകീയാദരോ നാനു ബജിഗി ബംദാഗിനിംഗിരു നാജു വാദഗളിഗി മുമ്പിട്ടുകുട്ടിഡാഥിളും * ⁴⁶ സീനു നാജു തലീയു എന്നുക്കീരി. ആകീ വെണ്ടും നാജു കുഞ്ചേരിനു ഹേജുത്രു. ആകീയാദരോ നാജു വാദഗളിഗി പരിമഴ തീലവന്നു ഹേജുത്രു. ⁴⁷ ആകീയു അനേക വാഗ്ഗളു കുമുഖിലാപ്പിനേ എന്ദു നന്നഗി ഹേജുതേനേ. പകെംദരെ ആകീ ഭരിക്കാദ പ്രിതിയും തോരിംഗലു. ആദരെ സ്പ്ലു കുഞ്ചേരിവനു കേവല സ്പ്ലു പ്രിതിയും തോരിംഗലു” എന്ദു ഹേജിദനു.

⁴⁸ ബജിക യീംസു ആകീ, “സീനു വാഗ്ഗളു കുമുഖിലാപ്പിനേ എന്ദു ഹേജിദനു.

⁴⁹ ശാംക്കേ സുലിപുകോംകിട്ടുവരു, “ഇവനു (യീംസു) തന്നുന്നു യാരീം ദുകോംകിട്ടുനേ? വാഗ്ഗളും കുമുഖിലാപ്പിനിഗി ഹേജുത്രു?” എന്ദു തുമുക്കിൾ അംദീകോംദനു.

⁵⁰ യീംസു ആ സീരീഗി, “സീനു നംബിക്കീയിലേ നിനിഗി രശ്വനേ ആയിതു. സമാധാനിംഗിരു ഹേജു” എന്ദു ഹേജിദനു.

യീംസുവിനോംകിട്ടു ജനരു

8 മരുദിന, യീംസു കെലപു നഗരഗള മുത്തു ശരുഗളും മുത്തു ദേവര രാജുദ സുവാക്കേയും തിളിസിദനു.

ബജി നാജുഗളു ബംദു നാജു അംദരെ രശ്വവന്നു ബംദു ‘ദേവരിയും’. ബംദു ദിനദ കേലസ്കേ ദൂരകുപ സരാസരി സംബളിഡിനു.

ക്കുറുകു മുംഡി അപ്പോസ്റ്റലരു ആത്മനോദനി ഇട്ടു. ²കേലവു സീരീയരു ആത്മനോദനി ഇട്ടു. ആ സീരീയരു ആത്മനിംഡ തമ്മു കായിലീഗളിം ഗ്രജക്കൊംഡിവർക്കു ദേവ്യഗള കാചടിംഡ ഭിബഗർഡ ഹോംഡിവർക്കു അഡ്രു. ആ സീരീയരല്ലീ ഒബ്ബുള ഹൈന്റരു മറിയുള്ളു. ആകു മുന്നു ലബം ഷാരിന്വഷ്ണു. ഡീംസു ആകേയുസു പഖു ദേവ്യഗളിം ദിവിശിദ്ധനു.

³ഇഡല്ല ദേ കൂജന (ഹോംദന സകായക) ഹേംഡിയാദ ഡീക്കാഹാഖലു, സുസ്സുളു മുത്തു ചീരെ അനേക സീരീയരു ഇട്ടു. ആ സീരീയരു ഡീംസുവിഗു ആത്മൻ അപ്പോസ്റ്റലരിഗു തമ്മു സ്പുംഡ ഹജിംഡ സകായ മാകുത്തിട്ടു.

യീംസു കേളിഡ ബീജ ചിത്പ്പവൻ നാമു
(മത്തായി 13:1-17; മാക്ക് 4:1-12)

⁴അനേക ജനരു ഉളരുരുഗളിം ഡീംസുവിനു ബഴിഗെ സേരിബംദരു. ആഗ ഡീംസു അവരിഗു ആ നാമു കേളിഡനു:

“ഒബ രീതും ബീജ ചിത്പ്പവും ഹോംലക്കു ഹോംദനു. ബീജ ചിത്പ്പവാഗ കേലവു ബീജഗളു കാലാരിയല്ലീ ബിദ്ധു ജനരു പുളിൽക്കേ സിക്കീഹിംഡപു. ഹിഗുഖു ബംദു അപ്പാഗളുംല തിംദുബിച്ചപു. ⁵കേലവു ബീജ ബംഡേയു മേളീ ബിദ്ധു. അപ്പാഗളു വോളിയുതോടുഡിരൂ നീരിലും ഒബണി ഹോംദപു. ⁶കേലവു ബീജഗളു മുഖ്യിഗ്രാജും വും ബിദ്ധുപു. അപ്പാഗളു വോളിതരൂ മുഖ്യിഗ്രാജും ദേ ബഴിയുലാറിലു. ⁷കേലവു ബീജഗളു ഒഴിയു നേലദലീ ബിദ്ധുപു. ആ ബീജഗളു വോളിപു ബഴിഡു നൂരാരമ്പു ഹെച്ചുപു. ”

യീംസു ആ നാമുവൻസു കേളി മുസിഡ മേളീ, “നസു മാത്തനു അലിസുകീരുവ ജനരീ, കേളിരീ” എംദു കേളിഡനു.

⁸കിമ്പുരു അതിനിഗീ, “ആമും അഫ്രവേണു?” എംദു കേളിഡരു.

¹⁰യീംസു, “നീംവ ദേവരാജ്യരു ഗുംഭുഗളനു തിളിദുകോളുംബേംദു നിമ്മുസു അരിസികോളുംലാനിഗീ. ആദരേ ചീരെ ജനരോംദിനി നാനു നാമുഗള മുഹാലക മാതാകുത്തേനീ, ഏകെംദരേ.

‘അവരു നോംഡിരൂ കാജാവുഡിലു, കേളി
ദരൂ ഗ്രഹിസികോളുംവുഡിലു’
യീംഥായ 6:9

ബീജഗള കുറപു യീംസു കേംച്ചു വിവരങ്ങൾ
(മത്തായി 13:18-23; മാക്ക് 4:13-20)

¹¹“ആ നാമും അഫ്ര ഹീറിദീ: ബിംബു ദേവര വാക്ക്
¹²കാലാരിയലീ ബിദ്ധു ബീജവേംദരേനു? ദേവര വാക്ക് വൻസു കുലവരു കേളിഡരു, ആദരേ സ്നേഹാനും ബംദു അവര ഹൃദയയോളിഗിം ദ ആ വാക്കുവൻസു തീഗുഡു ഭിബുത്താനേ അവരു ആ വാക്കുവൻസു നംബിറിവുഡിം രശ്ചേയുസു ഹോംദ

ലാരരു. ¹³ബംഡേയു മേളീ ബിദ്ധു ബീജവേംദരേനു? കേലവരു ദേവര വാക്ക് കേളി സംശോധിം സീരീസി കോളുത്താരു. ആദരേ അവരിഗു അജാദ ബീരുഗളിരുവുഡിലു. അവരു സ്പ്ലാക്കാല മാത്രവേ നംബുത്താരു. ബഴിക് തോംദർമ്മീനാദരൂ ബംദരേ തമ്മു നംബിക്കേയുസു കഴിദുകോംഡു ദേവരിം ദൂര സറിയുത്താരു. ¹⁴മുഖ്യു ഗിഗഗള മുഘ്യദലീ ബിദ്ധു ബീജവേംദരേനു? കേലവരു ദേവര വാക്കുവൻസു കേളിഡരു. ആദരേ താവു ബഴിയു ലാഗദം ആ ലോകാദ ചിംഗിഗിഗു ഒപ്പുയിഗിഗും അവകാശകോടുത്താരു. ആദുദരിം അവരു എംദിഗു ഒഴിയു ഫലവന്നു കോകുവുഡിലു. ¹⁵ഒഴിയു നേലദലീ ബിദ്ധു ബീജവേംദരേനു? ഒഴിയുദാദു മുത്തു യുഥാഭ്രവാദ ഹൃദയിം ദ ദേവര വാക്കുവൻസു കേണുവും ബിംബു ബിദ്ധു നേലവാരിട്ടാരെ. അവരു ദേവര വാക്കുക്കേ വിദ്ധേയരാനി താഴീയും ഒഴിയു ഫലവന്നു നീംകുവരു.

നിമ്മു തിശുവഴിക്കേയുസു ഉപയോഗിസിരി
(മാക്ക് 4:21-25)

¹⁶“യാവ വൈശീയും ദിംവന്നു കുച്ചേ അദസു പാത്രയു ഭച്ചഗാഗലി വംജദ കേളഗാഗലി ഭച്ചുംപുവുഡിലു. മുനീയോളഗു ഭരവപരിഗു സാക്ഷു ബീജകു ദോരേയുല എംദു ദിംവന്നു ദിംവന്നുംഭദ മേളീ ഇക്കുത്താനേ. ¹⁷ബിംഗു ബാരദ യാവ പരക്കുപോ ഇല്ല; ബയലിനി ബാരദ യാവ ഗുക്കും ഇല്ല. ¹⁸ആദരിം ദിംവന്നു കിനിഗുഡുവാഗ ജാഗരുകരാഗരി; സ്വേല തിശുവഴിേ ഇരുവ വൈശി ഹേച്ചു തിശുവഴിക്കേയുസു ഹോംദവനു. ആദരേ തിശുവഴിേ ഇല്ലം വൈശി തിശുവഴിക്കേയുസു കഴിദുകോളുവനു.”

യീംസുവിന കിമ്പുരീ ആത്മൻ കുമ്പംബദവരു

(മത്തായി 12:46-50; മാക്ക് 3:31-35)

¹⁹യീംസുവിന തായി മുത്തു തമ്മും ദിരു ആത്മനു ഭീംചിയാഗലു ബംദരു. അലു ഒക്കള ജനരു ഇമുദരിം ദയീംസുവിന തായിയാഗലി ആത്മൻ തമ്മും ദിരാഗലി ആത്മൻ ഭളിഗു ഹോംഗാല നാഘ്രാഗാഗലിലു. അലുദീം ഒബ്ബു, ²⁰“നിന്നു തായി മുത്തു നിന്നു തമ്മും ദിരു ഹോരുഗു സിനിക്കിട്ടാരീ അവരു നിന്നുസു നോംഡേകേംഡിട്ടാരീ” എംദു യീംസുവിനി തിശുവിനിനു.

²¹അടക്കേ യീംസു, “ദേവര വാക്കുവൻസു കേളി ആദക്കേ വിദ്ധേയരാഗുവ ജനരീ നന്നു തായി മുത്തു നന്നു തമ്മും ദിരു!” എംദു ഉത്തേര കേംച്ചുവനു.

യീംസുവിന കശ്തിയുസു കിമ്പുരു കംഡരു

(മത്തായി 8:23-27; മാക്ക് 4:35-41)

²²ഒംദു ദിന യീംസു മുത്തു ആത്മൻ കിമ്പുരു ദോണീയുലീ ഹക്കേ കുലിൽകോം ദരു. യീംസു അവരിഗീ, “നാവു

ಸರೋವರದ ಆಚಿದಂತಕ್ಕೆ ಹೋಗೋಣ” ಎಂದು ಹೇಳಿದನು. ಅಂತಹೀ ಅವರು ಆಚಿದಂತಕ್ಕೆ ಹೊರಟರು. ²³ ಅವರು ಸರೋವರದ ಮೇಲೆ ದೋಷಯಲ್ಲಿ ಹೋಗುತ್ತಿರುವಾಗ ಯೀಸುವಿಗೆ ಸಿದ್ಧ ಹಿತಿತು. ಇತ್ತು ಸರೋವರದ ಮೇಲೆ ಬಿರುಗಳಿ ಬೀನತೋಡಿತು. ದೋಷಯಲ್ಲಿದ್ದವರಲ್ಲರೂ ಅವಾಯಕ್ತಿಂದಾದರು. ²⁴ ಆಗ ಶಿವ್ಯರು ಯೀಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಖಿಗೋಗುತ್ತೇದ್ದೇವೇ!” ಎಂದು ಹೇಳಿದರು.

ಕೂಡಲೇ ಯೀಸು ಎದ್ದು ಆ ಗಾಳಿಗೂ ತೆರೆಗಳಿಗೂ ಅಜ್ಞಾನಿಸಿದನು. ಆಗ ಬಿರುಗಳಿ ನಿಂತಿತು ಮತ್ತು ಸರೋವರ ಶಾಂತವಾಯಿತು. ²⁵ ಯೀಸು ತನ್ನ ಶಿವ್ಯರಿಗೆ, “ಲ್ಲಿ ಹೋಗಿಯಲು ನಿಮ್ಮ ನಂಬಿಕೆ?” ಎಂದು ಕೇಳಿದನು.

ಶಿವ್ಯರು ಭಯವಟ್ಟರು ಮತ್ತು ವಿಸ್ತೃಯಗೊಂಡರು. “ಅತನು ಯಾರಿರಬಹುದು? ಅತನು ಗಾಳಿಗೂ ನಿರಿಗಳ ಅಜ್ಞಾನಿಸಿತ್ತಾನೆ. ಅವು ವಿಧೇಯವಾಗುತ್ತವೇ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ದೈವಾಳಿಂದ ಹೀಡಿತನಾಗಿದ್ದ ಮನುಷ್ಯ (ಮತ್ತಾಯ 8:28-34; ಮಾರ್ಕ 5:1-20)

²⁶ ಯೀಸು ಮತ್ತು ಆತನ ಶಿವ್ಯರು ಗಲಿಲೇಯದಿಂದ ಸರೋವರವನ್ನು ದಾಟಿ, ಗೆರೇಸೇನರ ನಾಡಿಗೆ ಪ್ರಯಾಣ ಮಾಡಿದರು. ²⁷ ಯೀಸು ದೋಷಯಾಂದ ಇಳಿಂಗಾಗ, ಆ ಪಟ್ಟಿಂದ ಮನುಷ್ಯನೊಬ್ಬನು ಯೀಸುವಿನ ಬಳಿಗೆ ಬಂದನು. ಈ ಮನುಷ್ಯಿಗೆ ದೈವಾಳಿಂದಿದ್ದು, ಬಹಳ ಕಾಲದಿಂದ ಅವನು ಬಟ್ಟಿಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ²⁸⁻²⁹ ದೈವಾಳಿ ಅವನನ್ನು ಪದೇ ಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೇರುವಿನ ಹಾರಿ ಕ್ಕೊಲಾಲಗಳನ್ನು ಸರಪಣಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತಲ್ಲಿಗೆ ಬಿಡುತ್ತಿದ್ದನು. ಅವನೊಳಗಿದ್ದ ದೈವಾಳಿ ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ದಿತ್ತು. ಯೀಸು ಆ ದೈವಾಳಿ “ಅವನನ್ನು ಬಿಟ್ಟುಹೋಗು” ಎಂದು ಆಚಾರಿಸಿದನು. ಆ ಮನುಷ್ಯನು ಯೀಸುವಿನ ಮುಂದೆ ಅಳಬ್ಬಿದ್ದ ಗಟ್ಟಿಯಾದ ಸ್ವರದಿಂದ, “ಯೀಸುವೇ, ಮಹೋನ್ವತ್ತಾದ ದೇವರ ಮಗನೇ, ನನ್ನಿಂದ ನಿನಗೇನಾಗ ಬೇಕಾಗಿದೆ? ದಯವಾಡಿ ನನ್ನನ್ನು ದಂಡಿಸಬೇಕು!” ಎಂದು ಕರೊದನು.

³⁰ “ನನ್ನ ಹೆಸರೇನು?” ಎಂದು ಯೀಸು ಕೇಳಿದನು. “ದಂಡು” ಎಂದು ಅವನು ಉತ್ತರಿಸಿದನು. (ಹಕೆಂದರೆ ಅವನೊಳಗೆ ಅನೇಕ ದೈವಾಳಿ ಸೇರಿಕೊಂಡಿದ್ದವು) ³¹ ತಮ್ಮನ್ನು ವಾತಾಳಕ್ಕೆ ಕಳಿಹಿಸಿಕೊಡಿದಂತು ಆ ದೈವಾಳಿ ಯೀಸುವನ್ನು ಬೇಕಿಕೊಂಡವು. ³² ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂಡಿಗಳ ಒಂದು ದೊಡ್ಡ ಗುಂಪು ವೇಯುತ್ತಿತ್ತು. ಹಂಡಿಗಳಿಂಗೆ ಹೋಗಲು ತಮ್ಮೆ ಅನುಮತಿ ಕೊಡಬೇಕಂದವು. ಯೀಸುವನ್ನೆ ಬೇಕಿಕೊಂಡವು. ಯೀಸು ಅವುಗಳಿಗೆ ಅನುಮತಿ ಕೊಟ್ಟನ್ನು. ³³ ಆಗ ದೈವಾಳಿ ಆ ಮನುಷ್ಯನಿಂದ ಹೊರಬಂದು ಹಂಡಿಗಳಿಂಗೆ ಸೇರಿಕೊಂಡವು. ಆ ಕೂಡಲೇ ಹಂಡಿಗಳ

ಗುಂಪು ಗುಡ್ಡದ ಕೆಳಗೆ ಬ್ರಹ್ಮಹೋಗಿ ಸರೋವರದಲ್ಲಿ ಬಿದ್ದ ಮುಖಿಗೋಡಿದವು.

³⁴ ಹಂಡಿಗಳನ್ನು ಕಾಯುತ್ತಿದ್ದವರು ಬ್ರಹ್ಮಹೋಗಿ, ನಡೆದ ಈ ಸಂಗತಿಯನ್ನು ಹೊಲಾಖಲ್ಲಿಯೂ ಉಲುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. ³⁵ ಅದನ್ನು ನೋಡಲು ಜನರೆಲ್ಲರೂ ಯೀಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೀಸುವಿನ ವಾದಗಳ ಬಳಿಯಲ್ಲಿ ಕುಳಿತಿದ್ದದನ್ನು ಅವರು ನೋಡಿದರು. ಅವನು ಬಟ್ಟಿಗಳನ್ನು ಕಾಕಿಕೊಂಡಿದ್ದನು; ಸ್ವಷ್ಠಾಬ್ರಹ್ಮಹೋಗಿದವು. ಜನರಿಗೆ ಭಯಾಯಾಯಿತು. ³⁶ ಯೀಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. ³⁷ ಜನರು ಯೀಸುವಿಗೆ, “ನಿನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಾಗಿಂದಿದ್ದರು. ಆದ್ದರಿಂದ ಯೀಸು ದೋಷಯಾಂದ ಇತ್ತೀಚ್ಚಿತ್ತದಿಂದ ಯೀಸುವಿನ ಪ್ರತಿರುಪನು. ³⁸ ದೈವಾಳಿಯಂದ ಬಿಡು ಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದು ಕೊಂಡು ಹೋಗು,” ಎಂದು ಕೇಳಿಕೊಂಡನು. ³⁹ ಅದಕ್ಕೆ ಯೀಸು, “ನಿನ್ನ ಮನಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸಿದರು. ಅದನ್ನು ಕಳುಹಿಸಿದನು. ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟು ಯೀಸುವಿನ ಬಂದಲ್ಲಿ ಉಂಟಾಗಿದೆ.

ಸತ್ತುಹೋಗಿದ್ದ ಮುಹುರಿಗಿ ಜೀವದಾನ.
ಕಾಯುಲಿಯ ಸ್ತೋಗಿ ಆರೋಗ್ಯಾಧಾನ
(ಮತ್ತಾಯ 9:18-26; ಮಾರ್ಕ 5:21-43)

⁴⁰ ಯೀಸು ಗಲಿಲೇಯಕ್ಕೆ ಹಿಂತಿರುಗಿದಾಗಿ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು. ⁴¹ ಯಾಯಾರನೆಂಬ ಒಬ್ಬ ಮನುಷ್ಯನು ಯೀಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದನು. ಅವನು ಯೀಸುವಿನ ವಾದಗಳಿಗೆ ಅಡ್ಡಿದ್ದ ತನ್ನ ಮನೆಗೆ ಬರಬೇಕೆಂದು ಬೇಕಿಕೊಂಡನು. ⁴² ಅವನಿಗೆ ಬಬ್ಬೋ ಮಗಿಲ್ಲಿದ್ದಳು. ಆಕೆಗೆ ಹೆಚ್ಚು ರಪು ಪಂಚ ವಯಸ್ಸಿಗಿತ್ತು. ಆಕೆಯು ನಾಯುವ ಸ್ತಿತಿಯಲ್ಲಿದ್ದಳು.

ಯೀಸುವು ಯಾಯಾರನ ಮನೆಗೆ ಹೋಗುತ್ತೆದ್ದಾಗಿ ಜನರು ಆತನ ಸತ್ತುಲೂ ಸೇರಿಬಂದರು. ⁴³ ಹೆಸ್ತರದು ಪಂಚಗಳಿಂದ ರಕ್ತಸೂಪಾವಾಗುತ್ತಿದ್ದ ಸ್ತೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಂಡವನ್ನು ಲಾ ವೇದ್ಯರಿಗೆ ಖಚು ಮಾಡಿದ್ದಳು. ಆದರೆ ಯಾವ ವೇದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ. ⁴⁴ ಆ ಸ್ತೀಯ ಯೀಸುವಿನ ಹಿಂದೆ ಬಂದು ಅತನ ನೀಲವಾಗಿಯ ಕೆಳಭಾಗವನ್ನು ಮುಟ್ಟಿದ್ದಳು. ಆ ಕ್ಷಣೆಯೇ ಆಕೆಯ ರಕ್ತಸೂಪ ನಿಂಹಲೆಯಾಯಿತು. ⁴⁵ ಆಗ ಯೀಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.

ಜನರೆಲ್ಲರೂ ತಾವು ಮುಟ್ಟಿಲ್ಲವೆಂದು ಹೇಳುತ್ತಿರಲು ಪ್ರೇತನು, “ಗುರುವೇ, ಇಷ್ಟ್ವಾಂತು ಜನರು ಮೇಲೆ ಬೀಳುತ್ತಾನ್ನಿಸುತ್ತಿದ್ದಾರಲ್ಲಾ” ಎಂದನು.

46 ಅದಕ್ಕೆ ಯೀನು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೇರಣಿದ್ದು ನನಗೆ ತಿಳಿಯಲು” ಎಂದು ಹೇಳಿದನು. 47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯ ವಿಲ್ಲಿವೆಂದು ತಿಳಿದುಕೊಂಡ ಆ ಸ್ಥಿರಿಯ ನಡುಗುತ್ತ ಅತನೆ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದ್ದೇ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಅತನನ್ನು ಮುಟ್ಟಿದ್ದಾ ಕ್ಷಮಣೆ ತನಗೆ ವಾಸಿಯಾಯಿತೆಂದು ಹೇಳಿದಳು. 48 ಯೀನು ಆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಷ್ಟಾಯಿಲು. ಸಮಾಧಾನದಿಂದ ಹೋಗು” ಎಂದು ಹೇಳಿದನು.

49 ಯೀನು ಇನ್ನು ಮಾತನಾಡುತ್ತಿದ್ದಾಗ ಸಭಾಮಂದಿರದ ಅಭಿಕಾರಿಯ (ಯಾಯಿರನ) ಮನೆಯಿಂದ ಒಬ್ಬಷ್ಟೆ ಬಿಂದು, “ನಿನ್ನ ಮಗಳು ಸತ್ತು ಹೋದಳು! ಈಗ ಬೋಧಕನಿಗೆ (ಯೀಸುವಿಗೆ) ಕೊಂದರೆ ಕೊಂಡೆಂದು” ಎಂದು ಹೇಳಿದನು.

50 ಯೀನು ಇದನ್ನು ಕೇಳಿ ಯಾಯಿರನಿಗೆ, “ಭಯವಡಬೇಕೆ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.

51 ಯೀನು ಯಾಯಿರನ ಮನಗೆ ಹೋದನು. ಹೇತು, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂಡಿ ತಾಯಾಗಳಿಗೆ ಮಾತ್ರ ತನ್ನು ದಿಗಿ ಬರಲು ಅನುಮತಿಕೊಳ್ಳಿಸು. ಬೇರೆ ಯಾರೂ ಒಳಗೆ ಬರಕೂಡಿದೆಯ ಯೀನು ತಿಳಿಸಿದನು. 52 ಸತ್ಯಹೋದ ಆ ಬಾಲಕಿಗಾಗಿ ಜನರಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೀನು ಅವರಿಗೆ, “ಅಳಬೇಡಿ, ಆಗೆ ಸತ್ತಿಲಿ; ನಿರ್ದಿಷ್ಟಿದ್ದಾಳೆ” ಎಂದನು.

53 ಆಗ ಜನರ ಯೀನುವನ್ನು ಗೇಲಿ ಮಾಡಿದರು. ಏಕೆಂದರೆ ಆ ಹುಡುಗಿ ಸತ್ಯಹೋದಳಿಂದು ಅವರಿಗೆ ಖಂಡಿತವಾಗಿ ತಿಳಿದಿತ್ತು. 54 ಆದರೆ ಯೀನು ಆಕೆಯ ಕ್ಯಾಪ್ ನ್ನು ಹಿಡಿದು, “ಮಂಗ, ವರ್ದೇಳು!” ಎಂದನು. 55 ಆ ಶಾಂತಲೇ ಆಗೆ ಜೀವ ಬಂದಿತು. ಆಕೆ ಎದ್ದು ನಿಂತಕೊಂಡಳು. ಯೀನು ಅವರಿಗೆ, “ಆಕೆ ತಿನ್ನಲು ಹನಾದರೂ ಕೊಡಿರಿ” ಎಂದು ಹೇಳಿದನು.

56 ಬಾಲಕಿಯ ತಂಡೆತಯಾಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೀನು ಅವರಿಗೆ ಆಚ್ಚಾತ್ಮಿಸಿದನು.

ಅಪೋಸ್ತಲರ ಸುಖಾರ್ಥಾನೀವೆ

(ಮತ್ತಾಯ 10:5-15; ಮಾರ್ಕ 6:7-13)

9 ಯೀನು ಹನ್ನರದು ಮಂದಿ ಅಪೋಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೀಗಳನ್ನು ವಾಸಿವಾಡುವ ಶಕ್ತಿಯನ್ನು ದೇವಗಳ ಮೇಲೆ ಅಧಿಕಾರವನ್ನು ಕೊಳ್ಳಿಸು. 2 ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥವಾದವರನ್ನು ವಾಸಿಮಾಡುವುದಕ್ಕೂ ಯೀನು ಅಪೋಸ್ತಲರನ್ನು ಕಳುಹಿಸಿದನು. 3 ಅತನು ಅವರಿಗೆ ಹೇಳಿದ್ದೆನಂದರೆ, “ನೀವು ಪ್ರಯಾಣಕಾಗಿ ಉರುಗೊಳಿಸಿದ್ದಾಗ ಮಾತನಾಡುಗಳಿಗೆ ಒಳಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನು ತೆಗೆದುಕೊಳ್ಳಬೇಡಿ. 4 ನೀವು ಒಂದು ಮನಿಯಲ್ಲಿ ಇಳಿಡುತ್ತಾಗ, ಆ ಉರುಗ್ಗಿ ಬಿಟ್ಟುಹೋಗುವ ಸಮಯದ ವರಿಗೂ ಅಲ್ಲೇ ತಂಗಿರಿ. 5 ಆ ಉರಿನ ಜನರ ನಿಮ್ಮನ್ನು ಸ್ವಾಗತಿಸಿದಿದ್ದರೆ, ಆ ಉರಿನ ಹೊರಗೆ ಹೋಗಿ ನಿಮ್ಮ ವಾದಗಳಿಗೆ

ಹತ್ತಿದ ಧೂಳನ್ನು ರುಬಾಕಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”

6 ಅಡ್ಡರಿಂದ ಅಪೋಸ್ತಲರು ಹೊರಣು ಉರುಱಾಗಳಿಗೆ ಹೋಗಿ, ಎಲ್ಲಿಲ್ಲ ಸುವಾರ್ದೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.

ಯೀಸುವಿನ ಬಗ್ಗೆ ಹೋದಸಿಗಾದ ಗಲಿಬಿಲಿ

(ಮತ್ತಾಯ 14:1-12; ಮಾರ್ಕ 6:14-29)

7 ನಡೆಯುತ್ತಿದ್ದ ಎಲ್ಲಾ ಸಂಗತಿಗಳ ಬಗ್ಗೆ ರಾಜ್ಯವಾಲ ಹೋದನು ಕೇಳಿ ಗಲಿಬಿಲಿಗೊಂಡನು. ಪಕೆಂದರೆ, “ನಾನ್ನಿಕೆ ಯೋಹಾನನೇ ಸತ್ತವರೋಳಗಿಂದ ಎದಿದ್ದಾನೆ” ಎಂದು ಕೆಲವರು ಹೇಳುತ್ತಿದ್ದರು. 8 ಇನ್ನು ಕೆಲವರು, “ಲೀಯನು ನಮ್ಮ ಬಳಿಗೆ ಬಂದಿದ್ದಾನೆ” ಎಂದು ಹೇಳುತ್ತಿದ್ದರು. ಮತ್ತೆ ಕೆಲವರು, “ಪ್ರಾರ್ಥಾ ಕಾಲದ ಪ್ರಾರ್ಥಿಗಳಿಲ್ಲಬ್ಬನು ಜೀವಂತ ವಾರಿ ಎದ್ದಾನೆ” ಎಂದು ಹೇಳುತ್ತಿದ್ದರು. 9 ಹೋದನು, “ನಾನು ಯೋಹಾನನ ತೆಯನ್ನ ಕರ್ತವೀರಿಸಿದನು. ಆದರೆ ಈ ಸಂಗತಿಗಳನ್ನು ಮಾಡುತ್ತಿರುವ ಈ ಮನವ್ಯನು ಯಾರು?” ಎಂದು ಅಶೋಚಿಸಿತ್ತಾನ್ನು ನೋಡಲು ವರ್ಯತ್ವಿಸಿದನು.

ಬಿಡು ಸಾವಿರಕ್ಕಿರಲೂ ಹೆಚ್ಚು ಜನರಿಗೆ ಉಂಟಾಗಿ

(ಮತ್ತಾಯ 14:13-21; ಮಾರ್ಕ 6:30-44; ಯೋಹಾನ 6:1-14)

10 ಅಪೋಸ್ತಲರು ಸುಮಾತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೀನುವಿನಿಗೆ ತಿಳಿಸಿದರು. ಆಗ ಅತನು ಅವರನ್ನು ಬೆತ್ತಾಯಿದ ಉರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೀನು ಮತ್ತು ಅತನ ಅಪೋಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. 11 ಆದರೆ ಯೀನು ಅಲ್ಲಿಗೆ ಹೋದದ್ದು ಜನರಿಗೆ ತಿಳಿಯಲು. ಅವರು ಅತನನ್ನು ಹಿಂಬಾಲಿಸಿದರು. ಯೀನು ಅವರನ್ನು ಸ್ವಾಗತಿಸಿ ದೇವರ ರಾಜ್ಯದ ಬಗ್ಗೆ ಅವರಿಗೆ ತಿಳಿಸಿದನು; ಕಾಯಿಲೀಯ ಜನರನ್ನು ವಾಸಿಮಾಡಿದನು.

12 ಅಂದು ಸಾಯಂಕಾಲ, ಹನ್ನರದು ಮಂದಿ ಅಪೋಸ್ತಲರು ಯೀನುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸವಾಗಿಲ್ಲ. ಅಡ್ಡರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲೀರುವ ಹೊಲಗಳಿಗೂ ಉರುಗಳಿಗೂ ಹೋಗಿ ಅಕಾರವನ್ನು ಕೊಂಡುಕೊಳ್ಳಲ್ಲಿ ಮತ್ತು ರಾತ್ರಿ, ನಿರ್ದಿಸಲು ಸ್ಥಳವನ್ನು ಮುಡುಕಿಳುಳ್ಳಲ್ಲಿ” ಎಂದು ಹೇಳಿದರು.

13 ಆದರೆ ಯೀನು ಅಪೋಸ್ತಲರಿಗೆ, “ನೀವೇ ಅವರಿಗೆ ಸ್ವಲ್ಪ ಆಹಾರ ಕೊಡಿರಿ” ಎಂದು ಹೇಳಿದನು.

14 ಅದಕ್ಕೆ ಅಪೋಸ್ತಲರು, “ನಂತ್ರಿಲ್ಲಿ ಕೇವಲ ಬಿಡು ರೊಟ್ಟಿ ಮತ್ತು ಎರಡು ಮಿನುಗಳಿವೆ. ನಾವೇ ಹೋಗಿ ಈ ಉನರಿಗೆಲ್ಲಾ ಅಕಾರವನ್ನು ಕೊಂಡುಕೊಳ್ಳಬೇಕೇ?” ಎಂದು ಹೇಳಿದರು.

15 ಅಲ್ಲಿ ಸುಮಾರು ಬಿಡು ಸಾವಿರ ಮಂದಿ ಗಂಡಸರು ಇದ್ದರು.)

ಯೀನು ತನ್ನ ತಿಷ್ಪರಿಗೆ, “ಇವರನ್ನು ಸುಮಾರು ಬಿಡು ಇದ್ದರು ಜನರಂತೆ ಸಾಲಾಗಿ ಪಕ್ಷಿಸಿರಿ” ಅಂದನು.

15 ಅಂದೆಯೇ ತಿಷ್ಪರ ಮಾಡಿದರು. ಜನರಲ್ಲರೂ ನೆಲದ ಮೇಲೆ ಕುಳಿತುಕೊಂಡರು. 16 ಆಗ ಯೀನು ಬಿಡು ರೊಟ್ಟಿ ಮತ್ತು

ವರದು ಮೀನುಗಳನ್ನು ಕೈಯಲ್ಲಿ ತೆಗೆದುಕೊಂಡು, ಆಹಾತದ ಕಡೆಗೆ ನೋಡಿ, ಅವಗಳಿಗಾಗಿ ದೇವರಿಗೆ ಸೋತ್ತೆ, ಸಲ್ಲಿಸಿದನು. ಬಳಿಕೆ ಯೀಸು ಅಪ್ರಾಳಿಸು ಮುರಿದು ಶಿಷ್ಟರಿಗೆ ಕೊಟ್ಟು ಜನರಿಗೆ ಹಂಚಬೆಕೆಂದು ಹೇಳಿದನು. ¹⁷ ಎಲ್ಲರೂ ಶಿಂದು ತ್ವರಿತಾದರು. ತಿನ್ನಲೂರದೆ ಬಿಟ್ಟಿದ್ದ ಆಹಾರದ ಪುಂಡುಗಳನ್ನು ಶೀಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಕೊಂಡವು.

ಯೀಸುವೇ ಕೃಸ್ತನು

(ಮತ್ತಾಯ 16:13-19; ಮಾರ್ಕ 8:27-29)

¹⁸ ಒಮ್ಮೆ ಯೀಸು ಏಕಾಂತವಾಗಿ ಪ್ರಾರ್ಥನೆ ಮಾಡುತ್ತಿದ್ದನು. ಆತನ ಶಿಷ್ಟರು ಒಟ್ಟಾಗಿ ಅಲ್ಲಿಗೆ ಬಂದರು. ಯೀಸು ಅವರಿಗೆ, “ಜನರು ನನ್ನನ್ನು ಯಾರೆಂದ ಹೇಳಿತ್ತಾರೆ?” ಎಂದು ಕೇಳಿದನು.

¹⁹ ಅದಕ್ಕಿಂತಿತ್ತಿರು, “ಕೆಲವು ಜನರು ನಿನ್ನನ್ನು ‘ಘರ್ಯಿಕಾನಾದ ಯೋಹಾನ್’ ಎನ್ನುತ್ತಾರೆ. ಇನ್ನು ಕೆಲವರು, ‘ಲೀಯ’ ಎನ್ನುತ್ತಾರೆ. ಮತ್ತೆ ಕೆಲವರು, ‘ಪುರವಾಲಾದ ಪ್ರಾದಿಗಳಲ್ಲಿ ಒಬ್ಬನು ಜೀವಂತವಾಗಿ ಎದ್ದುಬಂದಿದ್ದನೇ ಎನ್ನುತ್ತಾರೆ’ ಎಂದು ಉತ್ತರಿಸಿದರು.

²⁰ ಆಗ ಯೀಸು, “ನೀವು ನನ್ನನ್ನು ಯಾರೆನ್ನುತ್ತಿರಿ?” ಎಂದು ಶಿಷ್ಟರನ್ನು ಕೇಳಿದನು. ವೇತನು, “ನೀನು ದೇವರಿಂದ ಬಂದ ಶ್ರೀಸ್ತನು” ಎಂದು ಉತ್ತರ ಕೊಳ್ಳಿಸು.

²¹ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೀಸು ಅವರನ್ನು ಉಚ್ಚರಿಸಿದನು. ²² ಬಳಿಕೆ ಯೀಸು, “ಮನವು ಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯಿಹಾದ್ಯ ನಾಯಕರಿಂದಲೂ ಮಹಾ ಯಾಕಾರಿಂದಲೂ ಧರ್ಮೋಪದೇಶಕರಿಂದಲೂ ಕಿರಣ್ಯತ ನಾಗಿ ಕೊಲ್ಲಲ್ಪಟ್ಟ ಮೂರನೆಯಿ ದಿನದಲ್ಲಿ ಜೀವಂತವಾಗಿ ಎದ್ದು ಬರುವನು” ಎಂದು ಹೇಳಿದನು.

²³ ಯೀಸು ತನ್ನ ಮಾತನ್ನು ಮುಂದುವರಿಸಿ ಅವರಲ್ಲಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ದಿನಾಲೂ ತನ್ನ ಶಿಲುಬೀಯನ್ನು (ತನ ಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

²⁴ ತನ್ನ ಪ್ರಾಣವನ್ನು ಉಲ್ಲಿಸಿಕೊಳ್ಳಬೇಕೆಂದಿರುವವನು ಅದನ್ನು ಕಂಡೆಂದು ಕೊಳ್ಳಲಿವನು. ನನಗೋಣಸ್ತರ ತನ್ನ ಜೀವವನ್ನು ಕೊಡುವವನು ಅದನ್ನು ಉಲ್ಲಿಸಿಕೊಳ್ಳಲಿವನು. ²⁵ ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು?

²⁶ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಕಿಕೊಳ್ಳಲಿವದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧದೂರತ ರೂಪದ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಕಿಕೊಳ್ಳಲಿವೇನು. ²⁷ ನಾನು ಸರ್ವವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೇಲವರು ತಾವು ಸಾಯಂಪದಕ್ಕಿಂತ ಮೌದಲು ದೇವರ ರಾಜ್ಯವನ್ನು ನೋಡುವರು.”

ಮೋಽಿ, ಲೀಯ ಮತ್ತು ಯೀಸು

(ಮತ್ತಾಯ 17:1-8; ಮಾರ್ಕ 9:2-8)

²⁸ ಯೀಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಹೇತು, ಯಾಕೋಬ್ ಮತ್ತು ಯೋಹಾನ ರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಳ್ಳಿದ್ದ ಮೀಲೆ ಹೋದನು. ²⁹ ಯೀಸು ಪ್ರಾರ್ಥನೆ ಮಿಡಿದ್ದಾಗ, ಆತನ ಮುಖವು ರೂಪಾಂತರವಾಯಿತು. ಆತನ ಬಿಟ್ಟಿಗಳು ಬೆಳ್ಳಿಗೆ ಹೋಳಿಯ ತೊಡಿದವು. ³⁰ ಆಗ ಇಬ್ಬರು ಪ್ರಾದಿಗಳು ಯೀಸುವಿನೊಡನೆ ಮಾತನಾಡುತ್ತಿದ್ದರು. ಅವರು ಮೋಽಿ ಮತ್ತು ಲೀಯ. ³¹

ಇವರಿಬ್ಬರು ಸಹ ಪ್ರಾಕರಣಾನವಾಗಿ ಹೊಳೆಯುತ್ತಿದ್ದರು. ಬೆಳುಸಲೇಮಿನಲ್ಲಿ ಸಂಭವಿಸಲಿಕ್ಕಿದ್ದ ಆತನ ಮರಣದ ಬಗ್ಗೆ ಅವರು ಮಾತಾಡುತ್ತಿದ್ದರು. ³² ಗಾಥಿನಿದೆಯಲ್ಲಿದ್ದ ಹೇತು ಮತ್ತು ಇತರರು ಎಷ್ಟೆತ್ತಾಗ ಯೀಸುವಿನ ಮಹಿಮೆಯನ್ನೂ ಯೀಸುವಿನೊಡನೆ ನಿಂತಿದ್ದ ಅವರಿಬ್ಬರನ್ನೂ ಕಂಡರು.

³³ ಮೋಽಿ ಮತ್ತು ಲೀಯ ಆತನನ್ನು ಬೆಳ್ಟುಹೋಗಿ ತ್ತಿರುವಾಗ, ಹೇತುನು, “ಗುರುವೇ, ನಾವು ಇಲ್ಲೇ ಇರುವುದು ಬ್ಳಿಯಿದ್ದು. ಇಲ್ಲಿನಾವು ಮೂರು ಗುಡಾರಿಗಳನ್ನು ಹಾಕುತ್ತೇವೆ. ನಿನಗೊಂದು, ಮೋಽಿಗೊಂದು ಮತ್ತು ಲೀಯನಿಗೊಂದು” ಎಂದು ಹೇಳಿದನು. (ಹೇತುನಿಗೆ ತಾನು ಓಸು ಹೇಳುತ್ತಿದ್ದೇನೆಂದು ತಿಳಿಯಲ್ಲಿ.)

³⁴ ಹೇತುನು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಮೋಡವು, ಬಂದು ಅವರ ಸುತ್ತಲೂ ಅವರಿಸಿತು. ಆಗ ಹೇತು, ಯಾಕೋಬ್ ಮತ್ತು ಯೋಹಾನರಿಗೆ ಭಯವಾಯಿತು. ³⁵ ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಅರಿಸಿಕೊಂಡವನು ಇವನೇ. ಈತನಿಗೆ ಪಿಧೀಯರಾಗಿರಿ” ಎಂಬ ವಾಚ ಹೇಳಿಸಿತು.

³⁶ ಆ ವಾಚೆ ಆದ ಮೇಲೆ ಅವರು ಯೀಸುವನ್ನು ಮಾತ್ರ ಕಂಡರು. ಹೇತು, ಯಾಕೋಬ್ ಯೋಹಾನರು ತಾವು ಕಂಡ ಈ ಸಂಗತಿಗಳಲ್ಲಿ ಬಂದನ್ನೂ ದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಮೌನವಾಗಿದ್ದರು.

ದೈವಿಂದ ಹೀಕಿತನಾಗಿದ್ದ ಬಾಲಕರಿಗೆ ಬಿಂಗಳೆ

(ಮತ್ತಾಯ 17:14-18; ಮಾರ್ಕ 9:14-27)

³⁷ ಮರುದಿನ, ಯೀಸು, ಹೇತು, ಯಾಕೋಬ್ ಮತ್ತು ಯೋಹಾನ ಬೆಳ್ಟಿದ್ದಿಂದಿಂದು ಬಂದರು. ಜನರ ಬಹು ದೊಡ್ಡ ಗುಂಪೊಂದ ಯೀಸುವನ್ನು ಎದುರುಗೊಂಡಿತು. ³⁸ ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯವಾಡಿ ಬಂದು ನನ್ನ ಮಗನನ್ನು ನೋಡು. ನಾನು ಅವನೊಬ್ಬನೇ ಮಗನು.

³⁹ ದೈವೊಂದು ನನ್ನ ಮಗನೊಳಗೆ ಬರುತ್ತಿದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೋರೆಸಿರುವುತ್ತಾನೆ. ದೈವವು ಅವನನ್ನು ಒಬ್ಬಡಿಸಿ ಜಜ್ಜಿದ್ದ ಹೊರತು ಬಿಟ್ಟು ಬಿಂಗುವುದೇ ಇಲ್ಲ. ⁴⁰ ನನ್ನ ಮಗನನ್ನು ದೈವಿಂದ ಬಿಂಗಿಸಿಕೊಂಡು ನಿನ್ನ ಶಿಷ್ಟರನ್ನೂ ಬೇಕಿಸೊಂಡಿನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೀಸುವಿಗೆ ಕಂಗಿಹೇಳಿದನು.

⁴¹ ಆಗ ಯೀಸು, “ನಂಬಿಕೆಯಲ್ಲಿದ್ದ ದುಪ್ಪಸಂತಾನವೇ, ಇನ್ನೆಷ್ಟು ಕಾಲ ನಾನು ನಿಮ್ಮ ಸಂಗತ ತಾಳ್ಳೆಯಂದ ಇರಲಿ?”

എം ഉത്തരിം, ആ മനുഷ്യർിൽ, “നിന്നു മുഗന്നു ജലിന്റെ കുറുക്കേംഡും ബാ” അംദൻ.

⁴² ആ ഹുകുഗമും ബഹുതിഥാന്റെ, ദേവപ്പു അവന്നു നേര്ത്തേ അപ്രശ്നിശുഭം. ഹുകുഗമും തന്റെ സ്വന്ധനയിൽ കുറുക്കേംഡനു. അഗ യീസു ദേവപ്പു ഗദരിം, ആ ഹുകുഗന്നു ഗുണപദിശി ദനു. ബശീരു അവന്നു അവന് താൻഡീ ഒപ്പിശീക്കേംഡനു. ⁴³ ജന രീലറു ദേവവരു മകാളക്കു യിന്നു കാം ബീരുന്നു.

തന്നു മുരഖാദ ബന്ധി യീസുവിന് വ്രക്കന്

(മത്തായി 17:22-23; മാതരക 9:30-32)

യീസു മാറിഡ എല്ലാ കാര്യാഗളിൽ ബന്ധി ജനരു ഇന്നു അപ്പും ചെകിത്തരാനിട്ടാരു. യീസു തന്നു ശിപ്പൈരിഗേ, ⁴⁴ ‘മാനുവുടുകുവാറനന്നു കീലവരു വഴക്കേ ഒപ്പിശ ലാഗുവും. നിഈ ജഡന്നു മരീയുകാദു’ എം കേളിഡനു. ⁴⁵ ആദരു യീസുവിന് ആ മാതുഗളിൽ ചീപ്പൈരിഗേ അധ്യാഗാരിലും പക്കേം അം ആദരു അപരിഗ മരീയാഗിലും, അം അം അപരിഗ അധ്യാവു അവനു ഹേജി ദൃഢരു ബന്ധി അവന്നു കേളുവദരേ ശിപ്പൈരു ഭയപച്ചറു.

അരും ദോദൃഷ്ടി

(മത്തായി 18:1-5; മാതരക 9:33-37)

⁴⁶ തമ്പുളി യാവൻ അരുംത പ്രമുഖനു എംബാദരു ബന്ധി യീസുവിനി ശിപ്പൈരു അദ മാതിലോടിഡു. ⁴⁷ അം അരും അലോಚനേയു യീസുവിഗേ തീളിഡു. ആദ്ദരിം യീസു ഒംഡു ചീകൃ മാനുവും കുറുക്കേ തന്നു ഭജിയലിനീ നിലിഡനു. ⁴⁸ ബശീക യീസു തന്നു ശിപ്പൈരിഗേ, ‘ഒബ്ജും നിന്നു കേസരിനലീ ഒംഡു ചീകൃ മാനുവും സീകരിം കൊംഡേംഡയും. ഒബ്ജും നാനു നിന്നു സീകരിം കൊംഡരു അവനു നാനും നും കുഞ്ചിടാതന്നേ (ദേവവരു) സീകരിം കൊംഡേംഡായിഡു. നിമ്മുളി യാവൻ ദിനെ നാഗിട്ടുന്നോ അവനേ നിമ്മുളി പ്രമുഖനാഗിട്ടുന്നോ’ എം കേളിഡനു.

നിമിഗ വിരോധവാരിലും ദപ്തീ നിമ്മുവനേ

(മാതരക 9:38-40)

⁴⁹ യോഹാനനു, “ഗുരുവേ, നിന്നു കേസരിന മൂലക ജനരിം ദേപ്പഗളിൽ ബികിസുതിഡു ഒബ്ജു വഴക്കിയിന്നു നാവു നോഡിഡവു. അവനു നമ്മുവനല്ലദ കാരണ നിന്നു കേസരിൽ ബജശകാടിം അവനിനി കേളിഡു” എം ദരു.

⁵⁰ അദക്കേ യീസു, “അവനിനി അടിവാട ബേംകി. പക്കേം ദരു, നിമിഗ വിരോധവാരിലും ദവനു നിമ്മുവനേ” എം ദനു.

സ്വാധാരണ പച്ചാം

⁵¹ യീസു മുത്തേ പരലോകക്കു ഹിന്തിരുന്ന സമയ കൂത്തിരാഗിത്തു. ആദ്ദരിം അവനു ജീരം സെലാരിമിഗേ കോഗലു തീമാരി നിഡനു. ⁵² യീസു കീലവരു തന്നു മുംഡാറി കഞ്ചിഷി ദനു. യീസുവിനി പ്രതിയോം ദനു

സിഡ്ധപകിശലു അവരു സ്വമായി പച്ചാം കോം ദനു.

⁵³ ആദരു ആതനു ദീരുന്നു കോന്റീമിഗേ കോന്റു കാരണ സ്വാധാരണ ദജനു ആതനു സൗഗതിപരിലു. ⁵⁴ യീസുവിനി ശിപ്പൈരു ദിനു മുത്തു കോന്റൊനു ഇദന്നു കംഡു, “നിമീം, ആകാശറിം ദ ബേംകി ബിദ്യു ജവരസ്സു നാളമാടലി എം നാവു ആജ്ഞാ ഫിസബേക്കു വിയോ!”* എം കേളിഡനു.

⁵⁵ ആദരു യീസു അവരു കദേഗി കിരുഗി ഗദരിഡനു. *

⁵⁶ ബശീക യീസു മുത്തു ആതന ശിപ്പൈരു ജന്മോം പച്ചാം കോം ദനു.

യീസുവന്നു ഹിംബാലിസി

(മത്തായി 8:19-22)

⁵⁷ അപരീല്ലരു ദാരിയലീ കോന്റു തിഥിദാന്റു, ഒബ്ജും യീസുവിഗേ, “നിനു എല്ലി കോം ദരു നാനു നിന്നു ഹിംബാലിസശേനേനേ” എം ദനു.

⁵⁸ യീസു, “നരിഗലിം ഗുകേഗളിം, പ്രീഗളിം ഗുദു ഗളിഡേ ആദരു മനുവുകുമാരിഗേ തലി ഇദുവഷ്വു സീളവു ഇലു” എം ഉള്ളടിരിഡനു.

⁵⁹ യീസു ജന്മോം ബൂപിനി, “നിന്നു ഹിംബാലിസു!” എം ദനു.

അദൈ അവനു, “സാമീം, നാനു മോദലു കോരി നിന്നു തംഭാദയ അംതുക്കുയിയു മാദലു അവകാശ നിഈ” എം ദനു. കേളിഡനു.

⁶⁰ യീസു അവനിനി, “സത്തു ജനരീ തമ്പുവരലീ സ്വപ്പുകോം ദവരു അംതുക്കുയീ വാദലി. നിനു കോരി ദേവവരു രജ്ജു ദ ഗ്രി തിശിസു” എം ദനു. കേളിഡനു.

⁶¹ മാതേജുബും, “സാമീം, നാനു നിന്നു ഹിംബാ ലിസുവേനു. ആദരു മോദലു നിന്നു കുടുംബിഡവരു ബളിഗേ കോരി ബരലു അവകാശ നിഈ” എം ദനു. കേളിഡനു.

⁶² യീസു, “നേരിനി മേലി കീയും ഹാകി ഹിന്തിരു നോകുവാഡവനു ദേവവരു രാജ്ഞീക്കുവന്ലാ” അം ദനു.

സ്വാതാസേവീ കോരച പച്ചീത്രാകു മംറി

10 ഇഡാദൻം താര, യീസു ജന്മോം എപ്പേരീടുകു * മുംഡിയും ആറിസികോം താനു കോരി ബജേകും യോടിഡു വഴിമൊറു പ്രതിയോം പച്ചാംകു സീളകു അവരനു ഇബ്ജും ഭരനാറനു മുംഡിതാവാറി കഞ്ചിഷി ദനു.

പജന 54 കീലവു ഗ്രിക് പ്രതിഗളിൽ “എരീയു മാകിഡം” എം ദീരിശാലാറിഡു.

പജന 55 കീലവു ഗ്രിക് പ്രതിഗളിലീ ഇഡനു സേരിശാറിഡു; യീസുവു അവരിനി, “നിഈ എംഥാ സ്വഭാവിഗൾിം ദി നിമുരീ തിശിരാഡു. 56 മനുവുകുമാരനു ബംഡു മാവാറര അശീഗൾ കു നിമുവു നാകമാഡുവരകുഗിയലു. രക്ഷിപുവരകുഗിയലു.”

പച്ചീത്രാകു ലാക്കേം സ്വാതോയു കീലവു ഗ്രിക് പ്രതിഗളിൽ എപ്പതു എം ദരിഡു.

²യീസു അവരിഗി, “ബീഴിയു ഒക്കെ, ആദരീ കേൾസാറരു കേലവരേ. ദേവരേ ബീഴിഗി (ജനറ) യുജമാനൻബി. ബീഴിയു നും ഒട്ടുഗൂഡിസുവുദക്കാരി ഹേച്ചു കേലസാറരൻസു കഥകിൾക്കോദമവം യുജമാനൻസു ബീഡിക്കോളിരി. ³ഞാഗി നീവു ഹോഗബഹുമു. ആദരീ നസു താ മാതസു കേളിരി! തോളജഭ മദ്ദേ കുരിഗളസു കഥകിപ്പവം നാനു നിമ്മുണ്ണു കഥകിപ്പുത്തിട്ടേനേ. ⁴കീഴിലവന്നാഗലി കണവന്നാഗലി അഥവാ വാദരക്കുഗളാണുഗലി തീരുക്കോംടു ഹോഗബീശിരു. ദാരിയലീ നിംപുകോംടു ജനരോക്കേ മാതനാദിശീരി. ⁵നീവുമുന്നോളിഗി ഹോഗവു മോദലു, ‘നിമഗി ശുഖവാഗി’ എംഡു ഹേളിരു.

⁶അ മുന്നോളിലു താംത സ്വഭാവദ മുന്നുഷ്ടിട്ടറു, നിമ്മു അരീവാദ അവനിഗി ദൂരയുപുദു. അവനു താംത സ്വഭാവദപനാരിലു ദിഡ്രു നിമ്മു അരീവാദ നിമഗീ ഹിംകിരു ബരുപുദു. ⁷അ മുന്നോളിലു ജില്ലുകോംടു അവരു കോദുവുദന്നു തിശിരി, കുടിയാരി. കേലസാറരു സംബളക്കു യോഗ്നാരിട്ടുനേ. അട്ടറിംഡ ജില്ലുകോളും വുദക്കാറി ആ മുന്നോളും ബിച്ചു ജിന്നും മുന്നു ഹോഗബീശിരി. ⁸നീവു ബംഡു ഉളരിഗി ഹോരാഗ അ ഉളരിന ജനരു നിമ്മുണ്ണു സാഗ്രകിസിരു, അവരു കോകുവ ആകരവും ഉളംകമാകിരി. ⁹ആലീയ രോഗിഗളസു വാസിവാകിരി. ആലീയ ജനരിഗി, ‘ദേവര രാജുവു സമീക്ഷിപ്പിടി’! എംഡു തിശിരി. ¹⁰അദരീ നീവു ബംഡു ഉളരിഗി ഹോരാഗ, ആലീയ ജനരു നിമ്മുണ്ണു സ്വാഗതിനു ദിഡ്രു, നീവു ആ ഉളരിന ബിംഗിളിഗി ഹോരി, ¹¹നിമ്മു കാലഗിഗി ഹൈദർ നിമ്മു ഉളരിന ധരംജന്നു നിമഗി വിരുദ്ധാവി റൂബിസിഭിദുത്തേവി. ദേവര രാജു സമീക്ഷിപ്പി ത്രിദ എംബധു നിമഗി തിളിറിരി എംഡു ഹേളിരി. ¹²നൗയു തീരീകിന ദിനദലീ ആ ജനര ഗകിയു സോദാമീനി* ജനര ഗകിംതലു കരിണവാഗിരുപുദു” എംഡു ഹേളിഡനു.

നംബലോലുഡ ജനരിഗി യീസുവിന എഴുരിക്ക് (മത്തുയ 11:20-24)

¹³“കോരാജിനേ, ബീഞ്ഞായിലും ദേവരേ, * നിമ്മു ഗകിയുണ്ണു ഫനു ഹേളിനു നാനു അണേക്ക് സോജക് കായുഗളും മാകിഡെനു. അംഗേ സോജക് കായുഗളു ട്രീരു മുത്തു സിദ്ധോനാ പച്ചഭാജലീ നഡിഡ്രു, അപുഗഭ ജനരു ബക്കു ഹിംദീയേ, തമ്മു ബീഡിവിത്താഗളും മാവുടിസികോംടു, തമ്മു വാപ്പഗിഗാരി പെളുത്താപച്ചു ഗോഡിപച്ചുണ്ണു ധരിസി കോംടു ബാദിയുണ്ണു ബിംഗുകോളും ദിഡ്രു. ¹⁴അദരീ നൗയു തീരീകിന ദിനദലീ നിന്നു സീറിയു ട്രീരു മുത്തു സിദ്ധോനാഗളു സീതിഗിംതലു കരിണവാഗിരുപുദു.

സോഡോമാ ഒക്കെ കീഴു ജനരു വാസിസിട്ടുപച്ചുജി. ദേവരു അവര പച്ചുജിവും നാക്കമാഡുപുദര മൂലക അവരും നംബിഡിനു.

കോരാജിനാ, ബീഞ്ഞായിദ ഗലീയു സരോവരദ ബാലി ഇട്ടു പച്ചുജാഗി. യീസു ജില്ലു ജനരിഗിഭിഡിനു.

15 കവേനോഫേമേ, * നിനു പരലോക്കേ പരിസല്ലദു വിയോ? ഇല! നിനു മാതാളക്കേ ജില്ലയുണ്ടോ?

¹⁶* നിമ്മു മാതസു കേളുവപനു നസു മാതസു കേളുവപനാരിട്ടുനേ. നിമ്മുണ്ണു അനിരിക്കിപ്പവനാരിട്ടുനേ. നിമ്മുണ്ണു നിരാകരിപ്പവപനു നിമ്മുണ്ണു കഥകിസിദാതസു (ഡേവരു) നിരാകരിപ്പവനാരിട്ടുനേ” എംഡു ഹേളിഡനു.

സ്വതന്ത്ര ബിംഗുവിക്ക്

¹⁷എപ്പേരും മംഡി തിപ്പേരു തെമ്മു പ്രവാസദിംദ ഹിംകിരു ബംഡാഗ ബക്കു സംതോജ്വാരിട്ടുനു. അവരു യീസുവിഗി, “പ്രഭുവേ, നാപു നിനു ഹെൻറു ഹേഡിരാഗ ദ്വാരാഘു സക്കുപ്പുമുന്നു വിധീയവാദപു!” എംഡു ഹേളിഡനു.

¹⁸യീസു അവരിഗി, “സ്വതന്ത്ര മിംബിനോഓവാദിയലീ അകാദിംദ ഹേളിഗി ബിംഗുവുദന്നു നാനു നോകിഡനു.

¹⁹കേളിരി! കാവുഗഭ മലു ബിംഗുഗഭ മേരി നഡീയുപദക്കേ നിമഗി അഭികാര കോപ്പിട്ടേനേ വേറിറിയു അഭികാരക്കീൽത്തലു (സ്വതന്ത്ര) ഹൈഡൈൻ അഭികാരവും നിമഗി കോപ്പിട്ടേനേ. യോവും നിമഗി കേംകു മാടുപുറിലു. ²⁰കൊടു, ദ്വേഗശും നിമഗി വിധീയവാഗുത്തേ. താ അഭികാര നിമഗിദേ എംബുദരു നിമിത്തു സംതോജ്വപ്പദേ നിമ്മു ഹേസ്റ്റരുഗഭ പരലോക്കും ബിരുയലുപ്പിച്ചേ എംബുദക്കാരി സംതോജ്വ പദിരി” അംഡനു.

യീസു തംഡീ മാക്കിട പ്രാഥിനേ

(മത്തുയ 11:25-27; 13:16-17)

²¹ബിംഗു യീസു പവിത്രാത്മനു മൂലക ബക്കു സംതോജ്വ ഗോംടു ഹിംഗൈ പ്രാഥിനിഡിനു: “പരലോക്കേ ഭൂലോക്കാഗഭ പ്രഭവാദ തംദീയേ, നാനു നിന്നുണ്ണു സുതിപ്പുട്ടേനേ. നീനു ജാലിഗിഗാരു ബാഡിപംതരിഗു താ സംഗകിഗളും മുരുകിടുനു ജനരിഗി താ സംഗകിഗളും പ്രശ്രദ്ധപാകിടു. കോടു, തംഡീയേ, അംഗേ നിന്നു അവേക്കേയാഗിത്തു.

²²“നസു തംഡീയു എല്ലവും നനഗി കോപ്പിടുനേ. മുഗനു യാരെംബധു യാരിഗു ഗോക്കിലു. തംഡീ യോബ്ബിനീഗി ഗോക്കിലു. തംഡീയു യാരെംബധു മുഗനിഗി മാത്ര, ഗോക്കിലേ. മുഗനു തംഡീയു ബഗീ യാരിഗി തിശീനു താനോ അവരു മാത്ര, തംഡീയു ബഗീ തിശീദുകോളുംരു.”

²³ബിംഗു യീസു തന്ന ശിഷ്യുര കഡിഗി കിരു നിന്നോകിഡനു.

അലീ അണെനിശുപ്പുരു മാത്രവിദ്ധരു. യീസു അവരിഗി, “ഈഗി നഡീയുപ സംഗകിഗളും നോകുപ്പിരുവ നിീവു ധന്നരു!

²⁴അണേക്കു പ്രാഡിഗളും അരസരാ താഗി നീവു നോകുപ്പിരുവ താ സംഗകിഗളും നോകുപ്പിരുവ മുത്തു താഗി നീവു

കവേനോഫേ ഗലീയേയ പ്രാഥുദ ചംഡ ഉളരു. യീസു ജില്ലു ജനരിഗിഭിഡിനു.

⁴ നമ്മിനെ തപ്പു മാറിവരൻസു നാവു ക്ഷേമിൻ
വംങ്ങൾ നമ്മു പാഗജശനു ക്ഷേമിൻ. നമ്മുന്നു
ചോദ്യനീനിംബുക്കിനിവേണ്.

വഡചിഞ്ചേ പ്രാഥികി

⁵⁻⁶ ആഗ യീസു അവരിനി, “നിമ്മുലീ ഒധുനു തന്റെ
സേരിപ്പൊഭുനു മനിനി രാത്രി ഒക്കൽ തങ്ങനി കോരിന്റെനി
വംഡു ഭാവിഷിക്കോളേണേണി. അവൻ തന്റെ സേരിപ്പൊഭുനു
മനിനി ബംധിട്ടുണ്ടു. ആദരെ അവനിനി ശാശ്വത്ക്കേണ്ടുലെ നന്ദിലീ
കൊടു എംഡു കേളുതുന്നേണി. ⁷ മനിനിയാളിരുവ സേരിപ്പൊഭുനു,
‘കോരംപുക്കോൾകു! നന്നൻ തൊംഡർ കോടെബേണി ബാറിലു
മുച്ചിനി! നാനു മുമ്പു നന്ന മുക്കും മലറിട്ടേണി. ഈഗ
എദ്ദു നിന്നൻ രോച്ചി കോടെലാറു എംഡു ശംത്രകോദുതുന്നേണി.
⁸ കേവല സേരിപ്പൊംഡീ അവൻസു പാളി രോച്ചി കൊടുവംഡേ
മാഡെലാരംഡു നാനു നിമിനി കേളുതേൻ. ആദരെ അവൻ
വഡചിഞ്ചേ കേളുതേണി ഇട്ടുരെ, അവൻ എടു തന്റെ സേരിപ്പൊഭുനീ
ബേകാഗിരുവ രോച്ചിയുന്നു ഖാടിപ്പാഗി കൊടുവനു.
⁹ ആദ്ദീരംഡു നാനു നിമിനി കേളുവേണിംഡർ, ബേഡി
കോളുരു. നിമിനി ദോരേയുവുദു. ഹുഡുകിരി, ആഗ നിവു
കംഡുകോളുംബിരി. തച്ചിരി, ആഗ നിമിനി ബാറിലു തേരിയു
വുദു. ¹⁰ കൊടു, വഡചിഞ്ചേ ഹുഡുകുവുഠുനു കംഡു
കോളുവുദു. ഒധുനു വഡചിഞ്ചേ തച്ചുതീട്ടുരെ, അവനിനി
ബാറിലു തേരിയുള്ളുവുദു. ¹¹ നിമ്മുലീ എപ്പു ജനരു
തംഡേഗാഗിട്ടിരെ? നിമ്മു മഗനു മീരുന്നു കേളിദരീ,
നിവു അവനിനി ഹാവുന്നു കൊടുവിരോ? ഇല്ല! നിവു
മീരുന്നെണി കൊടുതേണി. ¹² നിമ്മു മഗനു മോച്ചുയുന്നു
കേളിദരീ, നിവു അവനിനി ഭിജിന്നു കൊടുവിരോ? ഇല്ല!
¹³ നിവു ഇത്ര ജനരംഡീ കേള്വരാഗിട്ടിരെ, ആദരീ, നിമ്മു
മുക്കഴിം ഒഴീയു വെദാ ഭാഗജുന്നു കൊടുത്തീരെ. അദീ
രീരിയീലീ പരലീരീകടലീരുവ നിമ്മു തംഡേയു സക്ക
തഞ്ചുന്നു ബേഡികോളുംബിവരിഗി പിവിളാത്തുന്നു ഖാടിപ്പാഗി
കൊടുതുന്നേണി. എംഡു കേളിദനു.

യീസുവിന ശക്തി ദേവരിംഡ ബംദദു

(മത്തായ 12:22-30; മാക്ക 3:20-27)

¹⁴ ഒമ്മു യീസു മഗുക്കുവുഠുനു പീഡിപ്പിനാഗിട്ടു
ഒഭുവുന്നു ബിക്കിപ്പിട്ടുണ്ടു. ആദേപ്പു അവൻസു ബിച്ചുപ്പു ഹോരിനി
ബംഡാഗ, അവൻ മാതാദിനു. ഇജന്നു കംഡു ജനരു
ബീരഗാദരു. ¹⁵ ആദരീ കേളവരു, “ദേപ്പിംഡ പീഡിപ്പി
രാഗിരിവരൻസു ഇവൻ ബീജിഭുലനു ശക്തിയുംഡ ബിക്കി
തുനേണി. ബീജിഭുലനു ദേപ്പിംഡ അഭിപ്പി” എംഡു കേളിദരു.

¹⁶ ഇത്ര ജനരു യീസുവുന്നു വരീഴ്സുബേണീംഡു
ദേവരിംഡ ഒംഡു സോജക ശാധം വാവുന്നു നമ്മി കേളിദിനു
വംഡു കേളിദരു. ¹⁷ ആദരീ അവരു അലോജൻഡുയുന്നു
തിളിഡ്ദു യീസു അവരിനി, “ഒഡുഹോഡു മുതു തന്നീ
വിരുദ്ധാഗി താനേ കാദാദുവ രാജ്ഞവു നാക്കാഗുവുദു.

ബീംഡുവരിംഡ കൂടിരുവ കുമംബവു മാരിദു
കോരുവുദു. ¹⁸ അംഡിയീ സൃഷ്ടാനു തന്നീ വിരുദ്ധാഗി
താനേ കാദാദുവ, അവൻ രാജ്ഞവു മുംഡുവരിയുലു
ഹേരി സാദ്ധ? നാനു ദേപ്പിംഡു ബീജിഭുലനു ശക്തിയുംഡ
ബിക്കിപ്പിംഡുനു നീവു ഹേഇംതീരു. ¹⁹ നാനു ബീജിഭുലനു
ശക്തിയുംഡ ദേപ്പിംഡു ബിക്കിപ്പുവാഗിഗിഡർ, നിമ്മു ജനരു
ദേപ്പിംഡു യാവ ശക്തിയുംഡ ബിക്കിപ്പാതുരു? ആദ്ദീരംഡു
സിമു സ്പൂംഡ ജനരീ നിമ്മുനു തുളിപ്പർക്കീംഡു ഹേഇംതുരു.
²⁰ ആദരീ നാനു ദേപ്പിംഡു ദേവരു ലബ്ദിംഡ ഹോരിസിപ്പു
ദാദരീ ദേവരു രാജ്ഞവു നിമ്മു ബിളി ബംധി എംബുദക്കീ
ജീംഡു നാട്ടിയാഗിരു.

²¹ “ഒധു ബലിപ്പു നു അനേക ആയു ഭഗവിംഡു
സുസജ്ജതനാഗി തന്റു മനിയുന്നു കായുക്കിരുവാഗ, മനി
യോഖിരുവ വശ്സിഗളു സുരക്ഷിതാഗിരുത്തുവേ. ²² ആദരീ
അവനിനിതലു ബിശ്വാസാദ മുകോബ്പു ബാദു അവൻസു
സോഈസിദരീ, മോദാലനേയു ബലിപ്പു തന്റു മനിയുന്നു
സുരക്ഷിതാഗിരുവുദക്കാനി അവലംബിക്കോംകിട്ടു ആയുഭ
ഗഭസുലാലു ആ മാത്രോബു ബലിപ്പു നു തീഗുകോംഡു
കോരുവനു. ബിളി ആ മുകോബ്പു ബലിപ്പു ആ മനുഷ്യനു
വശ്സിഗളു തന്നീ ഇജ്ഞബംഡ ഹാഗി മാറുവനു.

²³ “നസ്സോടിനിരിലുവുഠുനു നന്നൻ വിരോധാഗിട്ടുനേണി. നസ്സോടിനി തീവരിംഡവുഠുനു ജുദരിസുവഘനാഗിട്ടുനേണി.

ബരിാദ ഹൃദയ

(മത്തായ 12:43-45)

²⁴ “ദേപ്പു ഒധു വൈക്കീയുംഡ ഹോരി ബംഡ മേലേ
വിജാംഗിരി സൈംഗവുഠു ഹുദുകുതു നീരിലു ദസ്തുംഗളിലീ
അലീദാദുതു. ആദരീ വിശ്രമിക്കോളുലു അടക്കോ സൈംഗ
ദോരിയുവുഠിലു. ആദ്ദീരംഡു “നാനു ബിച്ചുബംഡ മനിനി
(വൈക്കി) ഹിംഗിരുവനേൻ” എംഡുകോളുത്തുദു. ²⁵ അമു ആ
വൈക്കീയ ബിളി ഹിംഗിരുവനിരു ബംഡാഗ, ആ മനിയുന്നു (വൈക്കി).
സുക്കി അലംകരിവിരുവുഠുനു കാബുതുദു. ²⁶ ആഗ ഹോരം
ഹോരീ തനനിനിതലു ഹേച്ചു കേപ്പുംഗാളാദ ബീരേ ഏം
ദേപ്പിംഡു കെരുദുകോം ബാരുതു. ബിളി ആ ദേപ്പിംഗളിലു
ആ മനുഷ്യനോഭിഗ ഹോരീ അലീ വാസിപ്പാതുവേ. ആഗ ആ
വൈക്കീയു മോദാലിറിംഡലു ഹേച്ചുന സംക്ഷടക്കേ ഒള
ഗാഗുതുനേണി” എംഡു കേളിദനു.

നിജവാദ ഭാഗ്യവംത്രയ

²⁷ യീസു ച സംഗ്രിഗളു ഹേഇംദാഗ, അലീ
ജനരീലംഡിനി ഒധു സ്ത്രീ യീസുവിനി, “നിന്നു ഹേതു
പോരീഷിഡ തായു ഭാഗ്യവംതേ സി!” എംഡു ഹേഇംഡിഡി.

²⁸ ആദരീ യീസു, “ദേവരു വാക്യവുഠു കേളി അദ്ദീ
വിഥീയരാഗുവ ജനരീ, ഭാഗ്യവംതരു!” എംദനു.

നമ്മി നാട്ടു കൊടു

(മത്തായ 12:38-42; മാക്ക 8:12)

²⁹ ജനരു ഗുംപു ദോക്കുഡാഗുത്തിരുലു യീസു അവരിനി,
“ച സംത്തിയു കെട്ടു സംത്തിയീ സർ! ഇദു സൂക്ഷക

കായുട്ടെന്നു നോഡബീരേന്നുതുടർന്ന് ആദർ യോജന ബീവിതിലെല്ലാഡ സൊച്ചക് കായുട ഹോറതു ബീരേയാവും ഇടക്കേ ദോരീയുപുഡില്. ³⁰ നിന്നെല്ലാഭീരേയിലീ ജീവിപ്പിന്തിരു ജനരിഗേ യോജനനു ഒംദു സൊച്ചനേയാവിറ്റുണ്ട്. അദേ റിതിയല്ലെങ്കിൽ ആ കാലദ ജനരിഗേ മാനുപ്പുകുവാരൻവു സൊച്ചനേയാവിറ്റാനേ. ³¹ നായു തിരീഫുന ദിനദല്ലി ദക്ഷിണ ദേശദ രാജീയു ആ വീഴിഗേ യാവരാം ദിഗീ എദുസിംപു ഇവരനു അവരാഥിഗീം ദു ഹേളുവഞ്ചു. ഫക്കിംഡർ, ആ രാജീയു ഭക്ഷം ധൂരാദിനം സോലോമോജന ചുള്ളുബോധനിന്നു കേളും ബന്ദഭളം. അദർ നാനു നിന്മാനി ഹേളുവാരേന്നും ദർ, നാനു സോലോമോജനിനിഗിംതലു ഹൈജീന്വനാറിന്നേനേ. ³² നായു തിരീഫുന ദിനദല്ലി നിന്വെ പെച്ചുഭദവരു ആ സംതകിഗേ എദുരാറി നിംപു ഇവരനു അവരാഥിഗീം തോരിഞ്ഞുവരു. ഫക്കിംഡർ അവരു പ്രവാദി യോജനം ചോധനിന്നുണ്ട് കേളീ തമ്മു വാവഗിളാറി വഞ്ചാത്രപ്പച്ചു ദേവര രക്കിഗേ തിരുക്കോംദരു. അദർ നാനു പ്രവാദി യോജനിനിഗിംതലു ഹൈജീന്വനാറിന്നേ.

³³* ദീവവനു ഹൈജീലാഗാരി ബീരേ എല്ലേ ആഗിര അദഗിഡുപുഡില്. ഒളഗീ ബരവവരിഗേ ബീജകു കാണിനിം ദീവവനു ദീവസംഭദ മേഒി ഇജുതാർ. ³⁴ നിന്നു കണ്ണു ദേഹക്കു ബോൾകാറി ദിനു കണ്ണു ബഡ്യു ദാഗിറ്റു, നിന്നു ദേഹവേലാ പ്രാണ ബോൾകാറിരുവും. നിന്നു കണ്ണു കെച്ചുഡൃഗിറ്റു, നിന്നു ദേഹവേലാ പ്രാണ കത്തലാറിയുവും.

35 ആദ്ദീറിനു ഓഡ്രികേയാറി! നിന്നുളിഗിരുവു ബീജകു കത്തലാഗിരം നോഡിക്കേ. ³⁶ നിന്നു ദേഹവേലാ ബീജകു നിംദ തുംബിഡു യാവ ഭാഗദല്ലിയു കത്തലിലുഡിറ്റു, നിന്നു പ്രസ്തുതിപുവു ബീജകിനിംരുവേം എം ഹേളേദു.

യേം ഘരിണായുരനു ഖംകിഡനു

(മത്തായ 23:1-3; മാര്ക്ക 12:38-40; ലൂക് 20:45-47)

³⁷ യേം മാതാകി മുഗിസിദ മേഒി ഘരിണായ നോബുനു യേംപുനു തന്നു മനനീ ണാടക്കു ബരബീരേം ദു കരിദനു. ആദ്ദീറിനു യേം അവൻ മനനേലോൾഗീ ഹോരി ണാടക്കു കുലിപുകോംഡുണ്ട്. ³⁸ ആദർ യേം തന്നു കീഗിജ്ഞു തോഴിടുകോളു ദു ണാടക്കു കുലിപുവുന്നു കുടങ്ങാഗു ഘരിണായനീ ആജുഡുയാവയലു. ³⁹ പ്രഭവു (യേം) അവസിഗേ ഹേളിദീനേന്ദരെ: “�രിണായരാദ നിന്വു പത്തേയു മുത്തു ബച്ചലീന ഹോരഭാഗവനു തുകിമാദുക്കീരി. ആദർ നിന്മു ബജഭാഗവു മോണടിംഡലു കേളുത്തനടിംഡലു തുംബിക്കോരി. ആഗ നിന്വു പ്രാണ തുംബുഡാഗു തീരി. ⁴⁰ നിന്വു ബദ്ധിപ്പീനരു! ഹോരഭാഗവനു മാകിടാനേ (ഡേവരു) ബജഭാഗവനു മാകിടാനേ. ⁴¹ ആദ്ദീറിനു കു പത്തേ മുത്തു ബച്ചലുഗൾ ബജിരുവുപുനു ബദവരിഗേ ദാനമാക്കി. ആഗ നിന്വു പ്രാണ തുംബുഡാഗു തീരി. ⁴² ഘരിണായരു, നിന്മു ഗീകിയനു പ്രാണ ഹേളീ നിന്വു ദേവരിഗേ നിപ്പുലീരുവ പ്രതിയോംഡരല്ലിയു ഹുത്തേയു

ബന്ദു ഭാഗവനു കോദുത്തിരി. നിമ്മു തോംടദല്ലു ബീരേയുവരുഗു, സാദാവു മുംഞാട ചിക്കേ സീഗിജല്ലീയു ഹുത്തേനേയു ബന്ദു ഭാഗവനു കോദുത്തിരി. ആദർ ബീരേയുവരിഗേ നാടുകോരിപുവുദനു ദേവരൻസു പ്രീതിപു പുറഞ്ഞു മുരും ബുരുപു ബിച്ചുട്ടിരി. നിന്വു മോദലു ഇപ്പറഞ്ഞു മാദേബീകു മുത്തു ഉളിദപ്പഗഞ്ഞു കടുഗണംബാരും. ⁴³ ഘരിണായരു, നിമ്മു ഗീകിയനു പ്രാണ ഹേളീ! നിന്വു സഭാമംഡിരിഗജല്ലു ഉണ്ടുക്കും മാരുക്കേഗജല്ലു ജനരിംഡ ഗൌരവവനു ആകിസുക്കിരി. ⁴⁴ നിന്വു മാരീയാറിവു സമാഥിഗജംകിട്ടിരി. ജനരു സമാഥിഗജം തീജീയും ദ അപ്രഗജ മേഒി നക്കേയുത്താർ.

ഘരോംപ്രദേശക്സിഗേ മേം രിഡിര ഉട്ടര

⁴⁵ ഘരോംപ്രദേശക്സോബുനു യേംവിഗേ, “ബോജ കനേം, നിന്വു ഘരിണായരു കുരിതാകി ആ സംഗിഗജനു ഹേളിഡാഗു നമ്മുനു സകു വിംകിഡംംബായു” എംഡു ഹേഡേഡനു.

⁴⁶ ആദ്ദു യേം, “ഘരോംപ്രദേശക്സെരേ, നിന്മു ഗീകിയനു പ്രാണ ഹേളീ! ജനരു അമുസറിസലാഗു സിയുമഗജനു നിന്വു മാദുത്തിരി.* ആ സിയുമഗജീഗേ വിധേയരാഗുവാം ബീരേയുവരിഗേ ബലവം മാദുത്തിരി. ആദേ ആ സിയുമഗജല്ലു ബംധുന്നാഡരു വാലിസലു നിന്വു പ്രയുക്തിപുവുഡില്. ⁴⁷ നിമ്മു ഗീകിയനു പ്രാണ ഹേളീ! നിന്വു പ്രാദിഗജീഗേ ഗോരിഗജനു * കടുക്കുത്തിരി. ആദർ ആ പ്രാദിഗജനു കോംദവരു നിന്മു പിത്രഗജീ! ⁴⁸ ഇഡരിംഡാഗി, നിന്മു പിത്രഗജു മാകിഡ കര്ത്തഗജു നിന്വു പിപ്പീകോംഡി ദിരീംബുഡനു എല്ലു ജനരിഗേ തോരിപുത്തിരി. അവരു പ്രാദിഗജനു കോംഡരു. നിന്വു പ്രാദിഗജീഗീഗുരോരി ഗോരി ഗജനു കടുക്കുത്തിരി! ⁴⁹ ആദകാരം ദേവര ഭജനു ഹേളീ ദേംം നെംഡരെ, ‘നാനു അവര ബജീഗേ പ്രവാദിഗജനു അപോലേഡരു നെംബു കണ്ണുകുപുവുനു. നെം കേലവു പ്രവാദിഗജു മുത്തു അപോലുവരു കുടുക്കരിംഡ ഹത്തരാഗുവരു. ബീരേ കേലവരു സംകടക്കു ഗുരിയാഗുവരു.’ ⁵⁰ ആദ്ദീറിനു ലോജാഡി യാം ഹത്തരാദ എല്ലു പ്രവാദിഗജ നാവിഗേ ആ കാലദ ജനരാദ നിന്വു ദംഡേ ഹോംഡവിരി. ⁵¹ ഹേബീലനു കോംഡദക്കാറിയും ജക്രീയുനു കോംഡദക്കാറിയും നിമ്മു ദംഡേയാഗുവും. ജക്രീയുനു യജ്ഞവേഡി മുത്തു ദേവാലയുദ നുഹു കോലുലായിതു. ഹുദു, അപേരലുരു കോലീഗജീഗുരീ ആഗ ജീവിപുത്തിരുവ നിമഗേ ദംഡേ ആഗവും.

⁵² ഘരോംപ്രദേശക്സെരേ, നിമ്മു ഗീകിയനു പ്രാണ ഹേളീ! ദേവരു കുരിതാകി കലിയുലു സാഥനവാഗിരുവ

അക്കുരം: നിന്വു ജനര മേഒ ഹോരലാഗു ഹോരിഗജനു വേരിപുത്തിരി.

നോരിനു: സത്തുകോം ദപ്പമുവര ഗൌരവാഥവാഗി കച്ചിട ചിക്കേ കച്ചുടഗജു.

ബീഗദ കേയുണ്ടു നിഃവു ബച്ചീ കുട്ടി ദീരു. നിഃവു കലിയു പെറിലു, ചേരീയു പെറിഗു കലിയുലു ബിന്ദു പെറിലു.

⁵³ മീസു അല്ലിട ഹോരകാഗ ധമോരേവദീശകരു മതു ഫരിശായുരു അതിനിഗു മാതൃപ്പു കോംദരീ കോദലു പ്രാ, റംഭിഡരു. അവരു അനേക സംഗിതജ കുരിപു പ്രതീഗിജനു കേളി, ആത്തിനിംഡ ഉള്ളതര കേളിഡപുദക്ഷേപ്രയിതീ സിദരു. ⁵⁴ മീസുവന്നു ഘാജിനല്ല ഹികിയുബേംഡു യോബിസി, ആത്തു ഒനാദരു തപ്പുകേജുവംഡേ മാദലു പ്രയിതീസുക്കിട്ടുരു.

പരിശയരംഥാഗബീഡി

12 സാവിരാരു ജനരു ഒഭുരുന്നോബുരു നുകുത്ര കീഴ്രിദു നേരിട്ടുരു. ജനരിനിഗു ഉലപദേശിസുവ മോദലു മീസു തുനു തിഞ്ച്രിഗു, “ഫരിശായുര ഹുളിക്കുനു ബഗീ അംദരീ അവരു കപ്പടത്തെന ബഗീ എഴുരിക്കയാറി. ² പരിശയാദ പ്രതിയോംഡു ബയലാഗുവു. ഗുപ്പു വാഗിരുപ പ്രതിയോംഡു പ്രക്കിസല്ലുദുവു. ³ കുട്ടിനല്ല (ഗുപ്പാഗി) നിഃവു ഹേജുവ വിപ്പയഗഖു ബേജിക്കിനല്ല (ബഹിരംഗാഗി) തിശേശല്ലുദുവു. ഗുപ്പാഗി കോജേയല്ല നിഃവു ഹിസുഗുചുപ വിപ്പയഗഖു, മുന്നേയു മേരിനിംഡ ഗണ്ണിയാറി പ്രക്കിസല്ലുദുവു” എംഡു ഹേജീദനു.

ദേവരി മാത്ര, ഭയ്യപക്കിരി

(മതായ 10:28-31)

4 ബളിക മീസു ജനരിനിഗു ജംഡുനു: “ഗേളിയർീ, നാനു നിമിഗു ഹേജുവദീംഡരീ, മാനുക്കുരിഗു ഭയ്യപക്ക ബീഡി. അവരു നിമുനു കോലുബകുദപ്പേ. ആ ബളിക ബീരേണു മാദലു അവരിംഡാഗു. ⁵ നിഃവു യാരിഗു ഭയ്യപക്കിശേംഡരീ, നിമുനു കോംഡു നർക്കേ കാകലു അഭികാരപ്പാളാതീനിഗുപ്പേ (ദേവരിഗു). ഹൈദു, ആത്തോബു നിനിഗു നിഃവു ഭയ്യപക്കിശേം.

⁶ “ഒദു ഗുബിഗു ബിലീ കേവലു എരകേ വേസീഗഖു. ആദരീ ദേവരു അപുഗജലീ ഒംഡനും മുരുപു ബിന്ദു പെറിലു. ⁷ കൊദു, നിമു തെരീയല്ല എപ്പു കോദലുഗാജീവേ എംബുമു സകേ ദേവരിഗു ഗോക്കിടെ. കേദരബേഡിരി. നിഃവു അനേക ഗുബിഗജിറിംഡ കേച്ചു ബിലീയുജുവരാഗിട്ടീരി.

മീസുവിന കുരിപു നാജിക്കപ്പക്കിഡിരി

(മതായ 10:32-33, 12:32; 10:19-20)

8 “നാനു നിമിഗു ഹേജുവദീംഡരീ, യാവനാദരു ബീരീയുവരു എദുരിനല്ല താനു നസ്തുവനേംഡു ഹേജീദരീ, നാനു* സകേ അവനും നസ്തുവനേംഡു ദേവദുതരു മുംഡേ ഹേജുവെനു. ⁹ “ആദരീ യാവനാദരു ബീരീയുവരു എദുരി നല്ല താനു നസ്തുവനല്ലവേംഡു ഹേജീദരീ, നാനു സകേ ദേവ ദുതരു മുംഡേ അവനും നസ്തുവനല്ലവേംഡു ഹേജുവെനു.

നാനു അക്കുരങ്ങഃ: “മാനുക്കുമാരു” (മീസു).

10 “യാവനാദരു മാനുക്കുമാരുനിഗു വിരീഋഡ വാഗി മാതാടിദരീ അവനിഗു കുമു ദേരകുമു. ആദരീ പവിത്രതുന്നു ദുക്കിസുവവനിഗു കുമുയീ ഇലു.

11 “ജനരു നിമുനു സെഭാമുംഡിരജിഗു നസ്തുയാഥി പതിഗജ മുതു ദേശാടികാരിഗജ ബളിഗു എഴിമോയുംബാഗു അവരിഗു പ്രശ്ന ഹേജബേംഡു ജിങ്കേ മാദബീഈ. ¹² ആ സമയിലും നിഃവു ഹേജബേകാദമുനു പവിത്രതുനേ നിമിഗു തിശേശവുമു.”

സൂഭുതീയ ബഗീ മീസുവിന എഴുരിക്കു

13 സമീപദലിലും ഒബ്ദു യീസുവിഗു, “ഈവു ദേശകനേ, നമു തംഡേ ഇഡിഗു സപ്തുഹോഡനു. നമു തംഡു അസിയുലീ നനഗു പാലുകോടബേംഡു നസ്തു അജുനിഗു ഹേജും” എംഡു ഹേജീദനു.

14 ആദരീ യീസു അവനിഗു, “നാനു നിമു നസ്തുയാഥിപ്പേ എംഡാഗലു നിമു തംഡേയു ആസിയുനു നിമുബുരിഗു ഹംബികോദുവെനു എംഡാഗലു നിനഗു യാരു ഹേജീദനു?” എംഡു ഹേജീദനു. ¹⁵ ബളിക മീസു നേരിട്ടു ജനരിനു, “എഴുരികേ, യാവു വിധാവദ സ്വീഭവകു, ഭജാഗംഗദം ജോരുകാരാഗിരി. ഒബ്ദുനിഗു, എപ്പേ ആസിയുദ്ധരു ആദരിംഡ അവൻ ജീവവെനു പാടുകോജുലാരുനു” എംഡു.

16 ബളിക യീസു തി സാമ്പുവുനു ഹേജീദനു: “ഒബ്ദു പിള്ളയുവംഡിന്ദു. അവനിഗു ബംഗു ജമീരിക്കു. ഒമു അവൻ ജമീരിനല്ല സമുദ്ദിയാദ ചേഠ അയിൽ. ¹⁷ ആ പിള്ളയുവംഡു, ‘നാനേനു മാദലു? നസ്തു ബിലീയുന്നലു തുംബിഡലു നനഗു സജ്ജിലിപ്പാലു!’ എംഡോംഡനു.

¹⁸ ബളിക അവൻ, ‘നാനേനു മാദലു ബേംഡുംബുവു നിനഗു തിശേശവുംനു, കണജാഗജനു കണജാഗജനു കണജാഗജനു! നസ്തു കണജാഗജല്ല ഗോഡിയുനും ഒളിയു വാഡാഫഗജനും തുംബിഡലു നിനഗു സജ്ജിലിപ്പാലു’! എംഡോംഡനു.

¹⁹ ബളിക നനഗു, ‘അനേക പാടംഗജലവേരിഗു ബേംഡപ്പു സർക്കുനു കോക്കിസിക്കു ദീംഡു വിത്രമിസികോ, കിന്നു ശുകി, സംക്ലോഡപ്പുവു! എംഡു ഹേജീകോജുവേനു’ എംബുദാറി ആലോജിസികോംഡനു. ²⁰ ആദരീ ദേവരു അവനിഗു, ‘നിനും ബാഡിക്കും! ആ രാത്രി നിനു സായുവേ? ആഗ ഹേജു, നിനു കോക്കിപ്പു പാഡാഫഗജ ഗതി ഏനാഗുവുവു? അപു യാരു പാലാഗുത്തുവേ?’ എംഡു ഹേജീദനു.

21 “തനഗോജുരു മാത്ര, സംപത്തു കോക്കിപ്പു കോജു വെന ഗതി ഇഡേ. ദേവരു ദൃഷ്ടിയുലീ അവൻ പിള്ളയുവംഡനലു:”

ദേവര രാജുക്കേ മോദലൻ പാ, ധാന്തു

(മതായ 6:25-34; 19-21)

22 മീസു തുനു തിഞ്ച്രിഗു ഹീഗു ഹേജീദനു: “ഈ കാരണിംഡ നാനു നിമിഗു ഹേജുവദീംഡരീ, നിമു പ്രാജാധാരണിഗു ബേകാദ ഉളംകുറാറി മുതു തോട്ടു കോജുലു ബികാദ ബച്ചീഗാറി ചിങ്കിസബീഡിരി. ²³ ആകാരക്കും

(യീസു), “നിഃവു കവചിഗളുാ! നിഃവേലരു സിമ്മു ദുകിമെയു പച്ചഗളും വൃത്തിദിനിൽ ഭിജ്ഞ നിരു കുടിസലു കെരോധയും കീറി. സ്വഭാവം ദിനദല്ലിയുാ നിഃവു ഹാഗീയീ മാരുത്തീരി! ¹⁶നാനു വാഹിമാദിദ തു ശ്രീയാദരോ യിഹൂദജു. സ്നേതാനനു അക്യുനു കുദിനേം ഒളപഞ്ചാഖാഡ കച്ചീക്കാട്ടും ആദ്ധ്യം അക്യുനു സ്വഭാവം ദിനദം കായലിയം ദ ബിംഗൈ മാകുവുദ എംകിത്വാഗിയുാ തപ്പലു!” എംദു ഹേജീദനു. ¹⁷ തു മാത്രു കേളിഡാഗ, അതൻു ടീക്കീസുകിട്ടു ജനരേല്ലരിഗു തെമ്മു ബന്നി നാകൈയായു. യീസു മാകുകിട്ടു അദ്ദേത്കായു ഗജിഗാരി ജനരേല്ലരു സംക്ഷേപപച്ചറു.

ദേവര രാജു യാവുദക്കേ ഹോലീക്കൊറിനു?

(മത്തായി 13:31-33, മാര്ക്ക് 4:30-32)

¹⁸ബിംഗ യീസു, “ദേവര രാജു യാവുദക്കേ ഹോലീകൊറിനു? അദൻു നാനു യാവുദക്കേ ഹോലീസലി? ¹⁹ദേവര രാജു നാസിനു കാഴിനംിടി. ഒച്ചുനു തന്ന തോഛ ദലി തു ബീജവന്നു ഹാരുത്തുനേ അദ ബിംഗു മരവാഗു തുദ. പച്ചഗളു അദര കോംബീഗളിലു ഗൂരുഗളന്നു കച്ചീ കോളുക്കേം” എംദു ഹേജീദനു.

²⁰യീസു മുക്കേ ഇംകേംദനു: “ദേവര രാജുവന്നു നാനു യാവുദക്കേ ഹോലീസലി? ²¹അദു, ശ്രീയോബ്ജും റോച്ചി മാകുവുദകുറി ദീംഡ വാത്രിയീംഡരില്ലരുവ ഹിച്ചീരി ബിരീസുവ ഹുളിയുംിടി. ആ ഹുളിയു നാദിദ ഹിച്ചുന്നുലു ഉബിഷുസ്തുദ.”

കിറിദാദ ഭാഗിലു

(മത്തായി 7:13-14; 21-23)

²²യീസു പ്രീതിയോംദു ഉളരിനല്ലിയുരു ഹുളിയുരു ഉളപദേശിനുതാ ജീരുസലീമീന കർഗൈ പ്രയാണ മാകുദനു. ²³യാരോ ഒച്ചുനു യീസുവിനി, “സ്വാമീ, എപ്പു ജനരു രക്ഷപ്പില്ലരുവരു? കേവല സ്വപ്പി ജനരോ?” എംദു കേജീദനു.

²⁴അദക്കേ യീസു, “സ്വന്നരു നകേസുവ കിറിദാദ ഭാഗിലു മുലാക ഹോഗലു പ്രയാണവെടിറി! അനേക ജനരു അദര മുലാക ഹോഗലു പ്രയുക്കിശുമാരു. അദരു അവരിം അഗുവിലു. ²⁵മനേയു യജമാനനു എടു ഭാഗിലന്നു മുജുഡ മേരീ നിഃവു ഹോരിഗൈ നിംബകോംഡു ഭാഗിലു തച്ചുഭീശപ്പേ, ആദരു അവനു തേയുവുഡിലു. ‘സ്വാമീ, നമവിഗ ഭാഗിലു തേരി! ’ എംദു നിഃവു കേജുവിരി. അവനു നിമവിനു, ‘നിഃവു യാരോ നനഗൈ തിശീയുദു. നിഃവു എല്ലിയുവരു?’ എംദു ഉളത്രിപുവനു. ²⁶അഗ നിഃവു, ‘നാവു നിനീസു ദേഹം ഉളക മാകിവു, പാന മാകിവു. നിനു നമ്മു ബിംഗിഗളിലു നമവിഗ ഉളപദേശിഡി എംദു ഹേജുവിരി. ²⁷അഗ അവനു നിമവിനു, ‘നിഃവു യാരോ നനഗൈ ഗോത്തിലു! നിഃവു എല്ലിയുവരു? ഇല്ലിം ഹോരംകോരോ! നിഃവേലരു മാകുവ ജനരു!’ എംദു നിമവിനു ഹേജു

വനു. ²⁸അബ്രഹാമു, ജിബാക, യിഹോബ മുത്തു എല്ലാ വൈദിഗിഭു ദേവര രാജുദലിരുവുദനു നിഃവു നോഡു വിരി. അദരു നിമ്മുനു മോരിഗൈ ഹാക്കലാഗുവുവു. അഗ നിഃവു ഭയുദിംദലു കോംപദിംദലു കരിഗോളുവിരി. ²⁹ജനരു പൂരവ, പ്രീമു, ഉശ്ര, ദക്ഷിജ ദിക്കുഗൾിം ദിബുവരു. അവരു ദേവര രാജുദലി ഉളംകു കുളിപു കോളുവുവു. ³⁰ഇനോ, കുംബവരാഗിരുവ കീലവരു മേഡിനവരാഗുവുവു, മോദരിനവരാഗിരുവ കീലവരു കുംബവരാഗുവുവു.

ജീരുസലീമീനല്ലി മീസുവിന മുരജ

(മത്തായി 23:37-39)

³¹അ സമുദ്രാലി കീലവു ഭരിശായരു യീസുവിന ബളിഗൈ ബംദു, “ഇല്ലിം ഹോരി അഡഗിഗോ! ഹോരോദനു നിന്മുനു കോളുബീംഡിഡാനു!” എംദു ഹേജീദരു.

³²യീസു അവരിഗൈ, “നിഃവു ഹോരി ആ നരിഗൈ (ഹോരോദനിഗൈ). ‘ഈ ദിന മുത്തു നാളി നാനു ജനരുനു ദേവഗിംഡ ഭിക്ഷുന്തേനേ മുത്തു രോരിഗഭനു ഗുണ പാടിസുവ കായുവപ്പും പൂരണഗീളിപുമ്പേനേ. നാളിപ്പു നഞ്ഞ കായുവപ്പൊലാ സംപ്രാജന മുക്കായിവരാഗുവുവു’ എംദു ഹേജീറു. ³³അനംതര നാനു ജീരുസലീമീഗൈ ഹോരിഗ ബീശു. ഫകീംഡരെ പ്രവാദിഗിഭു അലേം കോളുലുദക്കേട്ടുട്ടു.

³⁴“ജീരുസലീമീ, ജീരുസലീമീ! നിഃവു പ്രവാദി ഗഭനു കോളുവപ്പഖു. ദേവരു നിന്നു ബളിഗൈ കെചുഹിസിദ ജനരുനു നിനു കെല്ലിനീ കോളുവു. ഹോരേ തന്ന മുരിഗഭനു തന്ന രീശീഗൈ കീജീഗൈ കൂടിസികോളുവംഡേ നാനു നിന്നു ജനരിഗൈ സകായ മാദലു എപ്പോ സല അപേക്ഷിസിനീ. അദരെ നിഃവു നനഗൈ ആസ്വദപ്പും കൂടലെല്ല. ³⁵നിമ്മു അലയുവു ബരിദാഗുവുവു. ‘പ്രഭുവിനു ഹെൻറിനല്ല ബരുവാതിനി അശീഖനദി! *’ എംദു ഹേജുവ സമുധു തനക നിനു നഞ്ഞു നോഡു പുരേ ഇല്ലവേംദു നാനു നിനഗൈ ഹേജുക്കേണേ’ എംദനു.

സ്വഭാവം ദിനദലി വാകി മാകുവുവു സരിയോ?

14 ഒംദു സ്വഭാവം ദിനദലി യീസു ഒച്ചുപ്പുമുഖി ഫരിശായരു മനഗൈ ഉളംകു ഹോരുദനു. അലീഡു ജനരേല്ലരു മീസുവപ്പേം ദ്രോഫീസി നോഡുത്തീട്ടുരു. ²യീസു വിന എമരിനലിയീ ജലോരേദര * രോഗവളം ഒച്ചുനു ഇരിസിഡുരു. ³യീസു ഫരിശായരിഗൈ ധ്വാജോവ ദേശകരിഗൈ, “സ്വഭാവം ദിനദലി വാകി മാകുവുവു സരിയോ? തപ്പോരു?” എംദു ഹേജീദരു. ⁴അവരു ഉശ്ര കോഡലിലു, അഗ യീസു ആമുഖവുന്ന കുമ്പിട്ടുവാസിമാദി അപെന്നു കഴുഹിസിഭിട്ടു. ⁵യീസു ഫരിശായരിഗൈ ധ്വാജോവ ദേശകരിഗൈ, “സ്വഭാവം ദിനദലി നിമ്മു മുന്നു ദുകിയുവ പച്ചഗാഗിലു ബാവിഗ ബിഡ്ര, ആകുദരേ നിഃവു ബാവിയും മേലക്കേ എത്തി ബദുകുമുക്കുംഡീരി.

പ്രഭുവിന... അശീഖനദി കേരോനേ 11:26

ജലോരേദര അ രോഗദിംദ ദേക ഉഖ്യുതാ ഹോഗവുവു.

വാംബുദു നിമുഗ് ഗോത്തേ ജീദെ' എംദു ഹേളിദനു. ⁶ ഫരിനായഡാഗി അപ്രോഫേഴ്സ്കരാഗൾ യീസുവിന ആമാതിഗി ഉള്ളടർ കോടലാഗലിലു.

നിന്നും പ്രമുഖന്നാറി മാറിക്കൊള്ളബേഡ

⁷ അക്കിഭിഗജാഗി ബംഗിട്ടു കേലവരു ലംബടക്കേ കുളിൽ കോളും ഉള്ളടമാദ സ്ഥലഗജിന്നു അരിസിക്കോളും ദ്രവുവാദന്നു കംഡ യീസു ആ നാമവുംന്നു ഹേളിദനു: ⁸ “ബബ്ലു നിന്നും മുദവീഗി അമംതിശിഡരെ, ഉണ്ണുത്വാദ അസന്ദലീ കുളിൽ കോളും ബേഡ. അവൻ നിനിനിംഗലു പ്രമുഖവാദവന്നും അമുംതിശിഡ്രിബഹുമു. ⁹ നിനും ഉണ്ണുത്വാദ സ്ഥലഡലീ കുളിൽക്കോംടിട്ടു, നിനിനി അമംതിശ, നിഈരിവുവനു ബംദു, ‘ഈ സ്ഥലവന്നു ഇവനിഗി ബിബ്ലുക്കോഡു’ എംദു നിനിനി ഹേളബഹുമു. അഗ നിനും നാഡിക്കുംഡ കോനേയു സ്ഥലഡലീ കുളിൽക്കോളും ബേഡകാനുവദു. ¹⁰ അട്ടറിംഗ ബബ്ലു നിന്നും അമുംതിശിവാഗ, കോനേയു സ്ഥലഡലീ ഹോരി കുളിൽക്കോഡു. അഗ നിന്നും അമംതിശിഡ വൃക്കിയു ബംദു, ‘സേരിതനേ, ഉണ്ണുത്വാദ ആ സ്ഥലഡലീ കുളിൽക്കോഡു’ എംദു നിനിനി ഹേളബഹുമു. അഗ നർബബംദ അക്കിഭിഗജിലാളു നിന്നും ഗാരിവിശവരു. ¹¹ തന്നും കേജീസിക്കോളും പ്രതിയോഭ്വം തിനിസ്റ്റുദുവനു. തന്നും തിനിസിക്കോളും പ്രതിയോഭ്വം കേജീസ്റ്റുദുവനു.”

നിമഗി പ്രതിഘല ദോരിയുവുമു

¹² ബിളീ യീസു തന്നും അമുംതിശിഡ ഫർനായിനിഗി, “¹³ നിനും മുധാത്തും ബംഗടക്കേ അപ്പാ രാത്തി, യീ ലംബടക്കേ നിന്നും സ്നേഹിതരന്നു, സഹോദരരന്നു, സംബംധികരന്നു മുത്തും ശ്രീമുംതരാദ നർധവരന്നു അമുംതിശിഡരെ, അപരാഹ്ന നിന്നും മുത്തുമുള്ളു ലംബടക്കേ അമുംതിശവരു. അഗ അദേശ നിനിനി പ്രതിഘലവാഗുവദു. ¹⁴ അദരു ബദലു, നിനും ജീതണി വാകിഷവാഗു ബഡജനരന്നു, കുംബരന്നു മുത്തും കുരുദരന്നു അമുംതിശു. ¹⁵ അഗ നിനിനി ആദിവാദ ദോരിയുവുമു. പകെംദരെ, ആ ജനരു നിന്നും ജീതണിക്കേ അമുംതിശിഡലരു. അപരലീ പിനൂ ഇല്ല. അദരെ, നിഈവംതരു ജീവംതകാവി എധുബരവാഗ, നിനിനി പ്രതിഘല ദോരിയുവുമു” എംദു ഹേളിദനു.

ജീതണി കോടഡ നാമ്പു

(മത്തായ 22:1-10)

¹⁵ യീസുവിശിഡനേ ലംബടക്കേ കുളിൽദ്വരലീ ബബ്ലു ആ വിപ്പയഗജിന്നു കേണ്ണി യീസുവിഗി, “¹⁶ ദേവര രാജുഡലീ ലംബ മാടുവരേ ധന്തുരു!” എംദനു. ¹⁶ യീസു അവനിഗി ഹേളിദേശനേദരെ: “ബബ്ലു ബംദു ദോരു ജീതണിവനു മാറിപി അനേക ജനരന്നു അമുംതിശിഡനു. ¹⁷ ലംബടദ സമയു ബംഡാഗ, അവൻ തന്നും സേരിക്കുന്നു കഞ്ചകി, ‘ബസീറി! ലംബട സിധുവാഡി’ എംദു അക്കിഭിഗജി തിശിഡനു. ¹⁸ അദരെ എല്ല അക്കിഭിഗജി താവു ബരലാഗുവുഡില്ലവെംദു ഹേളിദരു. പ്രതിയോഭ്വം ബംഡോം നേവ ഹേളിദനു.

മേഡലനേയുവനു, ‘നാനു ഇഡിഗ ബംദു ഹോലവന്നു കു,യുക്കേ തീഗുകോംകിട്ടേണേ. അട്ടറിംഗ നാനു ഹോരി അദന്നു നോദശഭേശു. ദയമാടി കുമുവു’ എംദു ഹേളിദനു. ¹⁹ എറങ്ങേയുവനു, ‘നാനു ഇമീഗ ബംദു ജീലേ എതുഗജിന്നു കു,യുക്കേ തീഗുകോംകിട്ടേണേ. നാനു ഹോരി അപഗജിന്നു പരിശേഷബേശു. ദയമാടി കുമുവു’ എംദു ഹേളിദനു. ²⁰ മുരൻഡുവനു, ‘നാനു ഇഡിഗ മുദവീ യാഗിടേണേ, നാനു ബരലാരു’ എംദനു. ²¹ അട്ടറിംഗ ആ സേവകനു ഹിംഗിരി ഹോരി അപരു ഹേളിദേശലീ തന്നു യജമാനസിനി തിശിഡനു. അഗ യജമാനസു ബഹജ കോപഗോംഡു ആ സേവകനിഗി, ‘ഈ ഉലരിന ബിംഗിഗജിഗു സംദുഗജിഗു ബിംഗിനു ഹോരി ബദരവന്നു അംഗവികല രണ്ണു കുരുദരൻണ്ണു കുംബരൻണ്ണു ഇല്ലീ കരദുകോംഡു ഭാ’ എംദു ഹേളിദനു. ²² തരുവായ ആ സേവകനു ബംദു, ‘സൗമീ, നിനും ഹേളിദംഡയീ മാറിപ്പെൻ. അദരു നമ്പുലീ ഇന്നും ഹേപ്പു ജനരിഗു സ്ഥലവിദു’ എംദു ഹേളിദനു. ²³ അഗ യജമാനസു ആ സേവകനിഗി, ‘ഹേദ്രിഗജിഗു രംഗജിഗു ഹോരി, അലീരുവ ജനരൻണ്ണലൂ അമുംതിശു നന്നു മുനേയു ജനരിംഗ തംബികോംകെംഡുദേ നന്നു അപേക്ഷേ’ ²⁴ നാനു മേഡലനേ സെല അമുംതിശിഡ ആ ജനരലീ ബബ്ലുരാദരൂ നന്നേളുംഡിഗു ലംബ മാടകോടുദു!’ എംദു ഹേളിദനു.”

മീജജനിയ ആശ്ര്ക്ക

(മത്തായ 10:37-38)

²⁵ അനേക ജനരു യീസുവിശോംഡിഗു ഗംവുഗുംഡാഗി ഹോഗസ്തിഡ്രുഗ അപനു അപരിഗി ഇംഡിംഗു: ²⁶ “നന്നു ബിംഗി ബദരവനു നന്നും ശ്രീമിസ്വപുഡക്കിംഗലു ഹേപ്പു തന്നു തംഡോയിഗജിന്നു, ഹേംകിയും മുക്കുംഡും സഹോദര സഹോദരിയരന്നു മുത്തും തന്നും ശ്രീമിസ്വദാദരെ, അപനു നന്നു തിപ്പേനാഗിരലു നാഥുവിലു; ²⁷ നന്നും ഹിംബാലിമുവനു തനിനി കോലപ്പിടിരു വിലുബിയും ശ്രീമു (കുമു) കോതുകോംഡു ഹോഗിട്ടു, അപനു നന്നു തിശ്ശ നാഗിരലു നാഥുവിലു. ²⁸ നിനും ബംദു കെചുടുകുവന്നു കെചുടീകെംഡിഡു മോദലു നിനും കുളിൽക്കോംഡു അദ്ദേ എപ്പു ഖജകംഗുത്തേ എംബുവന്നു ആലോചിപ്പു. ആ കെചുടുകുവന്നു പൂര്വേന്തലു നിന്നും നാക്കുപ്പു ഹജവിദയോ എംദു ലിക്കുഹാകി നോടു. ²⁹ ഇല്ലവാദരെ, നിനും കെചുടു കേലശവനു പൂരംഭിസിദരൂ അദന്നു പൂരേശലു നാഥുവാഗുഡിലു, ജനരു നിന്നും നോടു, ³⁰ ഇപ്പു ശു കെചുടുദ കേലശവനു പൂരംഭിസിദനു, ആദേ പൂരേശലു അപനിംഗാലിലു’ എംദു ഗീലിമാടുവരു. ³¹ “ബബ്ലു അപരശം ഇന്നോബു അപരശം വിരുദ്ധ യുദ്ധക്കേ ഹോഗവാഗ, മേഡലു അപനു കുളിൽക്കോംഡു, യോജനേ മാടുവനു. അപരശം ബിംഗിയലീ കേവല ഹുപ്പു നാഥുവിലു തനിനു നാഥുവേ എംദു ആലോചിപ്പുവനു. ³² അപനു ഇന്നോബു അപരശം നോഈലെശലാഗിട്ടു, തന്നു രാധാരിഗജിന്നു കഞ്ചകി, അംകി ഒപ്പുംഡകുഗി കേണ്ണി

ಕೊಳ್ಳುವನ. ³³ಅದೇ ರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಿ ಬೇಕೆಂದಿದ್ದರೆ ನಿಮ್ಮಲ್ಲಿರುವ ವ್ರತಯಿಂದನ್ನೂ ತ್ಯಜಿಸಿ ಬಿಡಬೇಕು. ಇಲ್ಲವಾದರೆ, ಶಿಕ್ಷಣಗಳು ಸಾಧ್ಯವಿಲ್ಲ!

ನಿಮ್ಮ ಪ್ರಭಾವವನ್ನು ಕೆಂದುಕೊಳ್ಳಬೇಕಿರಿ (ಮತ್ತಾಯ 5:13; ಮಹಾಕ 9:50)

³⁴“ಉವ್ವು ಒಕ್ಕಿಯ ಪದಾರ್ಥ. ಅದರ ಉವ್ವು ತನ್ನ ರುಚಿ ಕೆಂದುಕೊಂಡರೆ ಅದ್ದೇ ಯಾವ ಬೆಲ್ಲಿಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪಿಸ್ತನ ರುಚಿಯನ್ನು ಹೊಡಲು ಸಾಧ್ಯವಿಲ್ಲ.” ³⁵ಅದರಿಂದ ಮಳ್ಳಾಗಲಿ ಗೊಬ್ಬರಕ್ಕುಗಳಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ. ನನ್ನ ಮಾತನ್ನು ಕೇಳುವ ಜನರೇ, ಆಲೀಸಿರಿ!”

ಸ್ವರ್ಗದಲ್ಲಿ ಅಂದ (ಮತ್ತಾಯ 18:12-14)

15 ಅನೇಕ ಸುಂದ ವಸೂಲಿಗಾರರು ಮತ್ತು ಪಾಹಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. ²ಆಗ ಘರೀಸಾಯರು ಮತ್ತು ಧರೋಽಪದೇಶಕರು, “ನೋಡಿ! ಈ ಮನುಷ್ಯನು (ಯೇಸು) ಪಾಹಿಗಳನ್ನು ಬರ ಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಉಂಟವಾದು ತ್ವಾನೇ” ಎಂದು ದೂರು ಕೇಳಿತ್ತಾಗಿದರು.

³ಆಗ ಯೇಸು ಅವರಿಗೆ ಈ ನಾಮ್ಮವನ್ನು ಹೇಳಿದನು: ⁴“ನಿಮ್ಮಲ್ಲಿ ಒಬ್ಬನೀ ನೂರು ಕುರಿಗಳಿವೆ ಎಂದು ತೀಳಿದುಕೊಳ್ಳುತ್ತಾನೆ. ಆ ಕುರಿಗಳಲ್ಲಿ ಒಂದು ಕೆಳಿದುಹೋದರೆ, ಅವನು ಉದ್ದೇಶ ತೊಂಬತ್ತೊಂಬತ್ತು ಕುರಿಗಳನ್ನು ಅಲ್ಲಿ ಬಿಟ್ಟು ಕೆಳಿದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯ ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. ⁵ಅವನು ಆ ಕುರಿಯನ್ನು ಕಂಡುಕೊಂಡಾಗ, ಬಹು ಸಂತೋಷವಹುವನು. ಅವನು ಆ ಕುರಿಯನ್ನು ತನ್ನ ಮನಿಗೆ ಹೊಕ್ಕುಹೋಂಡು ಹೋಗುವನು. ⁶ಅವನು ತನ್ನ ಸ್ನೇಹಿತರ ಮತ್ತು ನೇರಹೋರಿಯವರ ಬಳಿಗೆ ಹೋಗಿ, “ನನ್ನೇಇಡನೆ ಸಂತೋಷವಹಿರಿ. ಕಳಿದುಹೋದ ನನ್ನ ಕುರಿ ಸಿಕ್ಕಿತ್ತು” ಎಂದು ಹೇಳುವನು. ⁷ಅದೇ ರೀತಿಯಲ್ಲಿ ಒಬ್ಬ ಪಾಹಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಿಗ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಬತ್ತೊಂಬತ್ತು ಬಳ್ಳಿಯ ಜನರಿಗಿಂತ ಆ ಒಬ್ಬ ಪಾಹಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.

⁸“ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿ ನಾಣ್ಯಗಳು ಇವೆಯಿಂದ ಭಾವಿಸಿಕೊಳ್ಳಿರಿ. ಆಕೆಯು ಅವಗಳಲ್ಲಿ ಒಂದನ್ನು ಕಳಿದು ಕೊಳ್ಳುತ್ತಾಗೆ. ಆಕೆ ದೀವಾನ್ನು ತಂದು ಮನೆಯನ್ನು ಗುಡಿಸುತ್ತಾಗೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಏಜ್ಞರಿಕೆಯಿಂದ ಹುಡುಕುತ್ತಾಗೆ. ⁹ಕಳಿದು ಹೋದೆ ಆ ನಾಣ್ಯ ಸಿಕ್ಕಿತ್ತಾಗಾಗ ಆಕೆ ತನ್ನ ಸ್ನೇಹಿತರನ್ನೂ ನೇರಹೋರಿಯವರನ್ನೂ ಕರೆದು, ‘ನನ್ನೂಡನೆ ಸಂತೋಷವಹಿರಿ. ಕಳಿದುಹೋದಿಗೆ ನನ್ನ ನಾಣ್ಯ ಸಿಕ್ಕಿತ್ತು’ ಎಂದು ಹೇಳುವಳಿ. ¹⁰ಅದೇ ರೀತಿ, ಒಬ್ಬ ಪಾಹಿ ಪಶ್ಚಾತ್ತಾವಪಟ್ಟು

ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”

ಮನ ಬಿಟ್ಟುಮೋದ ಮಗನು

¹¹ಬಳಿಕ ಯೇಸು ಇಂತೆಂದನು: “ಒಬ್ಬ ಮನುಷ್ಯಿಗೆ ಇಬ್ಬರು ಗಂಡುಮಕ್ಕಳಿದ್ದರು. ¹²ಕಿರಿಯ ಮಗನು ತಂದೆಗೆ ‘ನಿನ್ನ ಅಸ್ತಿಯಲ್ಲಿ ನನಗೆ ಬರಬೇಕಾದ ವಾಲನ್ನು ಕೊಡು’ ಎಂದು ಕೇಳಿದನು. ಅದ್ದರಿಂದ ತಂದೆಯು ತನ್ನ ಅಸ್ತಿಯನ್ನು ಹಂಚಿ ಕೊಟ್ಟನು. ¹³ಆಗ ಕಿರಿಯಗನು ತನಗೆ ದೊರೆತ ವಾಲನ್ನುಲ್ಲಾ ಕಂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟೆಂಗನಾಗಿ ಬದುಕಿ ತನ್ನ ಕಣವನ್ನೆಲ್ಲಾ ಹಳುಮಾಡಿ ಕೊಂಡನು. ¹⁴ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ರಾಮ ಉಂಟಾಯಿತು. ಅಲ್ಲಿ ಮಳೆ ಬೀಳಲ್ಲಿಲ್ಲ. ಆ ದೇಶದ ಯಾವ ಭಾಗದಲ್ಲಿಯೂ ನಾಕಷ್ಟು ಅಕಾರವಿರಲ್ಲಿ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗ್ರಹಕೆಯಿತು. ¹⁵ಆದ್ದರಿಂದ ಅವನು ಆ ದೇಶದ ನಿವಾಸಿಯಿಂಬು ಬಳಿ ಕೂಲಿಕೆಲನಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂಡಿ ಮೇಲುಸುವುದಕ್ಕಾಗಿ ಅವನನ್ನು ಹೊಲಿಕ್ಕೆ ಕಳುಹಿಸಿದನು. ¹⁶ಆಗ ಅವನು ಬಹಳ ಹಸಿವೆಗೊಂಡಿದ್ದನು. ಅದ್ದರಿಂದ ಹಂಡಿಗಳು ತಿನ್ನುತ್ತಿದ್ದ ಕಾಯಿ ಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಹೊಡಲಿಲ್ಲ. ¹⁷ಆಗ ಅವನಿಗೆ ತಾನು ಮಾಡಿದ ಬುದ್ಧಿ ಹೀನ ಕಾರ್ಯದ ಅರಿವಾಯಿತು. ಅವನು ತನ್ನೇ ಶರೀರ ಬಳಿಯಲ್ಲಿರುವ ಸೇವಕರಿಗೆ ಬೇಕಾದದ್ದು ಆಹಾರ ವಿದಿ. ನಾನಾದರೂ ಇಲ್ಲಿ ಉಂಟವಿಲ್ಲದೆ ಸಾಯಂತ್ರಿದ್ದೇನೆ. ¹⁸ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟು ಹೇಗೆತ್ತೇನೆ. ನಾನು ನನ್ನ ತಂದೆಗೆ ‘ಅಷ್ಟು ನಾನು ದೇವರಿಗೆ ವಿರೋಧವಾರಿಯೂ ನಿನಗೆ ವಿರೋಧವಾರಿಯೂ ವಾಪಮಾಡಿದ್ದೇನೆ’ ¹⁹ನಿನ್ನ ಮಗನಿಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನಿನ್ನ ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊಂಡಿದ್ದು. ²⁰ಅಂತಹೀ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.

ಕಿರಿಮಗನು ಹಿಂತಿರುಗಿದನು

“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗೇ ತಂದೆಯು ಅವನನ್ನು ಗುರುತಿಸಿ ಕಿನಿಕರದಿಂದ ಅವನ ಬಳಿಗೆ ಒಳಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ²¹ಮಗನು ತನ್ನ ತಂದೆಗೆ, ‘ಅಷ್ಟು ನಾನು ದೇವರಿಗೆ ವಿರೋಧವಾರಿಯೂ ನಿನಗೆ ವಿರೋಧವಾರಿಯೂ ವಾಪಮಾಡಿದ್ದೇನೆ’ ನಿನ್ನ ಮಗನಿಂದು ಪರಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನಿನ್ನ ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊಂಡಿದ್ದು. ²²ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆ ಮಾಡಿರಿ! ಉತ್ತಮವಾದ ಉಂಪುಗಳನ್ನೂ ತಂದು ಇವನಿಗೆ ತೊಡಿಸಿರಿ. ಇವನ ಬಿರೆಳಿಗೆ ಉಂಗುರವನ್ನು ಹಾಕಿರಿ. ವಾದಗಳಿಗೆ ಒಳ್ಳಿಯ ವಾದರೆಗೆಗಳನ್ನು ತೊಡಿಸಿರಿ. ²³ಕೊಬ್ಬಿದ ಕರುವನ್ನು ಹೊಯ್ದು ಉಲ್ಲಾಸವಹಿಂಣ. ²⁴ನನ್ನ ಮಗನು ಸುಪುರುಹೋಗಿದ್ದುನು, ಆಗ ಲಾದರೂ ಮತ್ತೆ ಜೀವತಂನಾಗಿ ಬಂದಿದ್ದಾನೆ! ಇವನು ತಪ್ಪಿ ಹೋಗಿದ್ದನು, ಈಗಲಾದರೂ ಮತ್ತೆ ಸಿಕ್ಕಿದ್ದಾನೆ!” ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸ ಪಡುವುದಕ್ಕೆ ತೊಡಿಸಿದರು.

ഹിരിപുനു ബന്ദൻ

²⁵ “ഹിരിയ മുഗനു കോലദല്ലിട്ടുണ്ടുണ്ടു. അവൻ മുന്നേഗി ബർക്കിട്ടുഡാഗ് വാട്ട് സോളീസിയു മുക്കു നൃത്ത് ശിഭവപ്പെന്നു കേൾിഡുണ്ടു. ²⁶ ആദ്ദറിംഡ അവൻ തന്റെ സീവേഴർലീ ഒമ്പിപ്പെന്നു കരീഡു, ‘ഇഡേനു?’ എംഡു വിജാരിഡെനു. ²⁷ ആ സേവകൻ, ‘നിന്നു തുമ്പുനു മുരിച്ചിട്ടുണ്ടു. നിന്നു തുമ്പുനു മുന്നേഗി സുരക്ഷിക്കാറി ബന്ദദ്ധകുന്ന നിന്നു തുമ്പുനു മുരിച്ചിട്ടുണ്ടു! ’ എംഡു ഹേളിഡുണ്ടു. ²⁸ ആഗ് ഹിരിയ മുഗനു കോപഗൊംഡു ജീണക്കോട്ടേ കോംഗലിലു. ആഗ് അവൻ തംഡീ ഹോറിഗ് ബംഡു അവന്നു ഒജിഗ് കരീഡുണ്ടു. ²⁹ ഹിരിപുനു തംഡീഗ്, ‘നാനു ഗുലാമുണ്ടെന്നു നിന്നിഗി അനേക വര്ഷക്കാളവരിഗി സീവേ മാടി ദേനു! നാനു യാഘാഗലു നിന്നു അപ്പോൾിഗി വിധീയ നാടുണ്ടു. ആദരീ നിന്നു നനഗോണ്സേര എംഡാദരു ഒംഡു അടക്കാനുഗരീ കോഡ്യുലിലു. നനഗാരി മുക്കു നന്നു സൈകിൽത്തിരി ഗാരി നിന്നെംഡു ഒംഡു ജീണക്കോട്ടപ്പെന്നു പവർ കിസലിലു. ³⁰ ആദരീ നിന്നു കരിയ മുഗനു നിന്നു എല്ല ഹജവപ്പെന്നു സൊളിയുരിഗ് ഖജുമാടി മുന്നേഗി ഫിംതുരിഗി ബംഡാഗ് നിന്നു അവനിഗാരി കോബ്രിഡ കരുപ്പെന്നു കോഡ്യുട്ടി! ’ അംഡു. ³¹ ആദരീ തംഡീയു അവനിഗി, ‘മുഗനീ, നിന്നു യാഘാഗലു നന്നേം ദിഗിഗി ഇരുക്കി. നനഗിരുപ്പുദേഖലു നിന്നും ദേ. ³² നാപു സംപോരവപ്പെട്ടീഡു. അലാലുപ്പെട്ടീഡു, പക്കിംഡരീ നിന്നു തുമ്പുനു സ്തുകോരിഡുണ്ടു. ആഗലാദരോ മുക്കേ ജീംപംത വാഗി ബംഡിട്ടുണ്ടു. അവൻ കഴിയുകോരിഡുണ്ടു, ആഗലാദരോ മുക്കേ സിക്കുട്ടുണ്ടു. ’ അംഡു.

നിജവാദ പശ്യുധ

16 യീംസു തന്നു തിപ്പേരിഗീ ഇംഡെനു: “ഒംഡാനോംഡു കാലദലീ ഒമ്പു പശ്യുധ വംഡിന്ദു. ആ ഓഷ്യുഫ വംഡുണ്ടു. ആ ഓഷ്യുഫ വംഡുണ്ടു തന്നു വാവാരവപ്പെന്നു നോഇക്കോളു ഒമ്പു മേലീഡാരക്കുന്നു നേമീസിദുണ്ടു. സ്പേലുകാലദ നംഡരീ, ആ മേലീഡാരക്കുനു തനനിഗീ മോഒം വാവു ദക്കുട്ടി ദ്രാനേംബുഡു പശ്യുധ വംഡിനിഗി കിലിയു. ² ആദ്ദറിംഡ അവൻ ആ മേലീഡാരക്കുനു കരീഡു, ‘നിന്നു ഒഗീ നനഗീ ദൂരുഗാളു ബംഡിവേ. നന്നു ഹജവപ്പെന്നു നിന്നു യാവുടക്കുറി ഖജുമു മാടിരുവേ? നനഗീ വരദി ഒപ്പിസു. ഇന്നു മേരീ നന്നു വൃഥാരക്കേ നിന്നു മേലീഡാരക്കുനാഗിരലു സാദ്ദീവിലു’ എംഡു ഹേളിഡുണ്ടു. ³ ആഗ, ആ മേലീഡാരക്കുനു തന്നേംബുംഗി, ‘ആഗ നാനേനു മാഡലീ? നന്നു യജമാനു നന്നും ആ കേലസദിംഡ തേഗുബിഡുതാനേ! ഗുംഡിഗളും അഗിയുപ്പുദക്കു നനഗീ ബലവിലു. ഭിക്കേ ബേഡുപുദക്കു നനഗീ നാചീകേ. ⁴ ആഗ നാനേനു മാഡിംബുംബുഡു നനഗീ ഗോളിട്ടി! നാനു കേലസപ്പെന്നു കഴിയുകോംഡ മേരീ ബീരേ ജനരു നന്നും തുമ്പു മുന്നേഗിഗി സീരിക്കോളുപ്പുംഥ കായുടു വീംഡും നാനു ആഗ മാഡുവേ? ’ അംഡുകോംഡു. ⁵ അമേരീ ആ മേലീഡാരക്കുനു, യജമാനു നാലാറിലു പ്രതിയോഭുപ്പെന്നു കരീഡുണ്ടു. അവൻ മോഡലനേയുവരിഗി,

‘നിനു നന്നു യജമാനിനിഗി എപ്പു നാല കോദബീകു?’ എംഡു കേളിഡുണ്ടു. ⁶ ആദക്കേ മോഡലനേയു വെക്കി. ‘നാനു എംഡു സാവിര കിലോ. ഗു. 0. അലീവാ എങ്കേ കോദബീകു’ എംഡു ഉള്ളതിരിഡുണ്ടു. മേലീഡാരക്കുനു അവനിഗി, ‘നിന്നു ലൈക്കപ്പതു, ഇല്ലി. കുളിൽക്കോംഡു ബേഇനു അദൻസു കടിമേ മാടു. നാലു സാവിര എംഡു ബർ അംഡു. ⁷ ബിളീ ആ മേലീഡാരക്കുനു എരഞ്ഞേയുവരിഗി, ‘നിനു നന്നു യജമാനിനിഗി എപ്പു കോദബീകാരിദു?’ എംഡു കേളിഡുണ്ടു. എരഞ്ഞേ യുവനു, ‘നാനു അവനിഗി അപത്തു സാവിര കിലോ. ഗു. 0. ഗോ. 0 കോദബീകു’ എംഡു ഉള്ളതിരിഡുണ്ടു. ആഗ് ആ മേലീഡാരക്കുനു അവനിഗി, ‘നിന്നു ലൈക്കപ്പതു, ഇല്ലി. നിനു അദൻസു കടിമേ മാടു. ബവത്തു സാവിര എംഡു ബർ അംഡു. ⁸ ബിളീ യജമാനനു മോണഗാരണാദ മേലീഡാരക്കുനിഗി, ‘നിനു ജാജിത്തൻ മാടിദേ’ എംഡു ഹേളിഡുണ്ടു. കൂടു, ലാക്കിക ജനരു തുമ്പു ജനരെകും വൃപാരദലീ ദേവിക ജനരിംഗലു ജാജരാഗിഡുരു.

⁹ “ഈ ലോകദലീ നിംവു ഹോംറിവുംഥപ്പരഗളിംഡ ദേവരിഗി സൈഹിത്തരുണ്ടു മാടിക്കോടിറി. നിംവു കി. 1 മാടി ദരീ, ആ ലോകദപ്പുഗലു നിമ്മു കൈച്ചിപ്പു കോംഗാഗ നിമ്മും ശാശ്വത്തു മാനിഗി സൈരിക്കോളും ലാഗുവുവു. ¹⁰ സ്പേലുവാദ ദരലീ നംബിഗസ്താനാഗിരുവവനു ബക്കജാവാദദ്ധരലീയും നംബിഗസ്താനാഗിരുവവനു. സ്പേലുവാദദ്ധരലീ അന്നായുഗാര നാഗിരുവവനു ബക്കജാവാദദ്ധരലീയും അന്നായുഗാര നാഗിരുവവനു. ¹¹ ലാക്കിക ഓഷ്യുഗാളിലു നിംവു സംബിഗസ്തുരാഗിരുവുഡിലു, ¹² എമുകോബും സ്പേലുഗാളിലു നിംവു നംബിഗസ്താനിഗിരുവുഡിലു, നിമ്മു സ്പേലു സ്പേലുഗാളിനേ നിമുഗി യാരാറു കോദുവുഡിലു. ¹³ യാവ സേവകനു ഒംഡേ സുമയിലു ഇജുരു യജമാനരിഗി സീവേ മാഡലാരനു. അവൻ ഒമ്പിപ്പെന്നു ദൈഡേക്സി ഇന്നും ബുഡുന്നു ത്രിക്കിസുവനു. അഥവാ ഒമ്പിനിഗി ഹോംഡിക്കോംഡു, ജനരു സ്പേലുഗാളിലു നിമ്മു താത്സുര മാഡുവവനു. നിംവു ഒംഡേ സുമയിലു ദേവരു മുക്കു ഹജിദ സേവേ മാഡലാരിരി.”

ദേവര ധമ്വാജസ്തു ബദലാഗലാരദു
(മാതൃയി 11:12-13)

¹⁴ ഫരിസായരു ആ എലാലു സംഗിഗളും കേളുട്ടിദ്ധരു. ഫരിസായരലീരു ഹജിദാൻ ലാഭപ്പരാഗിഡ്രിംഡ, അവരു യീംസുവവനു ജീക്കിഡുരു. ¹⁵ യീംസു ഫരിസായരിഗി ഇംഡെനു, “നിംവു ജനരു മുംഡ നിമ്മും ബുജീയുവരു തോറിസിക്കോളുട്ടിരി. ആദരീ നിജവാഡിയുരു നിമ്മു കൃദയിലുരുവുവു ദേവരിഗി ഗീരുതു. ജനരു ദൃഢിയുലു അമൂല്യാദവുഗളു ദേവരു ദൃഢിയുലു അന്ത്ക്കാവിനേ.

¹⁶ “ജനരു മോഒംയു ധമ്വാജസ്തുകു, വ്രാദിഗള ഗ്രംഡഗാളിഗി അന്നാരാഗി ജീവിസിക്കോംഡുമാരു ദേവരു അപേക്ഷീയാഗിരു. സാനിക യോക്കാനു ബംഡനാരിംഡു ദേവരു രാജുദ സ്വാതേയു തിളിസലുദുതിദു. അനേകം ജനരു ദേവരു രാജുദോഭഗിരുവും അന്ത്ക്കാവിനേ.

ಪಡುತ್ತಿದ್ದಾರೆ.¹⁷ ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮಾತ್ರಾಕಾಶಗಳು ಅಳಿದು ಹೋಗುವುದು ಸುಲಭ.

ವಿವಾಹ ವಿಚ್ಛಿದನ ಮತ್ತು ಪುನರ್ ವಿವಾಹ

¹⁸ ‘ತನ್ನ ಪತ್ತಿಯನ್ನು ಬೆಟ್ಟು ಮತ್ತೊಬ್ಬಳಿನ್ನು ಮದುವೆ ಆಗುವವನು ವೃಭಿಂಬಾರ ಮಾಡಿದವನಾಗುತ್ತಾನೆ. ವಿವಾಹ ವಿಚ್ಛಿದನ ಹೊಂದಿದ ಸ್ಥಿರೀಯನ್ನು ಮದುವೆ ಆಗುವವನು ಸಹ ವೃಭಿಂಬಾರ ಮಾಡಿದವನಾಗುತ್ತಾನೆ.’

ಬಿಜ್ಞಯವಂತನು ಮತ್ತು ಲಾಜರನು

¹⁹ ಯೇಸು ಇಂತಿಂದನು: “ಒಬ್ಬ ಬಿಜ್ಞಯವಂತಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪ್ರಾಳಿನ್ನು ಧರಿಸುತ್ತಿದ್ದನು. ಅವನು ಬಹಳ ಬಿಜ್ಞಯವಂತನಾಗಿದ್ದು ದರಿಂದ ಪ್ರತಿರೀಪಿಸುತ್ತಾನೆ ವೈಖಾನಿಕರೆಂದೆ ಉಂಟ ಮಾಡುತ್ತಾನೆ ಸಂಪೋದವಧುತ್ತಿದ್ದನು.²⁰ ಅಲ್ಲಿ ಲಾಜರನೆಂಬ ಒಬ್ಬ ಬಹಳ ಮನುಷ್ಯನೂ ಇದ್ದನು. ಅವನು ಮೈತ್ರಿಯಂತಹ ಹುಣ್ಣಗಳಿಂದವು. ಅವನು ಬಿಜ್ಞಯವಂತನು ಮನೆಯಿಲ್ಲ ಕೊರಬಾಗಿಲ ಬಳಿ ಬಿದ್ದು ಕೊಂಡಿರುತ್ತಿದ್ದನು.²¹ ಬಿಜ್ಞಯವಂತನು ಉಂಟ ಮಾಡಿದ ಮೇಲೆ ಹೊರಗಿಸೇದ ಎಂಜಲನ್ನು ತಿನ್ನಿಸುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಒಂದು ಅವನ ಹುಣ್ಣಗಳಿನ್ನು ನೇಪುತ್ತಿದ್ದವು.²² ಸ್ವಲ್ಪ ಸಮಯದ ನಂತರ, ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಹೊಂಡು ಹೋಗಿ ಅಬ್ರಹಾಮನು ಎದೆಗೆ ಒರಗಿಸಿದರು. ಒಂದು ದಿನ ಬಿಜ್ಞಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿಲು. ²³ ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆವಧುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ,²⁴ ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆ ತೋರಿ! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗಿಯನ್ನು ತಣ್ಣಿಗೆ ಮಾಡಲಿ. ನಾನು ಈ ಬೆಂಕಿಯಲ್ಲಿ ಯಾತನೆವಧುತ್ತಿದ್ದೇನೆನೀ! ಎಂದು ಬೇಡಿಕೊಂಡನು.²⁵ ಅದಕ್ಕೆ ಅಬ್ರಹಾಮನು, ‘ಸಂದಾ, ನಿನ್ನ ಜೀವಮಾನದ ದಿನಗಳು ನಿನಿಗೆ ನೆನಪಿಲ್ಲವೇ? ಅಲ್ಲಿ ನಿನಿಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೂ ಕಷ್ಟಗೋಚರಿಸಿದ್ದರೆ. ಅದ್ದಿಂದ ಈಗ ಅವನು ಸುಖವಹಿತ್ತಿದ್ದಾನೆನ್ನೇನೆ ಸಂಕಟವಧುತ್ತಿರುವೆ²⁶ ಮಾತ್ರವಲ್ಲದೆ ನಿನಗೂ ನಮಗೂ ಮೆಚ್ಚಿದ್ದುಕೊಂಗುರವಿದೆ. ಅಲ್ಲಿಗೆ ಬಂದು ನಿನಿಗೆ ಸಹಾಯಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರೂ ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.²⁷ ಬಿಜ್ಞಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನಿಗೆ ಕಳುಹಿಸಿ! ²⁸ ನನಿಗೆ ಪದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು. ²⁹ ಅದಕ್ಕೆ ಅಬ್ರಹಾಮನು, ‘ಮೋಳಿಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅಪ್ರಾಳಿನ್ನು ಓದಿ ಕಲಿತುಕೊಳ್ಳಲ್ಲಿ’ ಅಂದನು. ³⁰ ಅದಕ್ಕೆ ಬಿಜ್ಞಯವಂತನು, ‘ತಂದೆಯಾದ

ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವೆ ರೂಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾವ್ಯ-ದೀಕ್ಷಿಕೊಳ್ಳುವರು’ ಎಂದು ಹೇಳಿದನು.

³¹ ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೌರ್ಯ ಮತ್ತು ಪ್ರವಾದಿಗಳ ಸುಡಿಗಳನ್ನು ಕೇಳುವದಿಲ್ಲ ವಾದರೆ, ಸತ್ತವರೋಳಗಿಂದ ಜೀವಿತನಾಗಿ ಎದ್ದು ಬಂದವನ ಮಾತನ್ನೂ ಅವರು ಕೇಳುವದಿಲ್ಲ’ ಎಂದು ಹೇಳಿದನು.”

17 ಯೇಸು ತನ್ನ ಶಿಷ್ಟರಿಗೆ, “ಜನರನ್ನು ಪಾಪಕ್ಕೆ

ನಡೆಸುವಂಥ ಸಂಗತಿಗಳು ಬಿಂಬಿತವಾಗಿ ಬರತಕ್ಕೆ. ಆದರೆ ಅಪ್ರಾಳಿನ್ನು ಬರಮಾಡುವವನ ಗತಿಯನ್ನು ಏನು ಹೇಳಿಲಿ!² ಬಲಹಿನ್ನರಾದ ಜವರನು ನಡೆಸುವವನು ತನ್ನ ಕುಟಿಗೆ ಒಂದು ದೂಡೆ ಕಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಖಿಗುವುದೇ ಉತ್ತಮ. ³ ಆದ್ದರಿಂದ ಎಚ್ಚರಿಕೆಯಾಗಿರಿ!

“ನಿನ್ನ ಸಹೋದರರನು ಪಾಪಮಾಡಿದರೆ, ಅವನನ್ನು ಬಿಂದಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಾಗಿ ಪಾಠ್ಯತ್ವಪಟ್ಟರೆ ಅವನನ್ನು ಕ್ಷಮಿಸು. ⁴ ನಿನ್ನ ಸಹೋದರನು ನಿನಿಗೆ ಒಂದು ದಿನದಲ್ಲಿ ಏಳ ಸಲ ತಪ್ಪಮಾಡಿ, ಪ್ರತಿಸಲವೂ, ‘ನನ್ನನ್ನ ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.

ನಿಮ್ಮ ನಂಬಿಕೆ ಎಮ್ಮೆ ದೊಡ್ಡದು?

⁵ ಅಪೋಸ್ಟಲರು ಪ್ರಭುವಿಗೆ (ಯೇಸು), “ನಿಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.

“ಪ್ರಭುವು ಅವರಿಗೆ ಇಂತಿಂದನು: “ನಿಮ್ಮ ನಂಬಿಕೆ ಸಾಂಸಿಹಿಕಾಳಿತ್ವದ ದೊಡ್ಡದ್ದಾಗಿದ್ದರೆ, ನಿಂತು ಈ ಅತಿಮಾನಕ್ಕೆ ‘ಇಲ್ಲಿಂದ ಕಿತ್ತಲೊಂಡು ಹೋಗಿ ಸಾಗರದಲ್ಲಿ ಬೇಳಿ!’ ಎಂದು ಹೇಳಿದರೂ ಅದು ನಿಮಗೆ ವಿಧೀಯವಾಗುತ್ತದೆ.

ಬಿಜ್ಞಯ ಸೇವಕರಾಗಿರಿ

⁷ “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸಮಾಡುವಂಥ ಒಬ್ಬ ಸೇವಕನಿದಾನ್ನೀದು ಭಾವಿಸಿಕೊಳ್ಳುಣಿ. ಆ ಸೇವಕನು ಭೂಮಿಯನ್ನು ಉಳಿಸುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸಮರ್ಗಿಸಿ ಮನಿಗೆ ಬಡಾಗ, ನೀನು ಅವನಿಗೆ ಏನು ಹೇಳಿವೆ? ‘ಭಳಗಿಬಾ! ಉಂಟಕ್ಕೆ ಕುರಿತುಕೊ’ ಎಂದು ಹೇಳುವಿಯೆಂತೆ? ⁸ ಇಲ್ಲ! ನೀನು ಅವನಿಗೆ, ‘ನನಗೋಸ್ತರ ಅಡಿಗಿ ಮಾಡು. ಬಿಳಿಕೆ ಶುಭ್ರವಾದ ಬಳಿಯನ್ನು ಧರಿಸಿಕೊಂಡು ಬಂದು ನನಗೆ ಉಂಟ ಬಡಿಸು. ನಾನು ತಿಂದು ಕುಡಿದಾದ ಮೇಲೆ ನೀನು ಉಂಟ ಮಾಡು’ ಎಂದು ಹೇಳುವಿಯೆಂತೆ? ⁹ ಇಲ್ಲ! ನೀನು ಅವನಿಗೆ, ‘ನನಗೋಸ್ತರ ಅಡಿಗಿ ಮಾಡಿ’ ಎಂದು ಹೇಳಿಸಿದ್ದು. ¹⁰ ಆ ಸೇವಕನು ತನ್ನ ಕೆಲಸ ಮಾಡಿದ್ದರಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲೈಸೆಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯ್ದೇ. ¹¹ ಇದೇ ನಿಯಮ ನಿಮಗೂ ಅನ್ಯಾಯಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಪ್ರಾರ್ಥಿಸಿದಾಗ, ‘ನಾವ ಆಳಗಳು, ನನ್ನ ಕರ್ತವ್ಯವನ್ನು ನಾವ ಮಾಡಿದ್ದೇವೆ’ ಎಂದು ಹೇಳಿಬೇಕು.”

ಕೃತಜ್ಞತೆಯಳ್ಳವರಾಗಿ

¹¹ಯೇಸುವು ಜೀರುನಲೇಮೀಗೆ ಪ್ರಯಾಣಮಾಡುತ್ತಾ ಗಿಲೋಯಿದಿಂದ ಸಮಾಯಿಕ್ಕೆ ಹೋದನು. ¹²ಅಲ್ಲಿ ಅತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಅತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಪ್ಪರೋಗಿಗಳಾಗಿದ್ದರು. ¹³ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕುಗಿಕೊಂಡರು.

¹⁴ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ಹೋರಿಸಿಕೊಳ್ಳಿ” ಎಂದು ಹೇಳಿದನು.

ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು. ¹⁵ಅವರಲ್ಲಿ ಒಬ್ಬನು ತನಿಗೆ ಗುಣವಾದು ದ್ವಾರ್ಣು ಕಂಡು ಯೇಸುವಿನ ಬಳಿಗೆ ಹಿಂಂತಿರುಗಿ ಬಂದು ಗಟ್ಟಿ ಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು. ¹⁶ಅವನು ಯೇಸುವಿನ ಪಾದಗಳಿಗೆ ಅಡ್ಡಿಬಿದ್ದ ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾಯಿದವನು, ಯಿಹಂದಿನಲ್ಲ.) ¹⁷ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನೂಳಿದ ಒಂಭತ್ತು ಮಂದಿ ಎಲ್ಲ? ¹⁸ದೇವರಿಗೆ ಕೃತಜ್ಞತೆ ಸಲ್ಲಿಸಲ ಈ ಸಮಾಯಿದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಹೇಳಿದನು. ¹⁹ಬಳಿಕ ಯೇಸು ಅವನಿಗೆ, “ಎದೇಳಿ! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಿಗೆ ವಾಸಿಯಾಯಿತು” ಅಂದನು.

ದೇವರ ರಾಜ್ಯವು ನಿಮ್ಮೊಳಗಿದೆ

(ಮತ್ತಾಯ 24:23-28; 37-41)

²⁰ಫರಿನಾಯರಲ್ಲಿ ಕೆಲವರು ಯೇಸುವನು, “ದೇವರ ರಾಜ್ಯವು ಯಾವಾಗ ಬರುವವು?” ಎಂದು ಹೇಳಿದರು.

ಯೇಸು ಅವರಿಗೆ, “ದೇವರ ರಾಜ್ಯವು ಬರುವಿದೆ, ಅದರ ನಿಮ್ಮ ಕಣ್ಣಗಳಿಗೆ ಕಾಳಿಸುವಂತೆ ಅದು ಬರುವದಿಲ್ಲ. ²¹“ಇಗೋ, ದೇವರ ರಾಜ್ಯವು ಇಲ್ಲದೀ!” ಅಗೋ ಅಲ್ಲದೀ! ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.

²²ಬಳಿಕ ಯೇಸು ತನ್ನ ಶಿಷ್ಟರಿಗೆ, “ಮನುಷ್ಯರು ಮಾರನ ದಿನಗಳೆಲ್ಲಿಂದನ್ನು ನೀವು ನೋಡಬೇಕೆಂದು ಬರುವಾಗಿ ಆತಿಂಥ ಕಾಲವು ಬರುವದು, ಅದರೆ ನೀವು ಅದನ್ನು ನೋಡಲಾಗುವದಿಲ್ಲ. ²³ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ’ ಎಂದು ಹೇಳಿಬಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.

²⁴“ಮನುಷ್ಯರು ಮಾರನು ಬಂದಾಗ ನಿಮಗೇ ಗೋತ್ತಾಗುವದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರಿಗೆ ಹೋಳಿಯು ಮಿಂಚಿನಂತೆ ಅತನು ಬರುವನು. ²⁵ಆದರೆ ಅದಕ್ಕಿಂತಲೂ ಮೌಲ್ಯ ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ಹೊಲ್ಲಿಸುವನು. ²⁶ಮನುಷ್ಯರು ಮಾರನು ತಿರುಗಿ ಬರುವ ದಿವಸಗಳಲ್ಲಿ ಈ

ಲೋಕದ ಸ್ಥಿತಿಯು ನೋಹನ ಕಾಲದಲ್ಲಿ ಜನರು, ತಿನ್ನತ್ತು ಕುಡಿಯತ್ತಾ ಮುದುವೆ ಮಾಡಿಕೊಳ್ಳತ್ತಾ ಮಾಡಿಕೊಡುತ್ತಾ ಇದ್ದರು. ನೋಹನ ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪಾತ್ರ ಬಂದು ಎಲ್ಲಾ ಜನರನ್ನು ನಾಶಮಾಡಿತು. ²⁷ಲೋಟನ ಕಾಲದಲ್ಲಿ ದೇವರು ನೋದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗೆತ್ತೋ ಅದೇರೇತಿಯಲ್ಲಿ ಮುಂದಯೂ ಇರುವದು. ಆ ಜನರು ತಿನ್ನತ್ತು ಕುಡಿಯತ್ತಾ ಕೊಂಡು ಹೊಳ್ಳತ್ತಾ ಮಾರಾಟ ಮಾಡುತ್ತಾ ಬೀಜ ಬೀಜತ್ತು ಮತ್ತು ತಮಗಾರಿ ಮನಗಳನ್ನು ಕಟ್ಟಿಸಿಕೊಳ್ಳತ್ತಾ ಇದ್ದರು. ²⁸ಲೋಟನು ಆ ಪಟ್ಟಣವನ್ನು ಬಿಟ್ಟುಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳ್ಯಾಗಿ ಅವರೆಲ್ಲರನ್ನೂ ನಾಶಮಾಡಿತು. ³⁰ಮನುಷ್ಯರು ಮಾರನು ತಿರಿಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವದು.

³¹“ಆ ದಿನದಲ್ಲಿ ಮಾಳಿಗಿಯ ಮೇಲಿರುವವನು ಮನೆ ಯೋಳಿಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗಿದಿರಲಿ. ಹೆಲದಲ್ಲಿರುವವನು ತನ್ನ ಮನಗೆ ಮಾರಳಿ ಹೋಗಿದಿರಲಿ. ³²ಲೋಟನ ಹೆಂಡತಿಗೆ* ಸಂಭವಿಸಿದ್ದಾ ಜ್ಞಾಪಕವೆಯಿಂದೇ? ³³ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯೋತ್ಸಿಸುವವನು ಅದನ್ನು ಕೆಳೆದುಕೊಳ್ಳಬಂದು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳಬಂದು. ³⁴ನಾನು ತಿರಿಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವದು, ಮತ್ತೆ ಬ್ಬನನ್ನು ಬಿಡಲಾಗುವದು. ³⁵ಇಬ್ಬರು ಶ್ರೀಯರು ಬಿಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವದು, ಇನ್ನೂಬ್ಬಿಳ್ಳನ್ನು ಬಿಡಲಾಗುವದು.” ^{36*}

³⁷ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಹೇಳಿದರು.

ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿ ಬಂದಿರುತ್ತವೇಯೋ ಅಲ್ಲಿ ಹಣವಿದೇ ಇರುತ್ತದೆಯಂದ ಜನರು ತಿಳಿದುಕೊಳ್ಳತ್ತಾರೆ” ಎಂದು ಉತ್ತರಿಸಿದನು.

ತನ್ನ ಜನರಿಗೆ ದೇವರ ಉತ್ತರ

18 ನಿರಾಕರಣದೆ ಯಾವಾಗೀಲೂ ಪ್ರಾಧಿಕಾರಿಗೆ ಸಂಗತಿಯು ಅದಿಕಾಂಡ 19:15-17, 26ರಲ್ಲಿ ಇದೆ.

ವಜನ 36 ಲೂಕನ ಸುಖಾರ್ಥ ಕೆಲವ ಗ್ರೀಕ ಪ್ರತಿಗಳಲ್ಲಿ 36ನೇ ವಜನ ಸೇರಿಸಲಬೇಕೆಂದು. “ಇಬ್ಬರು ಗಂಡಸರು ಒಂದೇ ಹೋಲದಲ್ಲಿರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಆದರೆ ಇನ್ನೂಬ್ಬನು ಬಿಡಲುವನು.”

കോട്ടല്ല.³ അദേശ ശാരിന്ത്രി ഒമ്പു വിഘ്നയിട്ടില്ല. ആകെയു അനേക സല നൃയാ ധിശൻ ബഴിഗേ ബംദു, ‘ജിൽ നസനോഭപ്പു കോംററീ കോദുക്കിട്ടാൻ. ദയവിചുപ്പു നസനീ നൃയാവപ്പു ദോരകിശിക്കോടി’ എം ബേഡിക്കോംഡശു.

⁴ ആദരീ നൃയാ ധിശൻ ആ സ്റ്റിഗേ സകായിവാദലു ബയിശല്ലു; ഭക്ഷം സമവിദ നംഡർ ആ നൃയാ ധിശൻ തന്മോളിൾ. ‘നസനു ദേവരല്ല ഭയഭക്തിയിലു. ജനരു നസ്നു ബഗൈ പ്പനു ചോജിശുത്രു രേംബാദര ബഗൈയും ഗമവനില്ല.’ ആദരീ ചു സ്റ്റിഗേ ബംദുബംദു നസ്നു കുറിസി ബിദുത്തേ. അകേ നാനു നൃയാവപ്പു ദോരകിശിക്കോടുക്കർ, അകേ നസ്നു കാടിസുവുദിലു. ഇല്ലാദരീ, അകെയു നസ്നു കാടിസുത്തേരീ ഇരുവള്ളു എംദുക്കോംഡനു.’

‘പ്രഭുവു ചു സാമ്പുവപ്പു കേണിദ മീരീ തനു തിശ്വരിഗേ ‘കേണി! അനൃയാ ഗാരനാ നൃയാ ധിശൻ കേണിദ്ദരല്ല അഥവിദീ. ⁷ ദേവജനരു ദേവപരി കഹിരിഖിലു മൊരിയുഡ ബേകു. ദേവരു തനു ജനരിഗേ സരിയാദപ്പെന്നേ യാവാഗലു കോദുത്താൻ. തനു ജനരിഗേ ഉഞ്ചര കോദുവുദരലു ദേവരു തക്കമാടുവെറ്റിലു! ⁸ ദേവരു തനു ജനരിഗേ ബേഗനീ സകായ മാടുത്താനേ എം നാനു സിമഗ ഹേജുത്തേൻ. ആദരീ മുന്പുക്കുവാരൻ മുക്കേ ബംദാഗ, ജഗത്തിന്തലു നംബിക്കേയുപ്പു കാണുവന്നോ?’ എംദനു.

നീംനിംഭയ

⁹ അല്ലെ കീലവരു താവേ ബക്ഷം ഒഴുയുവരീംഡു ഭാവിക്കോംകിട്ടു. ചു ജനരു താവു ബേരീയുവരിനിംഡു ഉള്ളതുരോ എംബംകി വൈസുക്കിട്ടു. യീം അവരിഗേ ചു സാമ്പുദ മുംലക ഉപദേശിക്കിദനു. ¹⁰ ‘ഒമ്പു ഒമ്പു ഫരിണായുപു പുത്തു ഒമ്പു സുംക വസ്തുലിഗാരൻ പാര്ഥിനിസലു ദേവാലയക്കു ഹോദരു. ¹¹ ഫരിണായുപു സുരക്ക മഷ്ടാലിഗാരൻപ്പു കുംകു മാരദലീ നിൽക്കോംകു ഹിന്നീ പ്രാർത്ഥിസിദനു: ‘ദേവരീ, നാനു ബേരീയുവരംകി സുലിനിഗാരൻലു, മോസന്കാരൻലു, അഥവാ വ്യഥികാരിയലു. നാനു ചു സുംക വസ്തുലിഗാരൻംകേയും അലു, ഇടക്കാറി നാനു നിനിഗേ നോളു, സല്ലിസുത്തേൻ. ¹² നാനാദരോ വാരഡലു ഏരകാപക്കി ഉപവാസ വാതുത്തേൻ. സംമാദിനവ പ്രതിയോംദരലീയും ഹട്ടനേയു ബംദു ഭാഗവപ്പു നിനിഗേ കോദുത്തേൻ!’ അംദനു.

¹³ ‘സുംക വസ്തുലിഗാരൻ അലു ഒമ്പുക്കിഗനാഗിയീ നിംഡുക്കോംകിട്ടു. അവനു ആകാതദ കടക്കേ കഞ്ചീ നോക്കേ, ദേവരു മുംഡ തനുപ്പു ബക്ഷംവാഗി തിഗി കോംടു, ‘ദേവരീ, നിനിഗേ കർക്കു തോരു; നാനു പാഫിയാഗിട്ടേൻ’ എം പ്രാർത്ഥിസിദനു. ¹⁴ അവനു നീം വംശനേം നിജം യാസിപ്പുവനി മുനീഗേ ഹോദനു. ആദരീ ആ ഫരിണായുപു നീം വംശനേം നിജം യാസിപ്പുവനു; തനുപ്പു ഹേച്ചീകോളുപ്പു പ്രതിയോഭപ്പു തിഗിക്കോളുപ്പുവനു; തനുപ്പു തിഗിക്കോളുപ്പു പ്രതിയോഭപ്പു കേച്ചീസ്ലീപ്പുവനു.’

ദേവര രാജുക്കേ യൂരു പ്രവേശിപ്പുവയു? (മത്തുയ 19:13-15; മാക്ക 10:13-16)

15 കീലവു ജനരു തമ്മു ചിക്കുമക്കുഞ്ഞു യീംവിഹിനിംഡു മുച്ചിപ്പബീംഡു ആതന ബഴിഗേ തംദരു. ആദരീ തിശ്വരു ഇദനു നോടി, ‘മക്കുഞ്ഞു തർക്കുദെ’ എംദു ജനരിഗേ ഹേജീദരു. ¹⁶ ആദരീ യീംവുപു ചിക്കുമക്കുഞ്ഞു തനു ബഴിഗേ കർദു തനു തിപ്പരിഗേ, ‘‘ചിക്കുമക്കുഞ്ഞു നനു ബഴിഗേ ബരിഗോടിരി. അവരിഗേ അട്ടുമാദേബീരി. പോരാദരീ ദേവര രാജുവു ചിക്കുമക്കുഞ്ഞുപിരുവ ജനരദീ. ¹⁷ നാനു സിമഗേ സ്തോപ്പു ഹേജുത്തേൻ. കിചുഭാവദിംഡ നീവു ദേവര രാജുവപ്പു അനിഗേരിസബീകു. ഇല്ലാവാദരീ, നീവു എംഗിം അദരാളിഗേ പ്രവേശിപ്പുവദിലു!’ എംദു ഹേജീദനു.

ബജ്യൂഫംകോഭപ്പു യീംവിഗേ കേണിദ വുച്ചൈ

(മത്തുയ 19:16-30; മാക്ക 10:17-31)

18 ഒമ്പു യീംകുദ്ദായകനു യീംവിഹി, ‘ഒഴും യീംവുപു ലബദീശക്കേൻ, നിത്യജീവേ ഹോംഡലു നാനേനു മാദ ബേകു?’ എംദു ഹേജീദനു.

19 യീംവു അവൻിഗേ, ‘നനുപ്പു ഒഴും യീംവെനിംഡ നീനു പകേ കരിയുമീൽ? ദേവരോഭ്യുനേ ഒഴും യീംവുവന. ²⁰ ദേവരു ചു അജ്ഞീഗളു നിനിഗേ ഗോട്ടേ ഇവേ: ‘നീനു വ്യഥികാര മാദ ബാരദു, യാവുദന്നു കാറിയബാരദു, ബേരേ ജനരു ബഗൈ നീനു സുഭുപ്പു ഹേജീ ബാരദു മുത്തു നീനു നിനു തംഭോയിഗളുപ്പു ഗൌരവിപ ബേകു.*’ എംദു. ²¹ അജ്ഞീ അവൻ, ‘നാനു ചിക്കും നിംഡലു അ അജ്ഞീഗളിഗലു വിധീയനാഗിട്ടേൻേ!’ എംദു ഹേജീദനു. ²² ആഗ യീംവു അവൻിഗേ, ‘നീനു മാദബീകോദ ഇന്നോടു കായുവിദീ. നിനു അസിയുന്നേലു മാരി അദ റിംദ ബംദ ഹണവപ്പു ബദ ജനരിഗേ കോദു. നിനിഗേ പരലീകരഡലീ പ്രതിഭല ദോരംയുവുദ. നീനാദരോ ബംദു നസ്നു ഹിന്നാലീസു!’ അംദനു. ²³ യീംവിഹി ചു മാതുഗളുപ്പു കേണിദാഗ അവൻിഗേ ബക്ഷം ദുഃഖവായിൽ. പകേംദെ അവൻ ബക്ഷം ബജ്യൂഫംവംതനിഗിട്ടു.

²⁴ ആഗ യീംവു അവൻപ്പു നോടി, ‘ബജ്യൂഫംവംതരു ദേവര രാജുക്കേ സേരുവുദ ബക്ഷം കപ്പു²⁵ ബജ്യൂഫംവംതനു ദേവര രാജുക്കേ പ്രവേശിപ്പുവുക്കിംഡലു ഒംടിയു സൊജിയ കപ്പുന്ന മുംലക നുസുളി ഹോഗവുദു സുലഭിു’ എംദനു.

യാരിഗേ രാജുക്കേയാഗവുദു?

26 ജനരു യീംവിഹി ചു മാതുപ്പു കേണി, ‘കാനാദരീ യാരിഗേ രാജുക്കേയാഗവുദു?’ എംദു ഹേജീദരു.

²⁷ യീംവു അവൻിഗേ, ‘ജനരിഗേ അസാദ്ധാര കായു ഗളുപ്പു ദേവര മാദബലു’ എംദു അത്തരിക്കേദനു.

²⁸ പേരുതും, “നോകു, നാവു നമ്മുദേശ്വരവൻ്നു ബിച്ചു നിന്നുണ്ടു ഹിന്ദിബാലിസിദ്ധവും!” അംദൻ.

²⁹ ആദേശ യീസു, “നാഞ്ഞ നിമി സൈന്ത്വവന്നു ഹേജ്രുതേനേ ദേവര രാജ്യര നിമിത്തം തന്നു മുന്നേ, ദേംഡി, സഹേദരരു, തംഡേതയിഗളും അപ്പാ മുക്കശ്ശന്നു ശൈഖിഡ പ്രതിയോധ്യും താമു ശൈഖിഡ്സ്കീർഡലു ഹേജ്രു പ്രതീയുവനു. ³⁰ അവൻ ഈ ജീവൻഡലിയീ അപ്പഗളിന്ത അനേക പാലു ഹേജ്രുദപ്പ ഗജ്ഞു പ്രതീയുവനു മുത്തു തന്നു മുംടിന ലോകഡലി ദേവരോംടിനീ സൊദാകാല ജീവിശ്വവനു” എംദു ഹേജ്രുദൻ.

തന്മുരജദ ബിഗ്രി യീസുവിന വ്രക്തങ്ങൾ

(മത്തുയ്യ 20:17-19; മാക്ക 10:32-34)

³¹ ബിളിക യീസു തന്മുരജദ മുംടി അപ്പോൾ റോംടിനീ പ്രത്യേകാരി മാതാപാഠിദൻ. അപരിഗി, “കേളിരി! നാവു ജീരുസലീമുഗി കോരുത്തിട്ടേണ്വെ. ദേവരു തന്മു പ്രവാഗിഭ കേയിംറ മനുഷ്യകുമാരൻ ബിഗ്രി ഭരിശിരുവ പ്രതിയോം സംഗമിയും സംഭവിശ്വവും! ³² ആതിനു ജനരേ ആതിനിനി വിരോധവാരി എടു യീക്കുദ്ധരലു ജനരിഗി ആതിന്നു ഒപ്പിക്കോദുവരു. അവരു ആതിന്നു ഗീരലിമാടി ആതിനു മുഖിക്കും ഉണ്ടാണവരു. ആതിനിഗി അപമാന മാടുവരു മുത്തു നാചിപ്പേക്കിശ്വവരു. ³³ അവരു ആതിനി കോരക്കി ഗിരിംഡ കോദേയുവരു, മുത്തു ആതിന്നു കോലുവരു! ആദരു ആതിനു തന്മു മൂരൻേ ദിനഡലി മുത്തേ ജീവംകാരി എടു ഭരുവനു” അംദൻ. ³⁴ അപ്പോൾ ലുജിനു ഗ്രഹിക്കി കോളുലു പ്രയുഷിഡരു അപരിഗി സാദൃഢവാഗലിലു, പീംഡരു അദരു അഥുവു അപരിഗി മരിയാഗിത്തു.

യീസുവിനിംഡ കെജ്രുപ്രതീദ കുരുജ

(മത്തുയ്യ 20:29-34; മാക്ക 10:46-52)

³⁵ യീസു ജീരുകോ പ്രച്ഛിവന്നു സമീക്ഷിപ്പിച്ചിട്ടാഗ്, ആരസീയു പക്കുഡലി ഒപ്പു കുരുദൻ കുഞ്ചിക്കോം ദു ഭീഷേ ബീംകുചീക്കിഡനു. ³⁶ ആരസീയുലു ജനസമൂഹദ ശ്രദ്ധവന്നു കേളി ആ കുരുദൻ, “യാവ സമാരംഭ നടേയുക്കിടി” എംദു ഹേജ്രുദൻ.

³⁷ ജനരു അപരിഗി, “നജരേണിന യീസു ഭരുക്കിട്ടാനേ.” എംദു തിശീളരു.

³⁸ ആ കുരുദൻ ഗജീയാഗി, “യീസുവേ, ദാവീദൻ കുമാരൻേ ദയമാടി നന്നനീ സകായമാടു!” എംദു കൂറിനു.

³⁹ ജനസമൂഹദ മുംടിട്ടു ജനരു കുരുദൻനു ഗദരിസി, അപരിഗി മാതാപാഠകോദിനീം ഹേജ്രുദരു. ആദരു ആ കുരുദൻ മുത്തുപ്പു ഗജീയാഗി, “ദാവീദൻ കുമാരൻേ, ദയമാടി നന്നനീ സകായമാടു!” എംദു കൂറിനു.

⁴⁰ യീസു അല്ലേ നിംതു, “ആ കുരുദൻനു നന്നു ബിഗ്രി കർദുകോം ദു ബന്നിറി” എംദു ഹേജ്രുദൻ. ആ കുരുദൻ

കൃതിരക്കു ബംഡാഗ, യീസു അപരിഗി, ⁴¹ “നാഞ്ഞ നിനഗാരി പഞ്ചാ മാദജീരു” എംദു ഹേജ്രുദൻ.

കുരുദൻ, “പ്രഭുവേ, നന്നനീ മുത്തേ കെജ്രു കാജുവംതേ മാദു” അംദൻ.

⁴² യീസു അപരിഗി, “നിംനു നംബിട്ട റിംഡലീ, നിനനീ വാസിയായിലു” എംദു ഹേജ്രുദൻ.

⁴³ ആഗ ആ കുരുദൻ ദു ദ്രുപ്പി ബംഡികു. അവൻ ദേവരൻ സ്ത്രീപുത്രാ യീസുവന്നു ഹിന്ദിബാലിസിദ്ധവു. ഇദന്നു നോകിഡ ജനരെല്ലരു, ആ മുക്കായുംകു ദേവരൻ കോംകാകിദരു.

ജക്കായു

19 ഒപ്പേ യീസു ജീരുകോ പ്രച്ഛിഡ മുശലക ഹോഗു ഹോഗു ദിഡനു. ² ആ പ്രച്ഛിഡലി ജക്കായുനേംബ മുശലപ്പീഡനു. അവൻ ഓള്യുവംതു വുഡാന സുംഡ വേസോരിഗാരനു അഗിഡനു. ³ അവൻ യീസുവന്നു നോകുവുംകു ഇതര അനേക ജനരു അല്ലിട്ടു. ജക്കായുനു ബക്ക ഗിട്ടു നാഗിഡു ദിറിംഡ ആ ജനരു ഗുംബിനെ ദേശിയാം യീസുവന്നു നോകുലഗാരലു. ⁴ ആദ്ദുംഡ അവൻ ബീരോം ദു സേഖീക്കു ദിക്കോരി ഒംദു അലദ വുരവന്നു ഹക്കി കുഴിപ്പു കോംദൻ. യീസു ആ സൗംജദ മുശലക ഹോഗുവനേംബ ജക്കായുനിനി ഗൊക്കിത്തു. ⁵ യീസു ആ സൗംജീ ബംഡാഗ, മരദ മേരീ കുളിക്കിട്ടു ജക്കായുനന്നു കണ്ണക്കീ നോകി അപരിഗി, “ജക്കായുനേ, ബീഗനു കേജിഗിലും ഭാ! ആ ദിന നാഞ്ഞ നിന്നു മുന്യലു ജില്ലുകോഡീകു” എംദു ഹേജ്രുദൻ.

⁶ ആ ജക്കായുനു ബീഗനേ കേളിഗിലും ബംഡു യീസുവന്നു സംശോധിംഡ സ്നാഗതികിഡനു. ⁷ ജനരെല്ലരു ഇദന്നു നോകി, “യീസു എംഭവന മനേയലു ജില്ലും കോളുത്തും, ജക്കായുനു വാചി” എംദു അക്കേവണേ മാദു തോറികിഡരു.

⁸ ജക്കായുനു പ്രഭുവിഗി (യീസുവിഗി), “നാഞ്ഞ ജനരിഗി ഉപകാര മാദബീകോംഡിഡേനേ. നാഞ്ഞ നന്നു ഹജിരലി അഥു വന്നു ബദവരിഗി കോകുവേം. നാഞ്ഞ യാരിഗാരിര മോസേ മാടിക്കിട്ടു, ആ വൈഗി അദരു നാലുരമ്പു ഹേജ്രു കോകു തേനേ” എംദു ഹേജ്രുദൻ.

⁹ യീസു, “ആ മുശലപ്പു ചില്ലുവനേ സാറി. ഇദനു നിജവാഗിയും അബ്കാമവും കുചുംബക്കു സേരിട്ടു. ഇംഡേ ആ മുന്നേ രക്ഷണേ ആയിലു. ¹⁰ മുശലപ്പുകുമാരൻ ബംദദു തപ്പികോരു ജനരന്നു കുചുകി രക്ഷിപ്പുവു കുകിയപ്പേ” എംദു ഹേജ്രുദൻ.

ദേവരു കോകുവ വരഗളു ഉവയോരികിരി

(മത്തുയ്യ 25:14-30)

¹¹ യീസു പ്രയാണ മാടുത്തു ജീരുസലീമുനു സമീപക്കു ബംദനു. കേലവു ജനരു ദേവരു രാജുവു ബീഗനേ ബരലിദെ എംദു കോംദരു. ¹² ജനരു ആ ഭാവനേയു യീസു

³⁹ಫರಿನಾಯರಲ್ಲಿ ಕೆಲವರು, “ಬೋಧಕನೇ, ಈ ರಿತಿಯಲ್ಲಿ ಹೇಳಿಕೊಡಂದು ನಿನ್ನ ಶಿಷ್ಟರಿಗೆಹೇಳಿ!” ಅಂದರು.

40ಅದಕ್ಕೆ ಯೀಸು, “ಅವರು ಹೀಗೆ ಹೇಳಲ್ಪಿಂತು, ಒಂದುವೇಳೆ ಅವರು ಹೀಗೆ ಹೇಳಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬು ದಾಗಿ ಉತ್ತರಿಸಿದನು.

ಜೀರುಸಲೇಮಿನ ವಿಷಯದಲ್ಲಿ ಯೀಸು ಅತ್ಯನ್ತ

41ಯೀಸು ಜೀರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಿವನ್ನು ನೋಡಿ ಅದರ ವಿಷಯದಲ್ಲಿ ಕಟ್ಟೇರಿಟ್ಟು
42ಜೀರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೇ ಒಳ್ಳೆಯಾದಿತ್ತು! ಅದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಆದು ನಿನಗೆ ಮರೆಯಾಗಿದೆ.⁴³ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗೆಂದಲೂ ಮುತ್ತಿಗೆ ಹಾಗಿ, ⁴⁴ನಿನ್ನನ್ನು ನಿನ್ನ ಜನರಲ್ಲಿರುತ್ತಾನ್ನಿಂದ ನಾಶಮಾಡುವರು. ನಿನ್ನ ಕಟ್ಟಂಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲಿದಂತೆ ಮಾಡುವರು. ದೇವರು ನಿನ್ನನ್ನು ರಚಿಸುವುದಕ್ಕೆ ಬಂಡ ಸಮಯವನ್ನು ನೀನು ತಿಳಿದುಕೊಳ್ಳಲ್ಲಾವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

ದೇವಾಲಯಕ್ಕೆ ಯೀಸುವಿನ ಪ್ರವೇಶ

(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)

45ಯೀಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾಗೂ ಹೋರಬೇಕು ಒಡಿಸಿಕೊಡಿ, ⁴⁶ಅವರಿಗೆ, “ನನ್ನ ಆಲಯವು ವಾಘನಾಲಯವಾಗಿರುವುದು”* ಎಂದು ಪರಿತ್ರಣಾತ್ಮಕವಾಗಿ ಅಂದಿಸಿದ್ದರೆ. ಅದರೆ ನೀವು ಅದನ್ನು ‘ಕಟ್ಟಿರುವಿಯನ್ನು ಮಾರ್ಪಡಿಸಿದ್ದಿರಿ’* ಎಂದನು.

47ಯೀಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು ಮಾಹಾಯಾಜಕರು, ಧರ್ಮೋಽವದೀಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೀಸುವನ್ನು ಕೊಲ್ಲಲು ಬಯಸಿದರು. ⁴⁸ಆದರೆ ಜನರಲ್ಲಿರೂ ಯೀಸುವಿನ ಮಾತು ಗಳಿನ್ನು ಗಮನವಿಟ್ಟು ಕೇಳುತ್ತಿದ್ದರು. ಯೀಸು ಹೇಳಿದ ವಿಷಯ ಗಳಲ್ಲಿ ಅವರು ಬಹಳ ಅಸ್ತಕರಿಗೆ ಮತ್ತು ಜನನಾಯಕರಿಗೆ ಯೀಸುವನ್ನು ಹೇಗೆ ಕೊಲ್ಲಬೇಕಿಂದೇ ತಿಳಿಯಲಿಲ್ಲ.

ಯಿಹೂದನಾಯಕರು ಯೀಸುವಿಗೆ ಹೇಳಿದ ಪ್ರಶ್ನೆ

(ಮತ್ತಾಯ 21:23-27; ಮಾರ್ಕ 11:27-33)

20 ಒಂದು ದಿನ ಯೀಸು ದೇವಾಲಯದಲ್ಲಿದ್ದನು. ಅತನು ಜನರಿಗೆ ಉಪದೇಶಿಸುತ್ತು ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಽವದೀಶಕರು ಮತ್ತು ಹಿರಿಯ ಯಿಹೂದನಾಯಕರು ಯೀಸುವಿನ ಬಳಿಗೆ ಬಂದು,
²“ನಮಗೆ ಹೇಳಿ! ನೀನು ಯಾವ ಅಧಿಕಾರಿದಿಂದ ಈ ಸಂಗಡಿ

ಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಹೊಟ್ಟಿರು?” ಎಂದು ಹೇಳಿದರು.

³ಯೀಸು, “ನಾನೂ ನಿಮಗೂಂದು ಪ್ರಶ್ನೆಯನ್ನು ಕೇಳುತ್ತೇನೆ. ⁴ಜನರಿಗೆ ದೀರ್ಘಾಷ್ಣಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂತೋ ಅಥವಾ ಮನುಷ್ಯರಿಂದ ಬಂತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

⁵ಅವರಲ್ಲಿರೂ ಇದರ ಬಗ್ಗೆ ಒಟ್ಟಾಗಿ ಚರ್ಚೆ ಸಿ ಒಬ್ಬರಿಗೂಬ್ಬಿರು, “ದೀರ್ಘಾಷ್ಣಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂತು” ಎಂದು ಉತ್ತರಕೊಟ್ಟರೆ, “ಹಾಗಾದರೆ ನೀವು ಯೋಹಾನನನನ್ನು ಏಕೆನಿಂದು ವರಿದಿದ್ದಾಗಿ ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗೆಂದಲೂ ಮುತ್ತಿಗೆ ಹಾಗಿ, ⁶ನಿನ್ನನ್ನು ನಿನ್ನ ಜನರಲ್ಲಿರುತ್ತಾನ್ನಿಂದ ನಾಶಮಾಡುವರು. ನಿನ್ನ ಕಟ್ಟಂಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲಿದಂತೆ ಮಾಡುವರು. ದೇವರು ನಿನ್ನನ್ನು ರಚಿಸುವುದಕ್ಕೆ ಬಂಡ ಸಮಯವನ್ನು ನೀನು ತಿಳಿದುಕೊಳ್ಳಲ್ಲಾವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

ದೇವರು ತನ್ನ ಮಗನನ್ನು ಕಳುಹಿಸಿದನು

(ಮತ್ತಾಯ 21:33-46; ಮಾರ್ಕ 12:1-12)

⁹ಬಳಿಕ ಯೀಸು ಜನರಿಗೆ ಈ ನಾಮ್ಮವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದೃಕ್ಕಿಂತೋಳಿದನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುಟಿಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಶಾಲ್ಲಿದ್ದನು.¹⁰ಸ್ವಲ್ಪ ಕಾಲದ ನಂತರ ದೂರ್ಕಿರಿಷ್ಟಿದ್ದಿನ ಕೇಳಿವ ಸಮಯ ಬಂತು. ಆದ್ದರಿಂದ ಅವನು ತನ್ನ ವರಲಿನ ಹಳ್ಳಿನ್ನು ತೆಗೆದುಕೊಂಡು ಬರುವದ ಕ್ವಾಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರ ಆ ಸೇವಕನನ್ನು ಹೂಡಿಕೊಡಿದ್ದು ಬರಿಗೈಯಲ್ಲಿ ಕಳುಹಿಸಿ ಬಿಟ್ಟರು.¹¹ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರ ಈ ಸೇವಕನನ್ನೂ ಹೂಡಿದ್ದು, ಅವಮಾನ ಮಾಡಿ, ಬರಿಗೈಯಲ್ಲಿ ಕಳುಹಿಸಿ ಬಿಟ್ಟರು.¹²ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಮ್ಮೆ ಹೂಡಿದ್ದು ಹೋಗಿ ಅಟ್ಟಿದರು.¹³ಆಗ ತೋಣದ ಯಿಜಮಾನನು, ‘ನಾರೀಗೆ ಇನು ಮಾಡಿಲಿ? ನಾನು ನನ್ನ ಶ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮಾರ್ಯಾದ ಹೌಡಿಕಬಹುದು’ ಅಂದುಹೋಂಡು.¹⁴ಆ ರೈತರು ಮಗನನ್ನು ನೋಡಿ, ಒಬ್ಬರಿಗೆ ಸೇರುತ್ತದೆ. ನಾವು ಇವನನ್ನು ಹೂಡಿಕೊಂಡರೆ, ಅಗ ಹೂಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಕಿಕೊಂಡರು.¹⁵ಬಳಿಕ ಆ ಮಗನನ್ನು ತೋಣದಿಂದ ಹೌಡರ್ಕೆ ನೂಕಿಕೊಂಡು ಹೋಗಿ ಹೌಡಿಹಾಕಿದರು.

“ಆಗ ತೋಣದ ಯಿಜಮಾನನು ಪನ ಮಾಡುವನು?

¹⁶ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಣವನ್ನು ಬೇರೆ ಕೆಲವು ರೈತರಿಗೆ ಕೊಡುವನು.”

ജനരു തു സാമ്പൂഹന്നു കേളി, “ജീല! കാഗീംദിഗൊ അഗബാറദ!” അംദരു.¹⁷ ആദര യീസു അവരന്നു ദ്വൈഫൈ നേരോടി, “കാഗാദരെ

‘കച്ചുപ്പവർ ബേഡേംദു ബിച്ചു കൽി മുരു ഗല്ലായിതു’ എംബ വച്ചൻ അഫൈവേൻ?

കേരള നേരി 118:22

¹⁸ ആ കല്ലിന മേരീ ബിഭുവ പ്രതിയോജ്ഞനു മുംകു തുംകാഗുവൻ. ആ കല്ലു നിമുക്കു മേരീ ബിഡ്രെ, അദു നിമുക്കു സൂക്കു ജജ്ഞു കാരുപ്പുദു!” എംദു കേളിദനു.

¹⁹ യീസു കേളിദ തു സാമ്പൂഹന്നു റീഹൂദ്ധ നായകരു കേളിദരു. തമ്മുന്നു കുരിതാറിയീ ആടൻ തു സാമ്പൂഹന്നു കേളിദനേം അവരു തിളിഡക്കോംദരു. ആദു രിംബ അവരു ആഗീരീ യീസുവന്നു ബംധിംബേരിംധിരു. ആദരെ അവരു ജനരിഗി ഭയപച്ചു ആടൻസു ബംധിംസലിലു.

യീസുവന്നു മോണഗീരിശലു യോഹദ്ധനായകര പ്രയുക്തി

(മത്തോയ 22:15-22; മാരക 12:13-17)

²⁰ ആദ്ധരിംബ ധമോഓ വേദീശകരു മുത്തു യാജകരു യീസുവന്നു ബംധിംസലു സ്ഥിരയാറ സമുദ്ധന്തീ കായ ത്വോദഗിദരു. അവരു കൈലു ജനരന്നു യീസുവിനു ബളിഗി കെളിപ്പിംഗിരു. ഒരീയുവരം തേ നബിംസലു അവരു ആ ജനരിഗി കേളികോട്ടിട്ടുരു. അവരു യീസുവിനു മാതിൻലീ ഫണ ദരം തമ്പു കെംകുപിംഗിരു. (അവരു ഫണ ദരം തമ്പു കെംകുപിംഗിരു, ആ യീസുവന്നു ആടൻ മേരീ അഫിാറിവിധ രാജൂവാലനിരീ ഒപ്പിനീകോഡുകുമാറാഗും.) ²¹ ആദ്ധരിംബ അവരു യീസുവിഗി, “ഉഖവേദീശകനേ, നിനു സത്ത്വന്നേ കേഭുവേ മുത്തു ഉപദേശിംസവേ എംദു നമവിഗി ഗോത്തി. നിനു മുഖദാഖിംജു മാകുവപ്പൻലു, ദേവരു വാഗ്രം കുരിതാരി നിനു യാവാഗലു സത്ത്വന്നേ ബിലേംഡിഷ്വി²² ആഗ കേഭു, നാപു സിംഗരിഗി* തീരിഗി കോഡുപുദു സർയോ? തപ്പേരു?” എംദു കേളിദരു.

²³ ആദരേ തു ജനരു തനഗി മോണമാദലു പ്രയുക്തി സുത്തുന്നാരെം ദു യീസുവിഗി തിളിഡിപ്പു²⁴ ആദ്ധരിംബ യീസു അവരിഗി, “നനഗി ബംഡു ബിഭു നാജുവന്നു തോരിസിരി. ആ നാജുഡ മേരീ യാര ഹേസിറി? ആദര മേരീ യാര മുഖ ചേത്തിഹീറി? എംദു കേളിദനു.

അവരു, “സിംഗരൻദു” എംദു കേളിദരു.

²⁵ യീസു അവരിഗി, “സിംഗരൻദുനു സിംഗരിഗി കോകിറി; ദേവരദന്നു ദേവരിഗി കോകിറി” എംദനു.

²⁶ ആ ജനരു ആത്മ ബധിവംകിയു ഉള്ളത്രവന്നു കേളി ആജ്ഞയുപച്ചു മുരുപ്പു കേളംദാതരു. ജനര മുംഡു യീസുവന്നു മാതിൻലീ സിക്കുംസലു അവരിംഡാഗലിലു.

യീസുവന്നു മോണഗീരിശലു കൈലു സദ്ധകായര പ്രയുക്തി

(മത്തോയ 22:23-33; മാരക 12:18-27)

²⁷ കൈലു സദ്ധകായരു * യീസുവിനു ഭജിരീ ബംദരു. (സത്ത്വവരു പ്രസർത്താനു ഹോംദുപുദിലു എംദു സദ്ധകായരു നംബിത്താറേ.) അവരു റീബുവിഗി, “²⁸ ഖംവ ദീശകനേ, മുദുവേയാദ ബഭുവു മക്കുലീലു സ്ത്രീ, അവൻ തമ്മുനു ആശീര്യന്നു മുദുവേയാറി, സത്തുകോംദ സഹോം ദരിഗിംഗാരി മക്കുലു പ്രേഡുബേശീംദു * മോഒയു ബർദിഡാന്നുപ്പേരു ബംഡു കാലദലീ ഫളു മുംഡി സഹോംദര രിംഗരു. മോംലനേയു സഹോംദരനു ബഭു സീരിയന്നു മുദുവേയാദനു. അദരേ അവൻ സത്തു ഹോംദനു. അവസിനു മക്കുലരിലു. ³⁰ ആഗ ഏറണനേയു സഹോംദരനു ആ ആശീര്യന്നു മുദുവേയാദനു, ബളിക് അവൻ സത്തുകോംദനു. ³¹ ആഗ മൂലരേയു സഹോംദരനു ആ ആശീര്യന്നു മുദുവേയാദനു. ബളിക് അവൻ സത്തുകോംദനു. ഇന്നു ജീദ സഹോം ദരരിഗു ഹീഗീയീ ആയിതു. അവർലുരു മക്കുലീലു സ്ത്രീ, ³² കൈലു ഒരു സത്തുകോംദ സത്തുലു. ³³ ആദരേ ആ ഫളു മുംഡി സഹോംദരരാ ആകേയു മുദുവേയാറിദ്ധരു. ഹീഗീരലാഗി, സത്തുവരു പ്രസർത്താനു ഹോംദുവാഗ, ആ ആശീര്യ യാര ഹേംകിയോറുപചലു?” എംദു കേളിദരു.

³⁴ യീസു സദ്ധകായരിഗി, “ഭൂലോംകദലീ ജനരു ബഭുരേനോ ബഭുരു മുദുവേ ആസുത്താരീ. ³⁵ പ്രസർത്താന്കേ യോംഗുരാദ കൈലു ജനരു ജീവംതാവാരി എദുഭു മുത്തു ജീവിംസുത്താരീ. ആ ഹോനു ജീവെനദലീ അവരു മുദുവേ അഗ്രപുദിലു. ³⁶ ആ ജീവെനദലീ അവരു ദേവദക്ഷത്രംഡിരു ത്താരീ. അവരിഗു മരണവു ഇരുപുദിലു. അവരു ദേവരു മക്കുഗിരിത്താരീ, ഏംഡർ അവരു പ്രസർത്താനു ഹോംദുപുദനു മോംദയു സ്വീപ്പാഗി ത്തോറിസിഡ്ദാനേ. ഉരിയുവ വേംദയ * കുരിതു മോം ബർയുവാഗ, “പ്രഭുവാദ ദേവരീ അബ്രഹാമൻ ദേവരു, ജ്ഞാനേൻ ദേവരു മുത്തു യാകോഒബന ദേവരു” എംദു കേളിഡ്ദാനേ. ³⁸ ദേവരു അവർലുരിഗു ദേവരാഗിരുപുദരിംബ അവരെലുരു നിജവാിയും സത്തിലു. ഏംഡർ ദേവരു ജീവിംസു ജനരിഗീ ദേവരാഗിഡ്ദാനേ. ദേവരിഗു സേരിദവരലുരു ജീവംതരാഗിഡ്ദാരീ” എംദു കേളിദനു.

³⁹ ധമോഓ വേദീശകരലീ * കൈലുവരു, “ബോംധകനേ, നിനു ബിഭു ഉള്ളരാനു കോട്ടിരുപുരും.” എംദു കേളിദരു.

⁴⁰ ഇന്നോം ദു പ്രത്യേകയു ആടൻഗി കേഭുവുദക്കേ യാരിഗു ദൃഢിയു വിരലിലു.

സദ്ധകായരു യീഹൂദര മൂമുഴു ധാമിക ഗുംബു. അവരു കുളി ഒംബംബകിയു മോംദാന ബദു പ്രസ്തകജണ്ണനു മാത്രം അനിഗിരിസിംഗിരു.

മുദുവേ ... പ്രേഡു ധമോഓ വേദീശ. 25:5

ഉരിയുവ പ്രോദാ വിമോജന. 3:1-12 ചിരി.

ക്രിസ്തു ദാവീദന് മനസ്സേ!

(മത്തുയ 22:41-46; മാരക 12:35-37)

41 ആഗ ഡീസു, “ക്രിസ്തു ദാവീദന മാറ്റിമണി ജനറു ഒക്കെ ഹേഠാൽ തുറോ? 42 കീഴുക്കി നിരി പുസ്തകദലി സ്വത്വം ദാവീദനേ ഇംഗേംടിദാനിനേ

‘പെഭമു (ദേവരു) നഷ്ട പെഭമുവിഗി (ക്രിസ്തുനിഗി) ഹേണ്ടൈൻഡേനംടി.

43 നാനു നിസ്തു വേരിഗളനു നിസ്തു വാദപീഠവന്നാറി മാതുപ തനക നഷ്ട ബലഗക്കേയില്ലോ കുളിൽ കോടിരു.’

കീഴുക്ക് 110:1

44 ദാവീദനു ക്രിസ്തുനു ‘പെഭമു’വെംദു കർദ മേരീ അതനു അവനിഗി മാനനാഗലു ഹേണി നാഥ്രു?’ എന്ദു ഹേണിനു.

ധമോദ്ദേശകർ ബാംഗൾക്കി

(മത്തുയ 23:1-36; മാരക 12:38-40; ലക്ഷ 11:13-54)

45 ജനരീല്ലരു ഡീസുവിന മാതഞ്ഞു ആലിസിദരു. ഡീസു തന്നു കിഞ്ചരിഗി, 46 “ധമോദ്ദേശകർ കുരിപു എഴുപിരിയാറി. അവരു പ്രാമുഖ്യ വൈഗിഗളം ഒ ബച്ചീ ധരിസിക്കൊംഡു തിരികാകുത്താരു. മാരുക്കേംഗളലൂ ജനറിംഡു ഗൊരുപ കോംഡലു ആപിമത്താരെ. സഭാമംഡിരഗളിലൂ മത്തു ജിട്ടണ കോടഗളലൂ ഉണ്ട്വാദ അസന്നഗളനു ആപിമത്താരെ. 47 ആദരെ അവരു വിധവേയിരിഗി മോനമാറി അവരു മനേ ഗളഞ്ഞു കീഴുക്കോളുത്താരെ. ബച്ചീ ഉദ്ധവാദ വാളു മനേ ഗളഞ്ഞു വാകി ബച്ചീയുവരം നണ കീഴുക്കോടുരെ. ദേവരു ഇപരഞ്ഞു കരിഞ്ഞവാദ ദംങ്ങനിഗി ഗുരിപകിമത്താനു്” എന്ദു ഹേണിനു.

നിജവാദ കോമ്പവിചേ

(മാരക 12:41-44)

21 കേലവു ബിള്ളീഡ് വംതരു ദീവാലയു ദ ഹണിദ വേഴ്സിഗിയല്ല* ദേവരിഗി തമ്മു കാടിക്കാംഗളനു കാകുപുഡന്നു ഡീസു ഗമനികിഡനു. 2 അപ്പരീലു ഒച്ചു ബദു വിധവേയു ബംദു എരബു കീഴുക്കൊളുത്താരു. 3 അദന്നു കംഡ ഡീസു, “നിമവീ സത്യവാഗി ഹേണിത്തേൻ. ഈ ബദു വിധവേ കീെവല എരബു കീഴുക്കൊളുത്തു താമുഡ നാണ്ണാംഗളനു കോട്ടും. ആദരെ ആക നിജവാഗിയും, ആ ബിള്ളീഡ് വംതരീലു റിറിനിട ഹേഴ്സുകോട്ടും. 4 ബിള്ളീഡ് വംതരീഗി ബേകാദമ്പു ഇഡു. അവരു കീെവല തമഗി അപഴു വില്ലറു ഹേരു. ഈ സ്ത്രീ ബഹും ഭദ്രവാഗിദരും തന്റെ

ജീദ്ദേഡു ലഭവഞ്ചു കോട്ടും. ഓക്കേ ആ ഹണിദ അപഴുവിലു്” എന്ദു ഹേണിനു.

ദീവാലയു ദ നാശന

(മത്തുയ 24:1-14; മാരക 13:1-13)

5 തിഞ്ച്ചരലീ കേലവരു ദീവാലയു ദ കുരിപു മാതാ ദുത്തു, “ഇഡു അംഡവാദ കലുഗളിംഡലു ഹരകീയു കോഡുഗാലീംഡലു എപ്പോംഡു സുംഡരവാഗിറു്” എന്ദു.

6 ആദരെ ഡീസു അപരിഗി, “സിേവു ഇലീ നോകു വംഡ്ദേല്ലവു നാശവാഗുവ കാല ബരവുദു. ഈ കണ്ടുഗള പ്രതിബോംഡു കലുന്നു നേലകീ കേവലവാഗുവുദു. ഇലീ കലീന മേരീ കലു നില്ലവുവിലു്” എന്ദു ഹേണിനു.

7 തിഞ്ച്ചരലീ കേലവരു ഡീസുവിഗി, “സുരുവേ, ഇവു ഗോഡു യാവാഗ സംഭവിമതുവേ? ആ സവുമുഞ്ഞു ഡാവു സൂജൻഗാലീംഡ തിംഡുകോളുബീഡു്” എന്ദു ഹേണിദരു.

8 ഡീസു അപരിഗി, “എഴ്ചറിക്കേയാറി! മോനേ ഹോഗ ബീഡിറി. നിസ്തു കേസറനു ഹേണിതു അന്റേക്കു ബരവു. അവരു, ‘നാനേ ക്രിസ്തുനു്’ എംഡു, ‘സരിയാദ സവുമു ബംഡിഡു്’ എംഡു ഹേണിവരു. ആദരെ അപരഞ്ഞു ഹിംബാലീസ ബീഡിറി. 9 യുഡ്ധഗള ബഗീ മുത്തു ദോംബിഗുംബു ബഗീ സിേവു കേളുവാഗ ഹേരുബിഡിറി. ഇവഗിലൂലൂ മോദലു സംഭവിസ ബീകു. ആദരു ആ കൂദലീ അന്തു ബരവുവിലു്” എന്ദു ഹേണിദരു.

10 ബച്ചിക ഡീസു അപരിഗി, “ജനാംഗിഗജു ബീരേ ജനാംഗിഗി വിരുഡ്ധവാഗ ഹോരാദുവുവു. രാജുഗജു ബീരേ രാജുഗിഗി വിരുഡ്ധവാഗ ഹോരാദുവുവു. 11 ഭീരുരു ഭൂകംപഗജാഗുവുവു. കുമുഗജംജു ഉലപ്പുവാംഗജംജു തലീഡോരുവുവു. ഭയംകര പ്രജനഗജംജു ആകാദലീ അപ്പുവുവു സംജനിഗജു കാഡികോളുംവുവു.

12* “ആദരേ ഈ ലാലു സംഗിഗജു സംഭവിസുവ മോദലു, ജനറു നിമ്മുന്നു ബംധിമുവരു മുത്തു ഹിംസുവരു. സഭാമംഡിരഗജംജു ജനരു നിമഗി സിേവു നിരീ സീരെമനീഗി ഹാകുവരു. രാജര മുംഡേ മുത്തു രാജുപാലരു മുംഡേ നിമ്മുന്നു ബലവംതവാനി നിലീസുവരു. സിേവു നിസ്തുന്നു ഹിംബാ ലിപുവരിംഡ, ജനരു നിമഗി ഹിംഗലു വാദുവരു. 13 ആദരേ നിസ്തു കുരിപു ഹേണിപുവുദു നിമഗി അദു സുംദുഭന വാഗിവുവു. 14 സിേവു എൻ ഹേണിബീംഡു ചിംതുവിഡിറി.

15 പക്കേഡരേ നാനേ നിമഗി ജാഞ്ഞവു കോദുതേനേ. ആദ്ദു റിംഡ നിമ്മു വൈരിഗജലീ ഡാരു നിമ്മു മാതിഗി വൃത്തു തുരപനു കോദുലു സാധുവിലു. 16 നിമ്മു തംഡേകായിഗജു, സഹോദരരു, സംബംധികരു മുത്തു സ്വേച്ഛതുരു സൈ നിമഗി വിരുഡ്ധവാഗുവരു. നിമ്മുലീ കേലവരപനു അവരു കോലു വരു. 17 സിേവു നിസ്തുന്നു ഹിംബാലീസുവരിംഡ, ജനരു നിസ്തുന്നു ദൃഷ്ടിവിംഡ, 18 ആദരേ ഇവഗജിംഡ നിേവേനോ നാശവാഗുവിലു്. 19 സിേവു നിമ്മു നംബിക്കേയിലീ ദൃഢ വാഗിദു, നിമ്മുന്നു രക്ഷിക്കോളുംവിറി.

ജീരുസലീമിന് നാൾ

(മത്തായ 24:15-21; മാക്ക 13:14-19)

20[“]ജീരുസലീമിന് സുത്തുലൂ സൈന്യഗളും മുക്തിഗ്രാഹകപുറദ്ദു നിശ്ചി നോടുവിരി. ആഗ് ജീരുസലീമിന് നാഴനദ കാല ബാൽഡു നിശ്ചി തിളിദുകോളിരി. 21 ആ കാലദല്ലി ജൂഡേയൻഡിരുവ ജനരു ബിച്ചഗളിനും ഒക്കെ ഹോഗരി. ജീരുസലീമിനല്ലിരുവ ജനരു ബേംഗൻ അലീം പലായ്യൻ മാറ്റരി. നിശ്ചി പച്ചജി കുത്തിരവിദ്ധരു അദർഭാഗി ഹോഗരി! 22 ദേവരു തന്നു ജനരു നൃത്തിപ്പുവ കാലദ ബന്ധി പ്രാവാഗികളും ഭരിറുവ സംഗകിഗില്ലാ ആഗ് നേരവേരുത്തേ. 23 ആ കാലദല്ലി, ഗഭിച്ച സീയുരിഗും കീഴ്ക്കു കൊസുഗിരുവവരിഗും ഭക്തി ഗോജാഗുവുദ. പക്കം ദരി തി ദേശവു മുകാ വിത്തിഗി കുകാഗുവുദ. ദേവരു തി ജനരു (യിക്കാട്ടരി) വിയലുദല്ലി കോഞ്ച ഗീം കിരുപുറിംഡ 24 ഇവരല്ലി കേലവരു സൈനികരിംഡ കോല ലുഡുവരു. ഇന്നു കേലവരു ബംധിക്കരാി പരദേശക്കേ ഒയ്ക്ക ലുഡുവരു. അന്തേഡീയരു തമ്മു കാല മുനിയുവ തനകേ പരിശുദ്ധ പച്ചജിവാദ ജീരുസലീമിനല്ലി നകേഡാമുവരു.

ഭയപബ്ദിക്രി

(മത്തായ 24:29-31; മാക്ക 13:24-27)

25[“]ശേഖര, ചെംഡു മുത്തു നശ്തുഗളല്ലി വിചിത്രവാദ സൂചനേഗളും കാണിക്കോളുംവു. മോരീയുവ തേരിഗള കാഗും ഭോഗരാധീയുവ സമുദ്രം നിമിത്തം ഭൂമിയല്ലി ജനാഗാഗളും ദിക്കുതോജഡേ തത്രിസി കോഞ്ചവു.

26^ഗ കുത്തിഗാഗളും കുദലവുറിംഡ ഭൂമിയല്ലി പനേഡു സംഭവിപ്പുവും എംബ ഭയിടിം മുനുഷ്യരു ദിഗ്ഗുമേംബോളുംവരു. 27 ആഗ് മുനുഷ്യകുമാരനു മഹാക്കു യിംഡലും മക്കിമാ പും ഭാവദിംഡലും മേഘാരാരാഥനാഗി ബരുവുറദ്ദു ജനരു നോടുവരു. 28 ആഗ് സംഗകിഗളും സംഭവിപ്പുവും തോഡുവാഗ, ഭയുഡു ബേം കിരി. മീലേ നോടി സംകോംപാടിക്രി! ജിംമേമാടു ബേം കിരി. സംകോംപാടിക്രി, പക്കം ദരി ദേവരു നിമുഖും ബിംഗക്കീരോളിപ്പുവ കാല സമീവപാഗിടേ എംബുഡക്കേ അവു സൂചനേയാഗിവേ.”

യീംവിന മാതുഗാനി അചില്ല

(മത്തായ 24:32-35; മാക്ക 13:28-31)

29^ബ ഭാജിക്ക യീംവിനു തി നാമ്പുവന്നു കോളിനു: “എല്ലാ മുരിംഗല്ലി അംജൂരാദ മുരിംഗളി ബളിയും ഉദാഹരണിയാഗിടേ. 30 അരു ചീഗുരുത്തേരീ ബേംഗിഗി കുത്തിരവാഗിടേ എംഡു നിശ്ചി തിളിദുകോളുംവിരി. 31 ആഗ് റിക്കിയലീ തി എല്ലാ സംഗകിഗളും സംഭവിപ്പുവും നിശ്ചി നോടുവാഗ, ദേവരു രാജ്ഞവു ഭക്തിഗാനും ബരുത്തേം എംഡു തിളിദുകോളിരി.

32^ജ “നാനു നിമിത്തി സ്തുവന്നു കോളുത്തേനേ. തി കാലദ ജനരു ഇന്നു ജീവിപ്പുത്തിരുവാഗ തി സംഗകിഗില്ലാ സംഭ

വിഷവു! ³³ ഭൂമാനാകാത്തിഗളും നാഴവാഗുവു: അദർ നാനു കോളിദു മാതുഗളും എംഡിഗിശു നാഴവാഗുവുദില്ല!

എല്ലാ സമയദല്ലി സിദ്ധാഗിരി

34[“] എഴ്ച്ചറിക്കി കീമുപുവരല്ലിയും കുടിദു മത്തുരാഗു പുവരല്ലിയും പ്രാവംബിക ചിംഗിഗളല്ലിയും മുഗ്ഗുരാഗിര ബേം കിരി. ഇല്ലാവാദരേ, നിമുഖു ഹൃദയഗളും ഭാരവാഗിര വാഗലീം ആമുഖം ഫക്കുതേ ബംമിഡു. 35 ആ ദിവസവു ഭൂനിവാസി ഗാളില്ലരിഗു വീസ്യുകരവാഗിരുവുമു. 36 ആദ്ദരിംഡ എല്ലാ സമയദല്ലിയും സിദ്ധാഗിരി. നക്കുയിലിരുവ തി എല്ലാ സംഗകിഗളന്നു എഡിരിസു സുരിഞ്ഞതാഗി മുംഡുവരിയലു മുത്തു മുനുഷ്യകുമാരനു മുംഡേ നിലലു ബേംകാദ പക്കിഗാരി പാ ധിക്കിരി.”

³⁷ യീംവിനു ഹഗലീല്ലി ദേവാലയദല്ലി ജനരിഗും ഉപദേശിപ്പിട്ടുണ്ടു. റാത്രിയുല്ലാ ദരീരീ പച്ചജിദ ഹോറിഡു ആലിരാ മുരഗള ഗുഡുദ മീലേ ജൂത്തിഡ്ദുണ്ടു. 38 പ്രകി മുംജാനേ, ജനരല്ലരു ബേംഗനേ എടു ദേവാലയദല്ലി യീംവിനു ഉപദേശവന്നു കോളുവുദക്കേ കോഞ്ചിട്ടും.

യീംവിന്നു കോല്ലലു യിക്കാട്ടനായകരം സംശ്ല

(മത്തായ 26:1-5, 14-16; മാക്ക 14:1-2, 10-11;

യോകാന 11:45-53)

22 യിക്കാട്ടരു കുളിയലുദ രോച്ചിയു ഹബ്ബ അം ദരി പശ്ചുഭുവു കുത്തിരവിതു. ² മുകാ യാജകരു മുത്തു ഫോരേപദേശകരു യീംവിന്നു കേരീ കോല്ലബേം ദും ആലോഡീപ്പാംടു. ജനരു ഭയിടിം ദ തത്രു മാഗരവന്നു മുകുകോക്കിരുവു.

യീംവിന വിരുദ്ധ മുദൻ മാടിദ സംശ്ല

³ യീംവിനു ഹന്നേരു അപോസ്തലരല്ലി ഇസ്തിരിയോളു യുദൻ ബഡ്ബനാഗിട്ടുണ്ടു. സൈതാനും ഇവനോളിഗു പ്രവേശിസി കീച്ചു കായുഫോരുംനു മാഡുവംതേ വേരേഡീസിദുനു.

⁴ മുഡൻ മുകായാജകരു മുത്തു ദേവാലയവന്നു കായുത്തിട്ടു കേലപു സൈനികരു ബളിഗി ഹോഗി, യീംവിന്നു ഹിടിദു കോദുവുരു ബഗീ അവരോം മാതാടിദുനു.

⁵ യാജകരിഗി ഭക്തി സംകോംപായായു. യീംവിന്നു തവഗി ഹിടിദുകോളുട്ടു. ഹജകോദുവുരു ദാഗി അവരു യുദൻ മാതുകോളുട്ടു. ⁶ മുഡൻ അദക്കേ ബഡിദുനു.

ബിശേഷ യീംവിന്നു അവരിഗി ഹിടിദുകോദലു ഉള്ളമവാദ സമയകാടു കായുവന്നു സമയകാടു തന്നു തി കായുവന്നു യാരിഗാ തിളിയുംഡംഥ സമയകുഡലു മാടബികേംബുഡു അവനു ബയകീയാഗിടു.

മഞ്ചു അടക്കേ സിദ്ധി

(മത്തായ 26:17-25; മാക്ക 14:12-21; യോകാന 13:21-30)

⁷ കുളിയലു രോച്ചിയുന്നു കീമുപു ദിന ബംതു. യിക്കാട്ടരു പഞ്ചു ദുരിപു കുറിപുരിഗില്ലും കോയുവു ദിന

അദാഗിപ്പി. ⁸യീസുവ് വേതു മുത്തു യോഹാനറിഗി, “കോരി, പസ്തർ ഉളംചവന്നു നമഗാരി സിദ്ധമാകിരി” എംഡു ഹേളിദൻ.

⁹വേതു മുത്തു യോഹാനരു, “ഉളംചവന്നു എല്ലി സിദ്ധമാടബേജു?” എംഡു യീസുവിഗി കേളിദരു.

¹⁰യീസു അവരിഗി, “കേളി! നീവു പച്ചിലിട്ടോളിഗി (ജീരുസലീമിന്) കോരിന്തെന്തെ, നീരിനെ കൊടചവന്നു കുളുക്കോംഡു കോരിഗുവ ബബ്ദ മുന്ഷുന്നു നോഡു വിരി. അവൻസേരീ ഹിംബാലിഗിരി. അവൻ ഒന്ദു മുന്യോളിഗി കോരിഗുവഞ്ഞു. നീവു അവൻസോംഡിഗി കോരിഗിരി. ¹¹ആമനേയു യജമാനിനിഗി, ‘ഗുരുവു തന്നു തിപ്പരോംഡിഗി യാവ കോരേണ്ടയല്ല പസ്തർ ഉളംചവന്നു മാടബേംകുഡന്നു ദയമാകി കോരിനേ’ എംഡു ഹേളിരു. ¹²ആഗ മനേയു യജമാനഞ്ഞ മേംലംത്തിന്നല്ല ഒന്ദു ദോക്കു കോരേണ്ടയല്ല കോരിസുവഞ്ഞു. ഈ കോരേണ്ടയു നിമഗാരി സിദ്ധമാകിരുവുദു. പസ്തർ ഉളംചവന്നു അല്ല സിദ്ധമാകിരി” അംദൻ.

¹³ആദ്ധ്യിന്ദ വേതു മുത്തു യോഹാന കോരിചരു. യീസു ഹേളിദ ഹാഗി പ്രതിയോംഡു നൽകിയിലു. അവരു പസ്തർ ഉളംചവന്നു അല്ല സിദ്ധമാകിരുവു.

വ്രഭവിന റാത്രി ഭോജന

(മുതായ 26:26-30; മാരക് 14:22-26; 1 കോരിം. 11:23-25)

¹⁴പസ്തർക്കുംഡ ഉളംച മാടുവെ മായ ബംതു. യീസു മുത്തു അപ്രോസ്തുരു മേജിനെ സുത്തുലോ ഉളംചക്കു കുളിപ്പുകോംഡു. ¹⁵യീസു അവരിഗി, “നാനു നായുവെ മേഡലു ഈ പസ്തർ ഉളംച മാടലു ബഫച്ചവാഗി അപേക്ഷിസീഡീനേ. ¹⁶ഇംഗരി നിജവാദ അഥവു ദേവരു രാജ്യദല്ലി നിർവ്വേദവ തനക്, നാനേംഗിരോ ഇൻഓംഡു പസ്തർ ഉളംചവന്നു മാടുവുടേം ജല്ല” അംദൻ.

¹⁷ബിൾക യീസു ദാക്കുരസദ പാതേയുന്നു തീഗുടുക്കോംഡു അടക്കാഗി ദേവരിഗി സീളേതുമാകിടിനു. ബിൾക ആത്മൻ, “ഈ പാതേയല്ലിരുവ ദാക്കുരസവന്നു നിവേല്ലരൂ ഹങ്കിഞ്ചലൂരി. ¹⁸ദേവരു രാജ്യ ബർവു തനക്, നാനേംഗിരി തിരുഗി ദാരൂരാസ പുകിയുവുപറിഡിളു” അംദൻ.

¹⁹അപേക്ഷ യീസു സ്പ്ലു റോട്ടീയുന്നു തീഗു കോംഡനു. ആത്മൻ റൂട്ടോഗിരി ദേവരിഗി സീളേതുമാകി അദന്നു മുരിയു അപേക്ഷാലരിഗി കൊള്ളു. ബിൾക യീസു, “നാനു നിമവോജു കോടുത്തിരുവ നന്നു ദേവകിടു. നന്നും നേസിക്കൊള്ളുപ്പുഡാക്കി ഹീഗ മാകിരി” അംദൻ. ²⁰അദേ റിക്കിയാഗി, ഉളംചവാദ നംതെ, യീസു ദാക്കുരസദ പാതേയുന്നു തീഗുടുക്കോംഡു, “ദേവരു തന്നു ജൂൺ റോംഗിരി മാകിക്കോംഡു കോണു ഒപ്പുംഡവന്നു ഇഡ സോകിപ്പു തുടെ. നാനു നിമഗാരി കോടുത്തിരുവ രക്കീടിംഡ ഈ ഹോസെ ഒപ്പുംഡ പ്രാരംഭവാഗുടെ” അംദൻ.

യീസുവിഗി യാരു വിരോധിഗാഗിവു?

²¹യീസു, “നാന്ഗെ ദേരുകേ ബഗീയുവവനു നന്നോംഗിരി ഇദേ പംക്തിയല്ല ഉളംചക്കു കുളിപ്പുട്ടുനേ.

²²പുമുഖുക്കുമാരൻ ദേവരു യോജനഗിമുനാരവാഗി മററ ഹൂംദുവനു. ആദരെ മുന്പുക്കുമാരൻനു കോലുപ്പുദക്കു ബഫിക്കിോദുവ വൃക്കിനി ബഫച കേംകാഗുപുദു” എംഡു ഹേളിദനു.

²³അഗ അപ്രോസ്തുരു, “നമ്പുല്ലി യാവഞ്ഞ ഇംഡുബുക്കു മാടുവനു” എംഡു ബബ്ദരുന്നോബുരു കേളിക്കോംഡരു.

സേവകരംതിരി

²⁴ബിൾക അപ്രോസ്തുരു കുമ്പുല്ലി യാരു അതി ശ്രേഷ്ഠരെംഡു വാദ മാടക്കോടിഗിടരു. ²⁵അഗ യീസു അവരിഗി, “കി ലോകദ അരസരു തന്നു ജനര മേരീ ദൂരത്തിനു മാടുത്താരെ. ജനര മേരീ അധികാര കോംടിരവരന്നു ധമിട്ടുപ്പേരെംഡു കർമ്മത്താരെ. ²⁶അദരെ നീവു ഹാഗാഗി ബാരദു. അതും ദോക്കു വൃക്കിയു അതും തിക്കു വൃക്കിയാഗ ബേകു. നായുകരു നേംവകരംതിരുബീകു. ²⁷ശ്രേഷ്ഠനാടബനു യാരു? ഉളംചക്കു കുളിത്തുവനേ? അഥവാ അവനിഗി സേവേ മാടുവവനേ? ഉളംചക്കു കുളിതിരുവവനേ ശ്രേഷ്ഠനെംഡു നീവു? അദരെ നാസു നിമ്പുല്ലി സേവക നംതിനേ!

²⁸“നീവു നന്നു അനേക കുപ്പുഭാര്ലു നന്നു സംഗക്ക ഇംഗ്രപരു.

²⁹നന്നു തംഡെ നാന്ഗെ രാജ്ഞവന്നു കോടുട്ടുട്ടാനേ. നന്നു സംഗക്ക ആളുപുടക്കു നാനു സക നിമഗി അധികാര കോടുത്തേനേ. ³⁰നന്നു രാജുഡലു നീവു നന്നു സംഗക്ക ഉളംചവാടുവിരി മുത്തു കുകിയുവിരി. നീവു സിംഹാസനഗംഗല്ലി കുളിപുകോംഡു ജ്വീലീനെ കുന്നേരുകു കുലഗളിഗി നൃയുക്കീരിപുവിരി.

നിമ്പു നംബിക്കുയുന്നു കോടുക്കുഭീകിരി!

(മതായ 26:31-35; മാരക് 14:27-31; യോഹാന 13:36-38)

³¹“ഒപ്പു രീതുനു തന്നു സീളേധിയുന്നു തുരുവംതേ സ്ത്രീസുനു നിമ്പുന്നു തീരോധിസലു കേംകാഗോംഡു. സീളോണനേ, സീളോണനേ (വേതു) ³²ഈന്നു നംബിക്കുയു കുമിംകോരഗബാരദേംഡു നാനു പ്രാ ധിക്കിഡെനു! നീനു പരിവര്ത്ത നിഗോംഡ നംതെ നിന്നു സഹോദരരുന്നു ബല പടിസു” എംഡു ഹേളിദനു.

³³അദക്കു വേതുനു യീസുവിഗി, “പ്രഭുവേ, നിന്നു സംഗക്ക സേരുമുനിഗി ഹോഗുപുഡക്കു നായുവുദക്കു നാനു സിച്ചാനിട്ടേനേ” എംഡു ഹേളിദനു.

³⁴അദക്കു യീസു, “വേതുനേ, നാഴി ബീഡിഗി കോളി കുഗുവ മേഡലു നാന്നും അരിയുനേം നീനു മൂരു സല ഹേജുവേ!” അംദൻ.

ക്ഷേമവന്നു എമരിംസലു സിദ്ധരാഗിരി

³⁵ബിൾക യീസു അപ്രോസ്തുരിഗി, “ജനറിഗി ബോധിസു പുഡക്കു നാനു നിമ്പുന്നു ഹജവിലും, ചീലവിലും, മുത്തു പാദരുഗീഗംഗലും കുഞ്ചിക്കിഡെനു. അദരെ നിമഗി പണാരുമുരു കോരതേ ആയിരേനേ?” എംഡു കേളിദനു.

അപ്രോസ്തുരു, “ഇല്ല” അംദരു.

36 മീൻ അവരിഗെ, “അദർ കുറ നിമ്മുളീ ഹനാഗാലി ചീലവാഗാലി ഇട്ടർ അദനു തേരീകോംകു ഹോഗിരി. നിമ്മുളീ വിദ്ധവില്ലിട്ടും, നിമ്മു മേലംഗിയിന്നു മാരി ബംദു വിദ്ധവൻസു കോംകുകോളീരി.

37 ‘അതനു, അപരാധിഗളലീ ഒഭുനംതേ എങ്ങ് സല്പച്ചുനു’

യീജായ 53:12

എം പവിത്ര ഗ്രംഥഡലീ ബർദിദേ. നസു ബഗീ ബർയു ലപ്പച്ചിരുവ ഈ മാതു നേരവേരബേകാറിഡേ മതു കുഗ നേരവേരുതിദീ’ എം ഹേളിദനു.

38 കിഷ്യരു, “പ്രഭുവേ, ഇലീ നോംകു, എരകു വിദ്ധ ഗിലീവേ” എം ഹേളിദരു.

മീൻ “അപ്പുശാകു” അംദനു.

അപ്പുശാലര പ്രാഥനേയ അഗ്രത്തേ

(മുത്തുയ 26:36-46; മാര്ക്ക 14:32-42)

39 മീൻ പെച്ചജിഡിം (ജീരുസലീമാ) അലീവോ മുരജി ഗുഡ്കീ ഹോംദനു. ⁴⁰ അതൻ കിഷ്യരു അത്നോക്കേ ഹോംദരു. (മീൻ ആഗാഗീ അലീഗീ ഹോംഗുക്കിഡനു.) മീൻ തന്നു കിഷ്യരിഗീ “നീവു തോംഗനീഗേ ഒഭിഗാഗദംതേ പ്രാഥിനിസിരി” എം ഹേളിദനു.

41 ബിൾക മീൻ അവരിംഗ സുമാരു നൂറേപത്തു അകി ദശര ഹോംദനു. അതൻ മേരിക്കാലുരു, ⁴² “താംദീയീ, സിനഗീ ഇപ്പുലിഡ്രു, ഈ ശ്രമേയു പാൽ, യിന്നു നസീംദ തോലിഗു. അദർ നസു ഇപ്പുദംതാഗിഡീ നിസു ഇപ്പുദംിയീ മാദു” എം പ്രാഥിനിദനു. ⁴³ ആഗ പരലോക്കിഡിം ഒഭു ദേവദൂതനു കാണിക്കോംദനു. മീൻ വന്നു ബല പകിസുവും ദക്കാറി ഈ ദേവദൂതനും കെലുകിനിലാഗിതു. ⁴⁴ മീൻ പവിഗീ പുംബാ വേദനേയിലും, അതൻ പ്രാഥനേ യിലീ കുപ്പപ്പച്ചു ഹോരാകിദനു. അതൻ മുഖഡലീ ജീവരു രക്ത ദോഹാടിയലീ തോപ്പിക്കുതോദരി. ⁴⁵ മീൻ പ്രാഥിനിഡമീലീ തന്നു കിഷ്യര ബിൾകുഹോംദനു അവരു നിഡീ മാടുക്കിഡ്രു. (അപരു ദുഃഖിഡിം ആയാസഗോം ദുരു.) ⁴⁶ മീൻ അവരിഗീ, “നീവു എങ്കെ നിതി, സുക്കിഡീരി? എറ്റേരി! തോംഗനീഗേ ഒഭിഗാഗദംതേ പ്രാഥിനിസിരി” എം ഹേളിദനു.

മീൻ വിന ബംഘന

(മുത്തുയ 26:47-56; മാര്ക്ക 14:43-50; യോഹേന 18:3-11)

47 മീൻ മാതാദുക്കിട്ടാഗ, ജനരു ബംദു ഗുംപു അലീഗീ ബംഡിതു. ഹന്നേരു അപ്പുശാലരലീ ഒഭുനു ആ ഗുംപിഗീ മുംഡാജാഗിദനു. അവേം യുഡനു. അവനു മീൻ പവിഗീ മുട്ടിട്ടുവപ്പു കുത്തേരം ബംദനു.

48 മീൻ അവരിഗീ, “യുഡനേ, മുട്ടിട്ടു മുനുവ്വുകുമാരൻനു ഹികിദുകോംകുവിയോ?” എം

കേളിദനു. ⁴⁹ മീൻ പവിന കിഷ്യരു സക അലീ നിംകിഡ്രു. അലീ നഡേയുക്കിട്ടുഡുനു അവരു നോകുക്കിഡ്രു. കിഷ്യരു മീൻ പവിഗീ, “പ്രഭുവേ, നാവു നമ്മു വിദിഗജന്നു ഉപയോഗിനേംബേരു?” എം ഹേളിദരു. ⁵⁰ കിഷ്യരലീ ഒഭുനു തന്നു വിദ്ധവൻസു ബിഞ്ചി മുകായാജകനു ആളിന ബല കുവിയുന്നു കത്തറിഡനു.

51 മീൻ അവരിഗീ, “നിലീസു” എം ഹേളി, ആ സേവകൻ കുവിയുന്നു മുച്ചു സ്പൈസൈംഗോളിഡനു.

52 മീൻ വിന വന്നു ബംഘിഡു അലീഗീ മുകായാജകരു, കിരിയ മുകാദുനായുകരു മതു മുക്കു മുകാദു സിവായി ഗജിം ബംഡിദു. മീൻ അവരിഗീ, “വിദിഗജന്നു ദോക്കേ ഗജിം നലു ഹികിദുകോം ഇലീഗീ ബംഡിദീരുകേ? നാനു അപരാധിയിം നീവു ഭാവിയുക്കിരോ? ⁵³ കുത്തിനി നിമ്മു സംഗട ദേവാലയ ദലിഡ്രു. നീവു നസുനു അലീ വകേ ബംഘിഡലു? അദർ ഇദു നിമ്മു സെമയു. ഇദു അംധകാരദ (വാവ) ദോരെനു” എം ഹേളിദനു.

വേത്രന വിജുസ്മേരോക

(മുത്തുയ 26:57-58, 69-75; മാര്ക്ക 14:53-54, 66-72; യോഹേന 18:12-18, 25-27)

54 അവരു മീൻ വിന വന്നു ബംഘി പ്രഥാന യാജകനു മുനൊളിഗീ കുരുദുകോം ബംഡരു. വേത്രനു അവരനു ഹിംബാലിഡനു. ആദർ അവനു മീൻ പവിന കുത്തിരു ബരലിലു.

55 സ്ത്രീകരു അംഗജദ മഥുരാഡലീ ബിംബയുനു ഹോക്കി ചുംബി കുഞ്ഞുകോം ദരു. വേത്രനു അവര ജീവുകേ കുഞ്ഞുകോം ദനു. ⁵⁶ വേത്രനു അലീ കുഞ്ഞിരുപുദനു ഒഭു സേവകി നോകിഡലു. ബിംബയു ബിളകിനിം ആക്കു വേത്രനു സുരാക്കിഡലു. അവലു വേത്രനു മുഖവന്നേ ലക്ഷ്യപിടിപ്പു നോകി, “ഈ മുനുവ്വുനു അതനു (മീൻ) സംഗട ഇടുവനു” അംദിശു.

57 അദർ വേത്രനു അദു നിജപലലുവേം ദേവിദനു. അവനു ആകീ, “അപ്പു, അതൻ നനഗീ ഗോത്തേ ഇലു” അംദനു. ⁵⁸ സ്പൈസു സെമയു ദംതര ജീനും ബുക്കേ വേത്രനു നസു നോകി, “നീനു മീൻ വിന ഹിംബാലിഡു ജനരലു ഒഭുനാഗിട്ടു!” എം ഹേളിദനു.

അദർ വേത്രനു, “നാനു അതൻ ഹിംബാലകരലീ ഒഭുനലു” അംദനു.

59 “സുമാരു ബംദു താകിന നംതര ഇലേരും ബുവു, “അദു നിജ! ഈ മുനുവ്വുനു അത്നോക്കേ (മീൻ) ഇടുവനു. ഇവനു ഗലീംയുദാവനു!” എം ദുഢാവി ഹേളിദനു.

60 ആഗ വേത്രനു, “നീനു കനു ഹേജുക്കിഡീയോ നനഗീ ഗോത്തേലു” അംദനു. വേത്രനു ഇന്നു മാതാദുക്കിട്ടാഗ കോളി. ⁶¹ ആഗ പ്രഭു (മീൻ) ഹിംബിരു വേത്രനും ദൃശ്യിം നോകിഡനു. “മുംജാനേ ഹോം കോഗു പുട്ടിം തു മോദലു നീനു നസുനു ആരിയേനംബുദാഗി മുശരു സല ഹേജുവേ” എം പ്രഭുവു ഹേളിദ മാതൻ വേത്രനു ആഗ ജൂക്കു ഹിംബിരീകോം ദനു. ⁶² ബിൾക വേത്രനു കോരഗീ ഹോം ബകു ദുഃഖിഡിം ആത്തനു.

യീംസുവിഗി ജനറു മാറിട അപക്കാസ്തു

(മതായ 26:67-68; മാക്ക 14:65)

⁶³⁻⁶⁴ കേൽപ്പ ജനറു യീംസുവശ്വ ഹിഡിമുകോംകിട്ടു. അവരു യീംസുവിന മുഖ്യേ മുഖ്യുകു കുക്കി, ആക്കന്നു കൊടേദു, “നിന്നും ഹോക്കേദവരും? നമ്മിനുവാദനേ ഹേഇൾ” എംഡു ഗീളി മാറിടരു. ⁶⁵ അവരു ഹലവാരു വിഘ്ദദലീ ആക്കന്നു ദോക്കി നിംബിഡരു.

യിഹൂദ്രനായകരുമുംദ യീംസു

(മതായ 26:59-66; മാക്ക 14:55-64; യോഹാന 18:19-24)

“മുരുദിന മുംജാനേ ഹിരിയ ജന നായകരു, മഹായാജകരു മുത്തു ധഫോഒവദേശകരു ഭജ്ഞി സേരി ബംദരു. അവരു യീംസുവശ്വ നായാലയക്കു കരു ദോയ്യു.”

⁶⁷ “നിംസു കീഴ്നായിരുന്നു നമ്മിനു ഹേഇൾ” എംഡു ഹേഇൾ ദരു. യീംസു അവരിനീ, “നാനു കീസ്റ്റനീം ഹേഇൾ ദരീ നിവു നിന്നും നംബവുംഡിലു. ⁶⁸ നാനു നിമ്മും കീഴ്നാ ദരൂ നിവു സ്ലത്രകോമുവുംഡിലു. ⁶⁹ അദരു ജൂഡിസിം ദ മുണ്ടു കുമാരനു ദേവരു സിംകാസനദ ബഗദേയലീ ആസേന നാഗിരവനു” എംഡു ഹേഇൾ ദരു.

70 അവർലൂ രൂ, “കാഗാദരീ നിംസു ദേവരു കുമാരനോേ?” എംഡു കീഴ്നാ ദരു. യീംസു അവരിനീ, “നാനു ആക്കനേ എംഡു നിംവേ ഹേഇൾ കീഴ്നിഡിരീ” എംഡൻ. 71 ആഗ അവരു, “ജന്നേം വാക്കീ ജീകു? ആക്കനു ഹേഇൾ പുന്നു നാവേ കീഴ്നാ ദവലാ!” അംദരു.

രാജ്ഞാല ഹിലാത്തിംദ യീംസുവിന വിചാരക്ക്

(മതായ 27:1-2; 11-14; മാക്ക 15:1-5; യോഹാന 18:28-38)

23 ബജീക്ക അലീ സേരിബുംഡവൈലു, എദു യീംസുവശ്വ ഹിലാത്തനു ബജീക്ക കരീദുകോംകു ഹോഡരു. ² അവരു യീംസുവിന മേളീ ദോഓഡാരോഒവഞ്ചു മാക്കോടിഗിരു. അവരു പിലാത്തനീ, “ഈ മുണ്ടു നമ്പു ജനറന്നു തപ്പു ദാരിഗി നേക്കുവ സംഗംഗിഗഞ്ഞു ഹേഇൾ കീഴ്നിഡു. നാപു സിംസർസിഗി തെരിഗി കോടബാരംദം ജാ ജവനു ഹേഇൾ കീഴ്നിഡു. അലുഡീ ജവനു തന്നും കീഴ്നേംബ അരസനീം ഹേഇകോബിള്ളുന്നേ. ആദ്ദീം നാപു ജവനു ബംധിഡീവു” എംഡു ഹേഇൾ ദരു.

³ ഹിലാത്തനു യീംസുവശ്വ, “നിംസു യിഹൂദരു അരസനോേ?” എംഡു ഹേഇൾ ദരു. യീംസു, “നിംവേ ഹേഇൾ രുവീ!” എംഡു ഉണ്ട്രിസിദരു.

⁴ ഹിലാത്തനു മഹായാജകരിനു മുത്തു ജനരിനി, “നാനു ജിവന്റീ യാവ തപ്പനൂ കാണലിലു” എംഡു ഹേഇൾ ദരു.

⁵ അദക്കീ അവരു, “ജവനു ചുദേയു പ്രാംതേഡലീലൂ ഉപദേശിക്കി കരു, അതി എ ബജീസിഡാനേ. ഗലിലീയുഡലീ പ്രാരംഭിഡെ ജവനു തു ജീലിഗു ബംദിഡാനേ” എംഡു പദേവദേ ഹേഇൾ ദരു.

കേരോഡൻ മുംദ യീംസു

“ഹിലാത്തനു ഇദനു കീഴ്ലീ, “ജവനു ഗലിലീയു ദവനോേ?” എംഡു കീഴ്ലീ ദനു. ⁷ യീംസു കേരോഡൻ അരികാരേശേഇംപച്ചവേംഡു ഹിലാത്തനിനീ തിഞ്ഞിയു. ആ സമയുഡലീ ഹേരോഡൻ ജീരുസലേമീനലിഡ്രു. ആദ്ദീ റിംദ ഹിലാത്തനു യീംസുവശ്വ അവന ബജീഗി കബുകിഡിനു. ⁸ ഹേരോഡൻ യീംസുവശ്വ സോരേഡാഗ ബകഭ സംകോം പച്ചു. ഏകെംഡരീ അവൻ യീംസുവിന ബജീ എല്ലവനു കീഴ്ലീ ദനു മുത്തു ബകഭ കാലിഡിം ആക്കിം ദ ബംദു അദ്ദുപ്പത്കാര്യ പ്രാംശു സോരേഡബേഇംഡിഡു. ⁹ ഹേരോഡൻ യീംസുവിഗി അരേശേപ്പേഇംപച്ചു കീഴ്ലീ ദനു. അദരീ യീംസു ബംഡകൂ ഉള്ളത് നിംഡലിലു. ¹⁰ മഹായാജകരു മുത്തു ധഫോഒവദേശകരു അലീ നിംവുകോംഡിഡു. അവരു യീംസുവിഗി വിരുദ്ധവാി കൊഗുട്ടു. ¹¹ ആഗ ഹേരോഡൻ മുത്തു അവൻ സ്റ്റീരിക്കു യീംസുവശ്വ സോരേഡി ഗീളി മാറി ദരു. അവരു യീംസുവിഗി രാജനംഡേ ബജീ ഉളക്കി കാസ്തേ മാറി ദരു. ബജീക ഹേരോഡൻ യീംസുവശ്വ ഹിലാത്തനു ബജീഗി തിരു കബുകിഡികോച്ചു. ¹² പൊദലു പിലാത്തനു മുത്തു ഹേരോഡൻ വൈരിഗാഡിഡു. അദരീ അംദു ഹേരോഡൻ മുത്തു ഹിലാത്തനു മുത്തു സ്റ്റീഹിഡതാദരു.

യീംസുവി മുരണംഡൻ

(മതായ 27:15-26; മാക്ക 15:6-15; യോഹാന 18:39-19:16)

¹³ ഹിലാത്തനു മഹായാജകരന്നൂ യിഹൂദ്ര നായകരന്നൂ ജീരെ ജനരന്നു ഭജ്ഞി കർരി, ¹⁴ അവരിനീ, “നിവു ഈ മുണ്ടു നിന്നു (യീംസുവശ്വ) നിന്നു ബജീ കർദു കോംഡു ബംദിറി. ഇവൻ ജനരന്നു തപ്പുദാരിഗി നേക്കു കീറാനേ എംഡു ഹേഇൾ ദരി. അദരീ നാനു നിമ്മുലൂരു മുംദു ജിവന്നു വിചാരനേ മാറി ദനു. അദരീ നാനു ഇവന്റീ യാവ തപ്പനൂ കാണലിലു. നിമ്മു ദോഓഘാരോഒവഗീബു ജവനിനീ അസ്തിയുംവുംഡിലു. ¹⁵ ജീദലു ദീ ഹേരോഡൻ സക ജീവന്റീ യാവ തപ്പനൂ കാണലിലു. ഹേരോഡൻ യീംസു വും നമ്പു ബജീ മുത്തു കബുകിഡിനു. സോരേറി, യീംസു യാവ തപ്പനൂ മാകിലു, അവനിനീ മുരണംഡൻ ആ ബാരദു. ¹⁶ ആദ്ദീം നാനു ഇവന്നു സ്ലേ തിരീസി ബിംഗു ബിചുതീനേ” എംഡു ഹേഇൾ ദനു. ¹⁷*

¹⁸ അദരീ ജനരലൂരു, “അവൻ നമ്പു കോലിപു! ബരബു നിന്നു ബിംഗുകോടു” എംഡു കാറി ദരു. ¹⁹ (ബരബു പച്ചിണിഡലീ ദംഗ എബ്ബിഡ്രിംഡ സീരെമുനേയലിഡ്രു. അവൻ കേലപ്പ ജനരന്നു കോംഡിഡു.)

²⁰ ഹിലാത്തനു യീംസുവശ്വ ബിംഗുബിംഗോജ എംഡു ഹിലാത്തനു മുത്തു

വചന 17 കേലപ്പ റീക്ക പ്രതിഗലിലു 17നേ വചനവശ്വ സേരിം ലാറി. അദരലീ, “പ്രതിവചന പ്രസ്തുതുഡ സമയുഡലീ പിലാത്തനു ജനരിഗു ഒബ്ബ കീറിയും ബിംഗുകേ മാഡേകാറിഗു” എംഡു ബരിദു.

അവരിഗി കേളിദന്. ²¹അദർ അവരു മുത്തേ “അവൻമു കോളിപ്പു! അവൻമു തിലബിഗീരിപ്പു!” എന്ദു കുറിദരു.

²²മുശരനേ സൽ ഫിലാതൻ ജനറിഗി, “പകേ? ആതൻ ഫനു തപ്പു മാകിദനു? ആതൻ തപിത്സ്ഫന്ലു. ആതൻമു കോളിപ്പുവുദക്കേ നന്നി യാവ കാരണവോ കാനേമുവുദില്ല. ആദ്ധ്യരിം ആതൻമു സ്പ്രലു തിക്കിസി ചിച്ചുബിബുത്തേൻ” എന്ദു കേളിദനു.

²³ആദര അവരു കൂഗാടപ്പന്നു മുംഡുവരിസി യീംസുവന്നു തിലബിഗി ഹാഡി കോളിപ്പെശേരോം ബലവംത് പകിഡിദരു. അവര കൂഗാട ബകഴി കേച്ചുഡിറ്റിനം, ²⁴ഫിലാതൻ അവരു ബയക്കേയും കുംഭേരിസലു നിധരിം ദനു. ²⁵ബരബുപ്പന്നു ബിംഗഗി മാദബേരോം ജനരു കേളിക്കോം ദരു. ദംഗി എബ്ബിസി ദിറ്റിനം മുത്തു കോളേ മാകിഡിരിം ബരബുപ്പു നേരമെന്നും ലിംഗനു. ഫിലാതൻ ബരബുപ്പന്നു ബിംഗഗി മാകി, യീംസുവന്നു കോളിപ്പുവുദക്കേ ജനറിഗി ഒപ്പിസിദനു. ജനരു ബയക്കേയും ഇടേ ആറിത്തു.

യീംസുവന്നു തിലബിഗീരിഡരു

(മത്തായി 27:32-44; മാശ് 15:21-32; യോഹാന 19:17-27)

²⁶സൈറു യീംസുവന്നു കോല്ലു കർഡോയുഖാഗ ഹോലാറിം പച്ചജിദോഖി ബരുത്തിട്ട സിമോൻ എംബ വൻമു കുംഗരു. സിമോൻ സിരീനാ പച്ചജിദവനു. യീംസുവിനു തിലബിയും ഹോലുക്കോം യീംസുവിനു ഹിംഡേ ബരുവംതെ സൈറു സിമോൻമു ബലവംത് മാകിദരു.

²⁷അനേക അനേക ജനരു യീംസുവന്നു കുംബാലിഡരു. ദൊക്ക ഗുംപാഗി സീരിദ്ദ ശ്രീയരു യീംസുവിനാഗി ദുഃഖി പച്ചു എഡ ബകിദുകോം കോഞാഡുത്തിട്ടരു. ²⁸ആദര യീംസു, അ ശ്രീയരിഗി, “ജീരുസലീമിന ശ്രീയരേ, നന ഗാഗി അഞ്ചേരിക്കി. നിമാഗാരിയോ നിമു മുകുളാഗാരിയു അഞ്ചിരി! ²⁹ബംജിയരേ, ഭാഗ്യവംതരു! ഹേരദവഴീ കാലാടിസദവഴീ ഭാഗ്യവംതളു” എന്ദു ജനരു കേളഞ്ഞ സമയ ബരുത്തു. ³⁰അഗ ജനരു ബിച്ചുകു, ‘നമ്പു മീലേ ബിഇഉ! എംതലു ഗുഡ്ഗ ഗിഗി, ‘നമ്പുപ്പന്നു മുച്ചു കോളിറി!?’ * എംതലു കോഡോഖുപരു. ³¹ജീവനെ സുഖി കരവാഗിരുവാഗ ജനരു ആ രിൽ വഴിഫിസിദരു, ജീവനെ ക്ഷേത്രരു വാദാഗ പൻ മാടുവരു? * എന്ദു കേളിദനു.

³²യീംസുവിനെ സംഗം ജബ്രു ദുഷ്മീനിഗളുപ്പന്നു കോലു ബേരോം അവരു നിധരിം ദരു. ³³യീംസുവന്നു മുത്തു ജബ്രു ദുഷ്മീനിഗളുപ്പന്നു അവരു “ക്വാല” വേംബ സ്കുളുക്കേ കർഡുകോം ഹോദരു. അലീ സൈറു യീംസുവന്നു ആ ദുഷ്മീനിഗളുപ്പന്നു തിലബിഗാംഗി ജീവിദരു. ബച്ചുപ്പന്നു യീംസുവിനു ബലഗക്കേയലീയും ജീനോബച്ചുപ്പന്നു യീംസുവിനു

അ... മുച്ചുക്കോളി ഹോയി 10:8

ജീവന... മാടുവരു അരുപ്പേ അവരു ജീദനു ഹസിരാദ മരദ മീലീ മാകിദരു, ബണിഗിഡ്രീ പനാഗുവുദു.”

വക്കഗക്കേയലീയും കുകിദരു. ³⁴യീംസു, “തംദീയേ, ഇവരുപ്പു കുപിമു. ഇവരിഗി താവു മാടുത്തിരുവുദു തിളിറിലു” എന്ദു പ്രഥികിം ദനു.

സൈറു ചീഡിക്കാകി യീംസുവിനു ബച്ചുഗഭു യാരിഗി സേരബേരോം തിേമാട നിഡിരു. ³⁵ജനരു നോഡുക്കു അലീ നിംകിഡ്രു. യീഹുദീ നായകരു യീംസുവന്നു നോഡി ഗീരീമാകിദരു. അവരു, “ജീവനു ദേവരിം ദരിപ്പിലു ശ്രസ്തനാഗിദരു തിന്നുപ്പു രക്ഷിസിക്കോളു. ഇവനു ഭേദയിവരുപ്പു രക്ഷിസിഡല്ലേ?” അംദരു.

³⁶സൈറു യീംസുവന്നു ഗീരീമാകിദരു. അവരു യീംസുവിനു ബൾഗി ബംദു, പ്രഥപുകുചി ദാരുപരവന്നു നിഡി, ³⁷നിംനു യീഹുദീരു അരംബനാഗിദരു, നിന്നുപ്പു രക്ഷിക്കോം എന്ദു കേളിദരു. ³⁸(തിലബിയു മേഖലാഗഡലു) “ഈതൻ യീഹുദീരു അരസുവു” എന്ദു ബരയലാഗിത്തു.)

³⁹മുച്ചുമീനിഗളും ബച്ചുപ്പന്നു ദൂഷികി, “നിംനു കൃസ്തനല്ലവോ? ഹാഗാദരേ നിന്നുപ്പു രക്ഷിക്കോ! നമ്പുനോ രക്ഷിപ്പും!” അംദനു.

⁴⁰ആദരേ ഇന്നോളു ദുഷ്മീനിയു അവനുപ്പു ഗദരിസി, “നിംനു ദേവരിഗി ഹേദരബേകു! നാവേല്ലരു ബേഗനേ സാധ്യവേപ്പു! ⁴¹നിംനാ നാനാം അപരാഡിഗജാഗിടീപ്പേ. നാവു തപ്പു മാകിഡിരിം പച്ചുസ്ലേഡിബു. ആദരേ അ മുന്പുശു (യീംസു) യാവ തപ്പുപ്പു മാദിലു!” എന്ദു കേളിദനു. ⁴²ബൾകു ആ ദുഷ്മീനിയു ആതനിഗി, “യീംസുവേ, നിംനു നിന്നു രാജൂപ്പവന്നു സ്ഥാപിപ്പാഗി നിന്നുപ്പു നേനിക്കോ!” എന്ദു കേളിദനു. ⁴³അഗ യീംസു അവനിഗി, “കീഇഉ! നാനു സ്ക്രീവൻസേ ഹേഇഉടേനേ ആ ദിനവേ നിംനു നിന്നുപ്പു സംഗദേ പരദീപി നല്ലിരുവി” എന്ദു കേളിദനു.

യീംസുവിന മുരഞ്ഞ

(മത്തായി 27:45-56 മാശ് 15:33-41; യോഹാന 19:28-30)

⁴⁴ഇപ്പറലു കേച്ചു കടിമു മുഢാളുവാഗിത്തു. ആദരേ ഇടി വൃദ്ധേരപു മുഢാളു മുരു ഗംഡീയു തന്റെ കെട്ടലായിലു. ⁴⁵സൊധ്യൻ ബിശേരീ ഇരിലു! ദേവാ ലയുദ പരദീയു എരുപു ഭാഗവാഗി കരിമുഹോഡിയിലു. ⁴⁶ആമീലീ യീംസു, “തംദീയേ, നിന്നു ആക്കുപ്പു നിനിഗി ഒപ്പിപ്പുത്തേൻ,* എന്ദു മുകാഡുപ്പിയും കുറി പ്രാജിച്ചുപ്പു. ⁴⁷അലീദു താളിപ്പി പിന്ദേദദനുപ്പു നോഡി, “ഈ മുന്പുശു ഒപ്പിയുവേംഡു നനഗി ഗോളിത്തു” എന്ദു കേളി ദേവരപ്പു സ്ഥികിദനു.

⁴⁸അ സംഗിതയുപ്പു നോഡുപുദക്കേ അനേക ജനരു പച്ചുണി ഹോരിഗെ ബംമിഡ്രു. ജനരു ജീദനുപ്പു നോഡി, ബകഴി ദുഃഖിഡിം ഹോറടുഹോഡരു. ⁴⁹യീംസുവിനു അഴീയു സ്വേഹിതരു അലീദുരു. ഗലീരീയും ദിനു യീംസു വെന്നു ഹിംബാൾസിഡ കേലുപ സ്വീയരു അലീദുരു. അവരലുരു തിലബിയും ദരാദരിലു നിംബുകോം ആ സംഗിതയുപ്പു നോഡിദരു.

തംദീയേ... ഒപ്പിപ്പുത്തേൻ കിൽക്കൻ 31:5

അരിമുഖായിട യോജീഫൻ

(മത്തുയ 27:57-61; മാരക 15:42-47; യോഹന 19:38-42)

50-51 അരിമുഖായി എംബുദു ഡീക്കോട്ടർ ഒന്ദു ഗണരു. ഡീക്കോഡീഫൻ ജുദർ നിവാസി. ജുവൻ ഒഴിയു ധാമിൽക്കെഴീയാഗിറ്റു. ദേവര രാജുഡ ആഗമൻവന്നു ജുവൻ നിരോധിംസിറ്റു. ഡീക്കോഡീഫൻ ഡീക്കോട്ടർ ഹിരി സഭിയു സദസ്യനാരിറ്റു. ആദരേ ബേരീ ഡീക്കോട്ടർ നായുകരു ഡീഈസുവന്നു കോളലു തീരേപാര നിശിദാഗ ജുവൻ അടക്കേ ഒപ്പേലില. 52 ഡീഈസുവിന ദേക്കവന്നു തന്നീ കോഡീകോംഡ ഡീക്കോഡീഫൻ ഫിലാത്തന്നു കേൾക്കോംഡു. 53 ബുളിക് ജുവൻ ഡീഈസുവിന ദേക്കവന്നു ശീലബിയംഡ ജുളിസി ബച്ചേയലീ സുമൃതി. ഒംഡീയലീ തോടിട്ട സമാഡിയലീ ജുച്ചു. ഈ സമാഡിയലീ ബേരീ യാരൻരു എംഡൂ ഹോൾരിലില. 54 അദു സിദ്ധേയു ദിനദ * നായംകാല വാനിതു. ശോയുനു മുഖിഗിരാഗ, സബ്താ ദിന പാരംബ വാഗലീഥിക്കു.

55 ഗിലീഇയുടിംഡ ഡീഈസുവിന സംഗട ബംഗിട്ട സീറിയരു ഡീക്കോഡീഫൻവന്നു ഹിംബാലിസിദരു. അവരു സമാഡിയലു ഡീഈസുവിന ദേക്കവന്നു ഒളിട്ടു സേജാവന്നു നോടിഡരു. 56 ബുളിക് ആ സീറിയരു ഡീഈസുവിന ദേക്കക്കേ ഹജ്ജലു പരിപാള ദ്രവ്യഗളു സിദ്ധമാകുവുദക്കാഗി ഹോർച്ചുമോഡരു.

സബ്താ ദിനദല്ലി അവരു വിശ്രമിസിക്കോംഡരു. മോംയീ ധർമ്മം അസുദ പ്രകാരം സബ്താ ദിനദം ജനരീല്ലരു വിശ്രാംതി തീഗെക്കോഖുഖീകിത്തു.

യോജീവിന പുനര്ത്താന

(മത്തുയ 28:1-10; മാരക 16:1-8; യോഹന 20:1-10)

24 ഭാനുവാര മുംജാനേ ജീന്റു മോബീരയാഗ സീറിയരു താപ സിദ്ധമാടിദ പരിപാള ദ്രവ്യഗളു സീറീഗും തീഗെക്കോംഡ ബംഗിട. 2 ഓംഡീ ഉലരുജേലപ്പേരുവുദന്നു കംഡ അവരു ഒളിഗേ ഹോഡരു. 3 ആദരേ പ്രഭു ഡീഈസുവിന ദേക്കവന്നു അവരു കാണലീല. 4 സീറിയരിഗേ ജീദു അഫ്വാഗാഡേ ആക്കുയുപപുട്ടിരലു ഹോളിയുവ ഉദുപു ഗളു ധരിംകോംടിട്ട ജുബരു (ദേവദൂതരു) അവരു ബുളിയലീ നിംതരു. 5 ആ സീറിയരു ബക്കാഗി ഹേരി തമ്മു മുഖഗളു നേംഡ ക്കേഗേ ബഗിക്കോംഡ നിംതരു. ആ മുന്പേരു, “ബദുകിരുവ വൃക്കീയിലു ജീലി കുടുകു പുഡേകേ? ഇം സുതു ജനരന്നു ഇരുവ സേജി” 6 ഡീഈസു ജീലില. അതൻ ജീവംതവാറി വെറി ദാനീ! ആതൻ ഗ ലിലീയു ദലിഡാനു ഹേളിഡ വിഘയ ജൂപേക്കിലപ്പോ? 7 മുന്പു കുമാരൻ കേഡുകരെ പെടക്കേ ബച്ചീസ്ലപ്പു, ശീലബിയു മേഒം കോളലപ്പു, മുരാൻഡു ദിനദല്ലി ജീവംതവാറി എദ്ദു ബിരുവാനു എംഡു ഡീഈസു തീജിശലിലപ്പോ!“ എംഡു ഹേളിഡരു. 8 ആഗ ആ സീറിയരു ഡീഈസുവിന മാതാഗളു

കൂടു ഫിസിക്കോംഡരു. 9 ആ സീറിയരു സമാഡിയിലംഡ ഹോർച്ചു കഹുന്നും മുംഡി അപ്പേസ്ലത്ര മുപ്പു ഇത്ര ഹിംബാലശര ബളിഗേ ഹോഡരു. ആ സീറിയരു സമാഡിയു ബളി നശിദ സംഗകിംഗും ലാലു അവരിഗീ ഹേളിഡരു. 10 ഈ സീറിയരു യാരീംഡരീ, മഞ്ഞലദ മരിയിജു, യോക്കാനശി, യാകോബബന തായിയാദ മരിയിജു മുത്തീരീ കേലപു സീറിയരു. നശിദ പ്രതിയോംഡംസുരു ഈ സീറിയരു അപ്പേസ്ല രിഗീ തീജിഡരു. 11 ആദരേ അപ്പേസ്ലരു നംബിലിലു. അവരിഗീ അമു കരിംമാതാറി തോറിപു. 12 ആദരേ വേത്രു എദ്ദു ഇഡു നിജുവേ എംഡു സോഡലു സമാഡിഗീ ഒഡിക്കോംഡു. അപു ബളി ഹോംഗിരി ബഗി നോഡിഡഗ ഡീഈസുവിന ദേക്കക്കേ സുപ്പിട്ടു ബച്ചീയും മാത്രേ നോഡിഡു. കേലപ ബച്ചീയു അല്ലി ബിട്ടിപു. നശിദ ആ സംഗകിയു ബഗീ വേത്രു ആക്കുയുവ പുഡുത്തു.

എമ്മാകുവിന ദാരിയല്ല

(മാരക 16:12-13)

13 അദേ ദിന ഡീഈസുവിന തിപ്പര്ലീ ജുബരു എമ്മാകു എംബ പെച്ചണക്കേ ഹോംഗിട്ടും. അദു ജിരുസലേമിലിംഗ പുലു മുലീ ദാരിദരലിലു. 14 നശിദ പ്രതിയോംഡു സംഗകിയു കരിപു അവരു മാതാമുട്ടിഡരു. 15 ആഗ ഡീഈസു താനേ അവരു ഹൈരീക്കേ ബംഡു, അവരു ജോഡീയലീ ഹോംഡു. 16(ആദരേ അവരിഗീ ആതൻ ഗുരുവു സിക്കുലിലു.) 17 ഡീഈസു അവരിഗീ, “സീവു യാവ സംഗകിഗു ബഗീ മാതാകു തീഡിറീ?” എംഡു കേളിഡു.

അപരിബു അല്ലേ നിംതരു. അവരു മുഖഗളു ബഹള ദുഃഖിഡിംഗ തുംബിക്കോംഡപു. 18 അപരലീ കീ യോം നെംബുവാനു, “ജീലിജീഗേ ജീരുസലേമിനല്ലു നശിദ സംഗകിയു യുസു തീഡിലിരുവ വൃക്കീ എംഡരെ നിനോബുനേ ജരു ബോകു” എംഡു ലഭ്യതിഡു.

19 ഡീഈസു അവരിഗീ, “സീവു യാവുദരെ ബഗീ മാതാകു തീഡിറീ?” എംഡു കേളിഡു.

അവരു ആതൻഗീ, “നജരേകിന ഡീഈസുവിന ബഗീ. ആതൻ ദേവരെ മുപ്പു മുന്പുവരെ ദ്രശ്മീയലീ മുകാ പ്രവാദി യാറിറ്റു. ആതൻ അനേക സംഗകിഗളു ഹേളിഡു മുപ്പു അദ്ദുത്കാര്യഗളു മാറിഡു. 20 നമ്പു നായുകരു മുപ്പു മകായാജകരെ ആതൻഗീ മരണംഡംനേ വിഡിശലു ബച്ചിക്കോംഗു ശീലബിഗേ ജക്കിഡരു. 21 ഡീഈസുവേ ജീവീലൊ ജനരന്നു (ഡീക്കോട്ടർന്നു) ബിക്കിശുത്താനേം നാവു നിരോധിംസികോംഡപു. ആദരേ ഇഡലു നശിദുകോംറിയു. ആഗ മുലീം മുന്നീം സംഗകിയാറി. അഗാഗലീം ആതൻ സപ്പു മുശരു ദിനംജാവു. 22 ഇംഡു നമ്പു കൈവു സീറിയരു. അശുയുകരവാദ സംഗകിഗളു ഹേളിഡരു. മുംജാനേ ബച്ചഗാഗുവാഗ, ഡീഈസുവിന ദേക്കവന്നു ഒളിട്ടു സമാഡിയു ബളിഗേ ആ സീറിയരു ഹോംഗിട്ടു. 23 ആദരേ അവരു ആതൻ ദേക്കവന്നു അല്ലി കാണലീലു. ആ സീറിയരു ഹിംബാലി ബന്ധാദു. ആ സീറിയരു ഹിംബാലി ബന്ധിരിഗീ ബംഡു തമൻ ദേക്കവന്നു അല്ലി കാണലീലു. ആ സീറിയരു ഹിംബാലി ബന്ധിരിഗീ ബംഡു തമൻ ദേക്കവന്നു അല്ലി കാണലീലു. ആ സീറിയരു ഹിംബാലി ബന്ധിരിഗീ ബംഡു തമൻ ദേക്കവന്നു അല്ലി കാണലീലു. ആ സീറിയരു ഹിംബാലി ബന്ധിരിഗീ ബംഡു തമൻ ദേക്കവന്നു അല്ലി കാണലീലു.

ಬದುಕಿದ್ದಾನೆಂದೂ ತಮಗೆ ಇಡನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು.²³ ಅದ್ದಿಂದ ನಮ್ಮು ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಶ್ರೀಯರು ಹೇಳಿದ ಹಾಗಿಯೇ ಸಮಾಧಿಯ ಬರಿದಾಗಿತ್ತು ನಾವು ಸುಶ್ರಮುತ್ತಿ ನೋಡಿದ್ದೇವು. ಆದರೆ ನಮ್ಮಲ್ಲಿ ಯಾರಿಗೂ ಅತನು (ಯೇಸು) ಕಾಣಲಿಲ್ಲ” ಎಂದು ಹೇಳಿದ್ದರು.

²⁵ ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು.²⁶ ಶ್ರೀಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೌದಲು ಇಂಥ ಶ್ರಮಿಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು. ²⁷ ಬಳಿಕ ಯೇಸು ತನ್ನ ಬಗ್ಗೆ ಪವಿತ್ರ, ಗ್ರಂಥದಲ್ಲಿ ಬರಿದಿರುವ ಪ್ರತಿಯೊಂದನ್ನೂ ವಿವರಿಸಿಕೊಂಡಿದನು. ಯೇಸುವು ಮೋಶಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿರುವಿಟ್ಟಿಲ್ಲ ಕುರಿತು ವಿವರಿಸಿದನು.

²⁸ ಅವರು ಎಮ್ಮಾತ್ಮು ಉಲರಿನ ಹೆಚ್ಚೆ ಬಂಡಾಗ ಆತನು ತಾನು ಅಲ್ಲಿ ಇಳಿಮುಕೊಳ್ಳಬವನಂತೆ ನಡಿಸಿದನು. ²⁹ ಆದರೆ ಅವರು ಆತನಿಗೆ “ಆಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಕಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಉಲರೊಳಗೆ ಹೋದನು.

³⁰ ಯೇಸು ಅವರು ಸಂಗಡ ಶುಳ್ಳಿತಕೊಂಡು ಸ್ವಲ್ಪ ರೊಟ್ಟಿಯನ್ನು ತೇಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೇಕ್ಕಿತ್ತು, ವಾಡಿ ಅದನ್ನು ಮುರಿದು ಅವರಿಗೆ ಕೊಟ್ಟಿನು.

³¹ ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವಂದು ಅವರು ತಿಳಿದಾಡ್ಡಿಂಬಿ ಆತನು ಅವರ ಕಣ್ಣಿಗೆ ಮಾಯಾದಾನು. ³² ಅವರಿಬ್ಬರು, “ಯೇಸು ಡಾರಿ ಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಂಗ ಉರಿದಂತಾಯಿತಲ್ಲವೇ? ಪವಿತ್ರ, ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೀಮಾಂಟಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.

³³ ಆ ಕೂಡಲೀ ಅವರಿಬ್ಬರು ಎದ್ದು ಜೀರುಸಲೇಮಿಗೆ ಹಿಂತಿ ರುಗಿ ಹೋದರು. ಜೀರುಸಲೇಮಿನಲ್ಲಿ ಯೇಸುವಿನ ಶಿಷ್ಟರು ಒಟ್ಟಾಗಿ ಸೇರಿಬಂದಿದ್ದರು. ಹನ್ನೊಂದು ಮುಂದಿ ಅಪೋಸ್ತಲರು ಮತ್ತು ಅವರ ಸಂಗಡ ಇದ್ದ ಆ ಜನರು, ³⁴“ಪ್ರಭುವು (ಯೇಸು) ಸತ್ಯವರೋಳಿಗಿಂದ ನಿಜವಾಗಿ ಎದ್ದಿದ್ದಾನೆ! ಆತನ ಸೇವೋನಿನಿಗೆ (ಹೇತು) ಕಾಣಿಸಿಕೊಂಡನು” ಎಂದು ಹೇಳಿದರು. ³⁵ ಆಗ ಆ ಇಬ್ಬರು ಡಾರಿಯಲ್ಲಿ ನಡೆದ ಸಂಗಕಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.

ಯೇಸು ತನ್ನ ಶಿಷ್ಟರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23;
ಅಪ್ರೋ. ಶ್ರೇತ್ತ. 1:6-8)

³⁶ ಅವರಿಬ್ಬರು ಈ ಸಂಗಕಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಟರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಳಿ” ಅಂದನು.

³⁷ ಆಗ ಶಿಷ್ಟರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರ ಭಾವಿಸಿದರು. ³⁸ ಅದರೆ ಯೇಸು, “ನೀವು ಪಕ್ಕಾಗಿ ಗೆಲ್ಲಿಲ್ಲಿಗೂಂಡಿದ್ದಿರಿ? ನೀವು ಕಣ್ಣರೆ ಕಂಡರೂ ಹಾ ಸಂಭಯಪಡ್ಡಿರಿ? ³⁹ ನನ್ನ ಕೇಗಳನ್ನು ಮತ್ತು ವಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

⁴⁰ ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೇಗಳಲ್ಲಿ ಮತ್ತು ವಾದಗಳಲ್ಲಿರುವ ಗಾಯಿದ ಗುರುತುಗಳನ್ನು ತೋರಿ ಸಿದನು. ⁴¹ ಶಿಷ್ಟರು ಆತ್ಮಶ್ಮಯ ಗೊಂಡರು ಮತ್ತು ಯೇಸು ವನ್ನು ಜೀವಂತವಾಗಿ ಕಂಡು ಆತ್ಮತ ಸಂಪೂರ್ಣಪಡ್ಟರು. ಆದರೆ ಅವರಿನ್ನೂ ನಂಬಲಾಗಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಅಕಾರವೇನಾದರೂ ಇದೆಯೂ?” ಎಂದು ಹೇಳಿದನು. ⁴² ಅವರು ಸುಳ್ಳತ್ವ ಮೀನಿನ ತುಂಡನ್ನು ಕೊಟ್ಟರು. ⁴³ ಶಿಷ್ಟರ ಕಣ್ಣದ್ದರಿನಲ್ಲಿಯೇ, ಯೇಸು ಆ ಮೀನನ್ನು ತೇಗೆದೊಂಡು ತಿಂದನು.

⁴⁴ ಯೇಸು ಅವರಿಗೆ, “ನಾನು ಮೌದಲು ನಿಮ್ಮ ಸಂಗಡ ಇದ್ದುದನ್ನು ಜಾಣಪಡವಾಡಿಕೊಳ್ಳಿ. ನನ್ನ ವಿವರಿವಾಗಿ ಮೋಶಯ ಧರ್ಮಾಶಾಸ್ತದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರಿದಿರುವ ಪ್ರತಿಯೊಂದನ್ನು ಸಂಗತಿಯಂತಹ ನೇರವೇರಿಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

⁴⁵ ಬಳಿಕ ಯೇಸು ಪವಿತ್ರ, ಗ್ರಂಥವನ್ನು ತನ್ನ ಶಿಷ್ಟರಿಗೆ ವಿವರಿಸಿದನು. ತನ್ನ ಬಗ್ಗೆ ಬರಿದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲ್ಲಿ ಅವರಿಗೆ ನೇರಪು ನೀಡಿದನು. ⁴⁶ ಬಳಿಕ ಯೇಸು ಅವರಿಗೆ, “ಶ್ರೀಸ್ತನು ಕೊಲ್ಲಲ್ಪಟ್ಟು ಮೂರಾನೆಯ ಬಿನದಲ್ಲಿ ಸತ್ಯವರೋಳಿಗಿಂದ ಎದ್ದು ಬಂಧಿಸಿದನು” ಎಂದು ಬರಿಯಲ್ಪಟ್ಟಿದೆ. ⁴⁷⁻⁴⁸ ಈ ಸಂಗತಿಗಳು ನೇರವೇರಿವಾದವನ್ನು ನೀವು ನೋಡಿದಿರಿ. ನೀವೇ ಇದಕ್ಕೆ ನಾಕ್ಕಿಗಳು. ನೀವು ಜನರ ಬಗ್ಗೆ ಹೋಗಿ, ತನ್ನ ವಾಪಗಳಿಗಾಗಿ ಪರಿಜ್ಞಾತವಾವುವಟ್ಟು ದೇವರ ಕಡಗಿ ತಿರುಗೊಳ್ಳುವಾವರಿಗೆ ವಾಪಕ್ಕಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೀರುಸಲೇಮಿನಲ್ಲಿ ವ್ಯಾರಂಭಿಸಿ ಲೋಕದ ಜನರಲ್ಲಿರುಗೂ ನನ್ನ ಹೆಸರಿನಲ್ಲಿ ತಿಳಿಸಬೇಕು. ⁴⁹ ಹೇಳಿದಿರಿ! ನನ್ನ ತಂಡಿ ನಿಮಗೆ ವಾಗ್ಧಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಈ ಕಷ್ಟಿಯನ್ನು ಪಡೆಯುವ ತನಕ ಜೀರುಸಲೇಮಿನಲ್ಲಿ ಕಾದುಕೊಂಡಿರಿ” ಅಂದನು.

ಯೇಸುವಿನ ಪರಲೋಕಾರೋಹಣ

(ಮಾರ್ಕ 16:19-20; ಅಪ್ರೋ. ಶ್ರೇತ್ತ. 1:9-11)

⁵⁰ ಯೇಸು ತನ್ನ ಶಿಷ್ಟರನ್ನು ಜೀರುಸಲೇಮಿನ ಹೋರಗೆ ಬೆಳ್ಳಾಸಿಯದ ಸಮೀಕ್ಷೆಯಲ್ಲಿ ಕರೆದುಕೊಂಡು ಹೋದನು. ಯೇಸು ತನ್ನ ಕೇಗಳನ್ನು ಎತ್ತಿ ಶಿವರನ್ನು ಆಶೀರ್ವಾದಿಸಿದನು. ⁵¹ ಯೇಸು ಅವರನ್ನು ಆಶೀರ್ವಾದಿಸಿದಿದ್ದಾಗ ಅವರಿಂದ ಬೇಂಗಟ್ಟು ಪರ ಲೋಕಕ್ಕೆ ಎತ್ತಲಪಟ್ಟನು. ⁵² ಶಿಷ್ಟರ ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂಪೂರ್ಣಗೊಂಡಿದ್ದರು. ⁵³ ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತಿಕಿಸುತ್ತಿದ್ದರು.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>